ಶನಿವಾರ, ಅಕ್ಟೋಬರ್ 19, 2024 | ₹ 7.00

• www.prajavani.net

prajavani.net prajavani prajavani prajavani

ಪ್ರಜಾ ವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ

ಕಣ್ಣೋಟ

ನಟ ಪ್ರಿಯಾಂಕಾ ಚೋಪ್ರಾ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಫೋಟೊಗೆ ಪೋಸ್ ನೀಡಿದ್ದು ಹೀಗೆ...



ಪ್ರಜಾವಾಣಿ
ಕ್ಲಾಸಿಫೈಡ್ಸ್
ಪ್ರತಿಯೊಬ್ಬರಿಗೂ ಉಪಯುಕ್ತ
email: dhclassifieds@deccanherald.co.in
ಜಾಹೀರಾತುಗಳಿಗಾಗಿ ಸಂಪರ್ಕಿಸಿ:
080-45557160/ 162/ 163/ 164/
9845114560 / 9731810277/ 9886213331

REAL ESTATE SELLING

Agricultural Land Converted

Out-Station

Sites

Anjanapura

WANTED BDA & BBMP SITES, Anjanapura, JP.Nagar,Banashankari 6th Stage, Vishweshwaraiah Layout, Any Measurements Immediate Settlement Genuine Sellers Contact: 9972223222, 9606632777

BDA E-AUCTION East-South Corner Site No 902 for Sale at Further Extension of Anjanapura 11th Block Bannerghatta Rd 2645sqft Rs.14500/- Call:9448138640 9731125533

Banashankari

BDA-SITES Available @ Banashankari 6th Stage Anjanapura All Measurement 20x30, 30x40, 40x60, 50x80 Call Rajesh: 9945610779

COMMERCIAL BANASHANKARI 6th Stage, 1st Block, 60x100 West Facing, 'A' Katha 12000/=. PRAKASH ENTERPRISES 98456-09477

SALE 40X60 Site in Banashankari 6th Stage4th 'B' Block Near Prarthana Enclave. Price 12,200 Per Sqft Contact: 9845039831

KANAKAPURA ROAD, Banashankari 6th Stage, 50x80 Site, And Concorde Napa Vally Villa For Sale: 9916817739

BDA 30X40 N/F SITE SALE BANASHANKARI 5th Stage near VASANTHAVALLABHA TEMPLE,No brokers. Contact:7899747576

Basaveshwaranagar

BASAVESHWARANAGAR MAIN ROAD BACK SIDE RESIDENCIAL 50x65 WEST FACING BDA SITE FOR SALE.Contact:9945079777

J P Nagar

J.P.NAGAR 2ND Phase 30x40 good Residential West facing, old house site value 26,000/- Sft. 9845144365

Nagarabhavi

SALE NAGARABHAVI Near BDA complex, RHCS Layout,30x50, BDA Khata South Facing, 40 feet Road: 7483388539

NAGARABHAVI D-GROUP 26x40, Vishveshwaraiah 6th Block 50x80 North/South, 1st Block 50x80 North Sites sale. 7259675150

BDA KHATA 30x44 North Facing RHCS Layout, E-Block, Srigandadakaval, Road hit site. 9342329030/ 9448306168.

Magadi Road

SALE BEL Layout,1st Stage DC-Conversion BBMP A'Khata 23x40.5/W Corner 40'Road Opposite to Govt West College: 7483388539

Kempegowda Layout

AVAILABLE BDA SITES NADAPRABHU KEMPEGOWDA LAYOUT 1st,5th, 6th and 7th BLOCK 30x40,40x60, 50x80. Contact: 9686469799

KEMPEGOWDA LAYOUT BDA 50×80 Double Road South facing 1st block K Sector Site No. 521 Commercial Property: 7899570235

Mysore Road

"30X40 RESIDENTIAL SITE SALE ITI LAYOUT, NEAR SM HOSPITAL NAYANDAHALLI RAILWAY STATION MYSOURE ROAD.7338328879"

R T Nagar

WANTED SITES -Rtnagar, Anandnagar, Sultanpalya, Kanakanagar .Ph. 9845575731

Sanjaynagar

RMV BHOOPASANDRA BDA Site 29'x57' E/F 40' Road, Near Central Excise, Off Chawla Rd. 289 Lakhs (@17500/Sq.ft.) Owner: 9980555558

Vishweshwariah Layout

VISHWESHWARIAH 4TH BLOCK RAMASANDRA VILLAGE SITE FOR-SALE BDA Noc/ Residential Conversation Computerized E-Katha Size 50x110 East Facing BDA Road Price 4300-/Per Sqft Contact:Owner 9620696645

BDA SITE Sale Vishweshwariah Layout 4th-Block 50x80 West Face 80ft Road Parallel 7000 Negotiable: 8892901567

"30X40 SF RESIDENTIAL TOP LOCATION BDA SITE 1ST BLOCK VISHWESHWRAIAH LAYOUT IMMEDIATE SALE. CONTACT: 9845143579"

SMV 6TH Block 40x60 East, Near KLE Law College. 30x50 BEL Layout,NW. Brokers Excuse. 9980409820.

BDA SITE, No. 2234, 40X60 WEST FACING, VISHWESHWARAIAH LAYOUT, 1ST BLOCK, Rs 12600/- SFT Hemanth 9341226446 Shivakumar 9845875555

SALE 30X40, W/F Semi-Commercial Near Sir.M Vishweshwaraiah. Layout 6th Block Attached to Podar International school: 7483388539

Hegganahalli

PLOT FOR Sale 160 FTx 100 Ft East Facing for outright sale @ Hegganahalli Cross, Bangalore- 560091. 9900287834/ 9448377834.

Banashankari

HOUSE SALE (G+3) 2BHK EACH Floor @ Banashankari 5th Stage BDA 30x40 South Plot Beside POORNAPRAGNA LAYOUT, Near PATALAMMA TEMPLE BUS STOP Rs 3.20 Crores Renuka 9632444445/ 9632356565 Shivakumar 9845875555

Mysore

HOUSE FOR SALE
Vijayanagar 2nd Stage, Mysuru
Size 40x60. Ground and First Floor
8073303048

T C Palya

"TC.PALYA GATED Community BBMP Independent House with Ground and First Floor 1.60 Crore. Owner. 9449008336"

Vijayanagar

VIJAYANAGAR PATTEGARPALYA: SALE 30X40 House, East, 6 BHK Duplex, A Katha, Fully Furnished, Owner: 8095976649

Domlur

FOR SALE 2 BHK Flat 1450 sqft East facing, Semi furnished new flooring, Covered parking. Brokers Excuse. Contact: 9449008834.

Anekal

ANEKAL TALUK Bidaragere village, Indya Estates. The Greens apartment 2 BHK 890 sqft 32 Lakhs. Contact:- 9916425362.

Industrial & Factory

Yeshwanthpur

SITE FOR SALE INDUSTRIAL SITE MEASURING 3654 SQFT YESHWANTHPUR INDUSTRIAL AREA NEAR GATE NO.6 APMC YARD NEGOTIABLE 16000/ SFT: 7676999656

Residential/ Commercial

M G Road And Around

FOR SALE 2 Bed Room 2000 Sq Ft 3.7 Cr 3 Bed room 2700 Sft 5 Cr Infantry Road close to Metros Markets Hospitals Bus Stand Jayaram 9845049918

Agricultural Land

Bannerghatta Road

BANGLALORE IN Bannerggatta Limits Beside Jain Temple 1 Acre non agricultural Land Sale.Suitable: Marriage Hall/Resort/ any:- 6360079761.

REAL ESTATE BUYING

Sites

Anjanapura

WANTED BDA Site Anjanapura, Banashankari 6th Stage, Vishweswaraiah layout & any BDA Katha & Mysore MUDA Sites, immediate settlement. genuine Sellers Contact:9902038118, 9449060605

Kanakapura Road

WANTED SITE 30x40, 40x60, Anjanapura BDA, Banashankri 6th Stage, BCCHS Layout, Investment Purpose. Agent Excuse. Call: 9663454878.

Multiple Locations

WANTED BDA SITES Anjanapura- Arkavathi Banashankari 6th.Stage, Vishweswaraiah, Kempegowda, Dr.Shivaramkaranth Layout.Contact: SAPTHAGIRI. 9900268073, 9448068073.

Banashankari

BDA SITES WANTED ARKAVATHY ANJANAPURA BANASHANKRI 6TH STAGE VISHWESHWARAIA KEMPEGOWDA ANY BDA LAYOUT. CONTACT: 9845062822, 8660751654

Vishweshwariah Layout

BUYING/ SELLING 20x30,30x40,40x60 50x80 BDA sites at VISHVESHWARAIAH LAYOUT, BSK 6th-stage. Contact: 9844533371/ 9341733480

WANTED BDA SITE 30x40,40x60, 50x80 Visweshwarayya Layout, Nagarabhavi RHCS Layout, NGF, Banashankari 6th Stage. 8105688602.

WANTED/ AVAILABLE 50x80, 40x60, 30x40, 20x30, BDA Sites Vishveswaraiah Layout, Kempegowda Layout. Contact: 9886634578/ 9742681666

GODOWN/ KITCHEN Space of 5000 sqft available for Rent in Neelasandra, near Rose garden bus stop. Contact: 9844079596/ 9686210975.

J.P.NAGAR, 5TH Phase, Commercial space for Rent, 2nd & 3rd floor 1100Sft. Each with Lift- 9743328999.

RENT: COMMERCIAL SPACE Opposite to Bangalore One Kumaraswamy Layout First Floor- 250 Sft, 2nd Floor- 250 Sft. Contact: 9844002912

RENT: COMMERCIAL SPACE Near Wipro off SARJAPUR ROAD First Floor- 300 Sft, GF- 900 Sft plus 150 Sft. Contact: 99640-49783

BUILDERS ESSENTIAL

Building Contractors

WE-UNDERTAKE ALL Types Of Civil Work. Building Renovation, Flooring, Falseceiling, Kitchen Co Boards/ Wardrobes. All Type of Fabrication Works, Plumbing, Electrical and Painting works. New Building Construction etc with 30 Years of-Experience Call:9019239712

Roofing Materials

WE-FIX LEAKING ROOF, TANK, SUMP, BATHROOM, SKYLIGHT, HOUSE PAINTING, TILING, CARPENTRY, EPOXY, CIVIL WORKS. 9448572697

Water Proofing

LEAKAGE... LEAKAGE... Old/New Building, Sump, Bathroom, Wallcrack, Skylight, Terrace Waterproofing done by New Technology and Painting work. Call-9880916988

Farm House/Land/ Resorts

2.25 ACRE LAND With Borewell, Fencing, House,Available For LEASE/RENT. Near Harohalli, Rampura, Suitable: Agriculture/ Resort/Parking. Call: 9900309409.

Industrial And Factory

AVAILABLE OF Industrial Shed of 95000 sqft at Soukya Road, Whitefield. Contact:9341234288/ 9663224353/ 9845417487.

VACANT LAND 6300 SFT SUITABLE FOR GODOWN/ INDUSTRY IN BANASHANKARI INDUSTRIAL AREA, BSK 2ND STAGE NEAR KRISHNA GRAND HOTEL: 9845582152

RENTAL PROPERTIES

Accommodation Available

Commercial

BENKI NAWAB STREET S.P.ROAD 250SQ FT COMMERCIAL SPACE AVAILABLE ON 2nd & 3rd FLOOR CONTACT 9885532271 / 9900503800

JOB OPPORTUNITIES

Drivers

REQUIRED DRIVER for Advocate at Anekal. Timing: 7.30 am - 10pm. Sal: 25K, Accommodation 1BHK provided. 8553355448

Mallathalli

60X40 SITE SALE, Opposite to Krishna Hardware Godown, Mallathahalli, Bangalore. 'B'katha. 10,000/-sft. Slightly Negotiable. Call: 9845621143.

House

Bannerghatta Road

BANNERAGTTA ROAD, C.K.Palya Road, 30x50 North, 3 Floors Building for Sale, Rental Income 1,00,000/- -8867395201

20×30,ENGINEER BUILT House @ 7th Blk, BSK 6thstg 4 BHK Duplex with CarPark, Borewell,1BHK(Gf) 3BHK (3 F) Semi furnished.1.40cr Contact/What sap only: 9845719543 / 99001 59936

Tumkur Road

60X40 A Khatha Site With 100 Square Building With 8 Flats Semi Furnished, 8 Carpark Area,Lift, BBMP Water Connection, Borewell Walkable Distance From Metro & Tumkur Road,Adjacent to Prestige Jindal City. Rs.7.00.Cr. Call: 7019455938

Hennur


For Sale-7BHK Independent House @ Hennur Main Road Bileshivale Price: 3cr. In Ashatown ship Near Puravnkara flats (BITS Club) CT: 9342760192.

Flat

Uttarahalli

3/4 BHK New Luxurious Flat Sale, A khatha, Ready-move. 75L/ 1cr. Carparking. Cauvery. Vaasthu. 9844394444, 9019110623.

Commercial Land

Mysore Road

FOR SALE

COMMERCIAL LAND
Warehouse Converted Land, Main Road attach @ 7 kms from Kengeri & 27 kms from Majestic, 22000 sqft. Available.Rs. 2500 /sqft (FIXED) M : 9900040216

Commercial Building

Seshadripuram

4185 SQ.FT Land with Building for Sale in Seshadripuram opposite Mantri Mall, 17,000 sq.ft built up area. 9945939990

ಶನಿವಾರ, ಅಕ್ಟೋಬರ್ 19, 2024 | ₹ 7.00

www.prajavani.net

prajavani.net prajavani prajavani prajavani

ಪ್ರಜಾ ವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ

ಹದ್ದು

ಸಿಖ್ಖರ ನಾಲ್ಕನೇ ಗುರು ರಾಮದಾಸ್ ಅವರ ಜನ್ಮದಿನದ ಸ್ಮರಣಾರ್ಥ ಅಮೃತಸರದಲ್ಲಿ ನಡೆದ ಮೆರವಣಿಗೆಯಲ್ಲಿ ಭಕ್ತರೊಬ್ಬರು ಹದ್ದನ್ನು ತಲೆ ಮೇಲೆ ಹೊತ್ತು ಹೆಜ್ಜೆ ಹಾಕಿದರು



PROPERTY CORNER

ಕ್ಲಾಸಿಫೈಡ್ಸ್

DS-MAX PROPERTIES

EXPERIENCE THE JOY OF LIVING

www.dsmaxproperties.com



DR. K V SATISH, CHAIRMAN

ISO 9001:2015 COMPANY

Admired by All Owned by You!

Architectural Excellence | Superior Locations
Outstanding Conveniences | Best-in-Class Amenities
Excellent Connectivity | Lifetime Support and Assurance

AS YOUR TRUSTED BUILDER

We Assure You A Living Experience That Surpasses Your Expectations.

ಡಿಎಸ್ ಮ್ಯಾಕ್ಸ್



2, 3 & 4-BHK APARTMENTS FOR SALE IN VARIOUS LOCATIONS

PRM/KA/RERA/1251/310/PR/150223/005721 MYSORE ROAD NR. R R DENTAL COLLEGE ₹ 49.63 - 79.66 Lakhs* 8088 445 445	PRM/KA/RERA/1251/308/PR/160824/006972 ELECTRONIC CITY HOSA ROAD JUNCTION ₹ 54.60 L - 1.15 Cr* 9164 045 000	PRM/KA/RERA/1251/308/PR/280222/004739 CHANDAPURA 10 MINS. BOMMASANDRA METRO ₹ 37.60 - 49.60 Lakhs* 8880 013 310	PRM/KA/RERA/1251/309/PR/211209/004576 YELAHANKA NEAR RAJANAKUNTE TOLL ₹ 42.88 - 76.38 Lakhs* 8880 758 758
PRM/KA/RERA/1250/304/PR/150224/006622 WHITEFIELD 15 MINS. HOPEFARM METRO ₹ 60.84 L - 1.07 Cr* 8088 773 773	PRM/KA/RERA/1251/309/PR/060923/006244 TUMKUR ROAD NEAR HIMALAYA FACTORY ₹ 45.81 - 59.72 Lakhs* 8880 465 465	PRM/KA/RERA/1251/310/PR/151223/006489 BANASHANKARI OPP. NPS SCHOOL ₹ 79.17 L - 1.74 Cr* 8050 161 222	PRM/KA/RERA/1251/309/PR/030524/006841 HENNUR ROAD 5 MINS. HENNUR DECATHLON ₹ 58.74 - 95.70 Lakhs* 8880 003 003
PRM/KA/RERA/1251/310/PR/210324/006724 BEGUR NR. SINGASANDRA METRO ₹ 71.36 L - 1.16 Cr* 8880 472 472	PRM/KA/RERA/1251/308/PR/290122/004660 SARJAPURA SARJAPUR - ATTIBELE ROAD ₹ 38.72 - 44.12 Lakhs* 9164 122 000	PRM/KA/RERA/1251/446/PR/210312/004002 K R PURAM NEAR GARDEN CITY UNIVERSITY ₹ 72.14 - 95.97 Lakhs* 8880 438 000	PRM/KA/RERA/1251/308/PR/160824/006973 BANNERGHATTA RD. NEAR KOPPA GATE ₹ 44.01 L - 1.02 Cr* 8880 461 461

*T & C Apply

FACILITY MANAGEMENT SERVICES




For Apartments & Commercial Complexes

MEP | Security Services | Gardening | Landscaping
STP | WTP | RO Maintenance | Housekeeping
Swimming Pool Maintenance

CALL : 9164 022 000

ELEGANT INTERIORS



Directly From Our Factory

Modular Kitchens | TV Units | Wardrobes
Painting & Wallpapers | Storage Units
False Ceilings | Furniture

CALL : 9164 056 000

REFER & EARN



Refer Us To Your Friends & Relatives And Get Handsomely Rewarded

2, 3 & 4-BHK Homes | Full / Partial Interiors
Facility Management Services
(For Apartment & Commercial Complexes)

*T & C Apply

CALL : 9164 043 000

REFER & EARN



Refer Us To A Landowner For JV / Outright Purchase In Any Part Of Bengaluru And Get A 2-BHK ABSOLUTELY FREE*

Residential Land | Commercial Land

*T & C Apply

CALL : 8880 463 463

Disclaimer: Information provided in this advertisement is for reference only, and all data is sourced internally. The images, illustrations, and artist's impressions used in this advertisement are for representational purposes only. The prices mentioned are indicative and base prices. Any offers, discounts, or incentives mentioned in this advertisement are subject to specific terms and conditions. All taxes, registration charges, stamp duty, and any other statutory payments are applicable as per government regulations. All directions, locations, and landmarks are approximate. Please use reliable resources for accurate travel times. Mentioning a specific product, process, or service does not imply endorsement. Please contact our Sales Team for detailed information about specific projects, pricing, availability, and other inquiries. DS-MAX Properties ensures that all its projects comply with the Real Estate (Regulation and Development) Act, 2016 (RERA) and its regulations. Visit : www.rera.karnataka.gov.in

ಶನಿವಾರ, ಅಕ್ಟೋಬರ್ 19, 2024 | ಬೆಂಗಳೂರು | ₹ 7.00 | ಸಂಪುಟ 77 | ಸಂಚಿಕೆ 290 | ಪುಟ 30
www.prajavani.net
prajavani.net | prajavani | prajavani | prajavani

ಪ್ರಜಾ ವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ

ಭೂಮಿಕಾ
ಅವಳ ಲೋಕದಲ್ಲಿ ಅವನದ್ದು ಸಹಾಯವಲ್ಲ, ಜವಾಬ್ದಾರಿ



ಆಳ–ಅಗಲ
ಹಾವು ಕಡಿತ 'ನಿರ್ಲಕ್ಷಿತ' ಸಮಸ್ಯೆ

ಆಕಾಸಾ ಏರ್‌ಗೆ ಡಿಜಿಸಿಎ ₹30 ಲಕ್ಷ ದಂಡ 10

ಯುದ್ಧ ಕೊನೆಗೊಂಡಿಲ್ಲ: ನೆತನ್ಯಾಹು 9

ಸೆನ್ಸೆಕ್ಸ್	ನಿಫ್ಟಿ	₹/$
81,224 ▲	24,854 ▲	84.07 ▼

ಮುಡಾ ದಾಖಲೆಗೆ ಇ.ಡಿ ಬೇಟೆ

ಮೈಸೂರು ತಾಲ್ಲೂಕು ಕಚೇರಿ, ದೇವರಾಜು ನಿವಾಸದಲ್ಲಿ ಕಡತ ಪರಿಶೀಲನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿದ್ದ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯವು (ಇ.ಡಿ), ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿ ಮತ್ತು ಮೈಸೂರು ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಶೋಧ ಕಾರ್ಯ ಆರಂಭಿಸಿದೆ.

ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ಕೆಂಗೇರಿ ನಿವಾಸದಲ್ಲೂ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು.

12 ಅಧಿಕಾರಿಗಳಿದ್ದ ಇ.ಡಿ ತಂಡವು, ಶುಕ್ರವಾರ ಬೆಳಿಗ್ಗೆ ಮುಡಾ ಕಚೇರಿಗೆ ಬಂದಿದೆ. ಸಾರ್ವಜನಿಕರನ್ನು ಹೊರಗೆ ಕಳುಹಿಸಿ, ಮುಡಾ ಕಚೇರಿ ಆವರಣದ ಗೇಟಿಗೆ ಬೀಗ ಹಾಕಿ ಶೋಧಕಾರ್ಯ ಆರಂಭಿಸಿದ್ದಾರೆ.

5ನೇ ಪುಟ ನೋಡಿ



ಮುಡಾ ಕಚೇರಿ ಶೋಧ ಕಾರ್ಯ ನಡೆಸಿರುವ ಇ.ಡಿ ಅಧಿಕಾರಿಗಳು, ಒಬ್ಬೊಬ್ಬರೇ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಿದರು —ಪ್ರಜಾವಾಣಿ ಚಿತ್ರ

'8 ಲಕ್ಷ ಪುಟಗಳನ್ನು ನೀಡಬೇಕಾಗುತ್ತದೆ'

'ಮುಡಾದಲ್ಲಿ ನಿವೇಶನ ಹಂಚಿಕೆ ಸಂಬಂಧ ಎಲ್ಲ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಕೇಳಿದರೆ, ಸುಮಾರು 8 ಲಕ್ಷ ಪುಟಗಳಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ. ನ್ಯಾಯಮೂರ್ತಿ ದೇಸಾಯಿ ಆಯೋಗವು 8 ಲಕ್ಷ ಪುಟಗಳಷ್ಟು ದಾಖಲೆಗಳನ್ನು ಕಲೆ ಹಾಕಿದೆ. ಅದನ್ನು ಪ್ರತಿ ಮಾಡಿಕೊಳ್ಳಲು ವಾರವೇ ಬೇಕಾಗುತ್ತದೆ' ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, 'ಇದನ್ನು ಇ.ಡಿ ದಾಳಿ ಎಂದು ಹೇಳಲಾಗದು. ಮಾಹಿತಿ ಪಡೆಯಲು ಮತ್ತು ದಾಖಲೆಗಳನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಬಂದಿದ್ದಾರೆ. ಅದನ್ನು ಒದಗಿಸುವ ಕೆಲಸ ಮುಡಾ ಮತ್ತು ಇಲಾಖೆಯ ಅಧಿಕಾರಿಗಳು ಮಾಡುತ್ತಾರೆ' ಎಂದಿದ್ದಾರೆ.

ಏನೆಲ್ಲಾ ಪರಿಶೀಲನೆ?

- ಕೆಸರೆ ಗ್ರಾಮದ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವ ಸಂಬಂಧ ಬಂದ ಅರ್ಜಿಗಳು, ಅರ್ಜಿಗಳ ವಿಲೇವಾರಿ ಕಡತಗಳು
- ಕೆಸರೆ ಗ್ರಾಮದ ಜಮೀನು ಕಂದಾಯ ಇಲಾಖೆಯಿಂದ ಮುಡಾಗೆ ವರ್ಗಾವಣೆಯಾದ ಮತ್ತು ಭೂಸ್ವಾಧೀನದ ನಂತರ ನಡೆದ ಪ್ರಕ್ರಿಯೆಗಳ ಕಡತಗಳು
- 50:50ರ ಅನುಪಾತದಲ್ಲಿ ನಿವೇಶನಗಳನ್ನು ಪಡೆದುಕೊಂಡ ಎಲ್ಲರ ವಿವರ, ನಿವೇಶನ ಹಂಚಿಕೆಗೆ ಅನುಸರಿಸಲಾದ ಇತರ ಮಾನದಂಡಗಳು
- ಪರಿಹಾರ ಕೋರಿ ಪಾರ್ವತಿ ಅವರು ಸಲ್ಲಿಸಿದ್ದ ಅರ್ಜಿಗಳು, ಸಭೆಯ ನಿರ್ಣಯಗಳು, ನಿವೇಶನ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳು
- 2015ರ ನಂತರ ಹಂಚಿಕೆಯಾದ ನಿವೇಶನಗಳು, ಫಲಾನುಭವಿಗಳು, ಹಂಚಿಕೆ ಮಾನದಂಡಗಳು

ಚಿನಕುರುಳಿ

ಪ್ರಕಾಶ್ ಶೆಟ್ಟಿ



ಸೋದರನ ವಿರುದ್ಧ ₹2 ಕೋಟಿ ವಂಚನೆ ಆರೋಪ

ಜೋಶಿ ವಿವರಣೆ ಕೇಳಿದ ವರಿಷ್ಠರು

ಪ್ರಜಾವಾಣಿ ವಾರ್ತೆ

ನವದೆಹಲಿ: ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ₹2 ಕೋಟಿ ಸುಲಿಗೆ ಮಾಡಿರುವ ಪ್ರಕರಣದಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಸಹೋದರನ ಹೆಸರು ಕೇಳಿ ಬಂದಿರುವ ಕಾರಣ ಬಿಜೆಪಿ ಮುಜುಗರಕ್ಕೆ ಸಿಲುಕಿದೆ. ಈ ಬಗ್ಗೆ ಜೋಶಿ ಅವರಿಂದ ಪಕ್ಷದ ವರಿಷ್ಠರು ವಿವರಣೆ ಕೇಳಿದ್ದಾರೆ.

'ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣಗಳ ವಿರುದ್ಧ ಬಿಜೆಪಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದೆ. ಈ ಹಗರಣದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬುದು ವರಿಷ್ಠರ ಸೂಚನೆ. ಈಚಿನ ದಿನಗಳಲ್ಲಿ ಬಿಜೆಪಿ ನಾಯಕರೇ ಹಗರಣಗಳಲ್ಲಿ ಸಿಲುಕಿ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ಬಿಜೆಪಿ ಶಾಸಕ ಮುನಿರತ್ನ ಪ್ರಕರಣವು ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಈ ಪ್ರಕರಣ ಬಯಲಿಗೆ ಬಂದಿದೆ. ಇದು ಸಹ ಕೇಂದ್ರದ ಪ್ರಭಾವಿ ಸಚಿವರ ಕುಟುಂಬದ ವಿರುದ್ಧ. ಇದರಿಂದ ಪಕ್ಷ ಪದೇ ಪದೇ ಮುಜುಗರಕ್ಕೆ ಸಿಲುಕುವಂತಾಗಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ' ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.

5ನೇ ಪುಟ ನೋಡಿ



ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ ಜೋಶಿ ಮೇಲಿನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ

ಪ್ರಲ್ಹಾದ ಜೋಶಿ
ಕೇಂದ್ರ ಸಚಿವ

ಗೋಡೆಗಳ ಮೇಲೆ ಮೂಡಲಿವೆ ಕಲಾಕೃತಿಗಳು

ಬೆಂಗಳೂರು: ಸರ್ಕಾರದ ಸಹಭಾಗಿತ್ವದಲ್ಲಿ ಅನ್ ಬಾಕ್ಸಿಂಗ್ ಫೌಂಡೇಷನ್ ನ.30ರಿಂದ ನಡೆಸಲಿರುವ 'ಬೆಂಗಳೂರು ಹಬ್ಬ'ದ ಅಂಗವಾಗಿ 'ಗೋಡೆ ಬೆಂಗಳೂರು' ಶೀರ್ಷಿಕೆಯಡಿ ಗೋಡೆಗಳ ಮೇಲೆ ಚಿತ್ರ ಬಿಡಿಸಲಿದೆ.

'ಬಿಎಂಆರ್‌ಸಿಎಲ್ ಸಹಯೋಗದಲ್ಲಿ ನಗರದ ಗೋಡೆಗಳು ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ಚಿತ್ರಕಲೆ ಬಿಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕಲಾವಿದರಿಂದ ಅರ್ಜಿ ಆಹ್ವಾನಿಸಿ, ಹತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆಯಾಗಿರುವ ಕಲಾವಿದರು ನಮ್ಮ ಸಂಸ್ಕೃತಿ, ಕಲೆ, ಆಚರಣೆಗಳನ್ನು ಬಿಂಬಿಸುವ ಸುಂದರ ಕಲಾಕೃತಿಗಳನ್ನು 'ಬೆಂಗಳೂರು ವರ್ಣಗಳು' ಹೆಸರಿನಲ್ಲಿ ಬಿಡಿಸಲಿದ್ದಾರೆ' ಎಂದು ಅನ್‌ಬಾಕ್ಸಿಂಗ್ ಫೌಂಡೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.

'ಈ ಉಪಕ್ರಮವು ನಮ್ಮ ಹೆಮ್ಮೆಯ ಕಲೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸಲಿದೆ. ಜನರ ಮನಸ್ಸಿನಲ್ಲಿ ಅವಿನಾಭಾವ ಸೆಳೆತ ಸೃಷ್ಟಿಸುವ ಪ್ರಯತ್ನ ಮಾಡಲಿದೆ' ಎಂದು ಗೋಡೆ ಬೆಂಗಳೂರಿನ ಮುಖ್ಯ ಕ್ಯುರೇಟರ್ ಕಾಮಿನಿ ಸಾಹ್ನಿ ವಿವರ ನೀಡಿದ್ದಾರೆ.

'ಗೋಡೆ ಬೆಂಗಳೂರು' ಕಲೆಯ ಮೂಲಕ ಜನರ ನಡುವೆ ಅವಿನಾಭಾವ ಸಂಬಂಧ ಬೆಸೆಯಲಿದೆ. ಜನರು ಚಿತ್ರಗಳನ್ನು ಕಣ್ಣು ತುಂಬಿಕೊಳ್ಳಲಿದ್ದಾರೆ' ಎಂದು 'ಬೆಂಗಳೂರು ಹಬ್ಬ'ದ ಮುಖ್ಯ ಸಂಚಾಲಕ ರವಿಚಂದರ್ ವಿ. ತಿಳಿಸಿದರು.

ನವೆಂಬರ್ 30ರಿಂದ ಡಿಸೆಂಬರ್ 15ರವರೆಗೆ ಬೆಂಗಳೂರು ಹಬ್ಬ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಆಸ್ತಿ ನೋಂದಣಿಗೆ 2 ದಿನದಲ್ಲಿ ಇ–ಖಾತಾ

ಸಮರ್ಪಕ ದಾಖಲೆಗಳಿದ್ದರೆ ಶೀಘ್ರ ಪ್ರಕ್ರಿಯೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಪ್ರಜಾವಾಣಿ ವಾರ್ತೆ

ಬೆಂಗಳೂರು: ಆಸ್ತಿ ನೋಂದಣಿಗಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ಟೋಬರ್‌ನಲ್ಲಿ ದಿನ ನಿಗದಿಪಡಿಸಿ ಕೊಂಡವರಿಗಾಗಿ, ಒಂದು ಅಥವಾ ಎರಡು ದಿನದಲ್ಲಿ ಇ–ಖಾತಾ ನೀಡಲು ಬಿಬಿಎಂಪಿ ಅವಕಾಶ ಕಲ್ಪಿಸಿದೆ.

ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದರೆ ಕೂಡಲೇ ಇ–ಖಾತಾ ಮಾಡಿ ಕೊಡಲು ಎಲ್ಲ ಸಹಾಯಕ ಕಂದಾಯ ಅಧಿಕಾರಿಯವರಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಬಿಬಿಎಂಪಿಯಿಂದ ಅಂತಿಮ ಇ-ಖಾತಾವನ್ನು ಪಡೆಯಲು ಈ ಕೆಳಗಿನ ವಿಧಾನ ಅನುಸರಿಸಲು ಅವರು ತಿಳಿಸಿದ್ದಾರೆ.

ಆನ್‌ಲೈನ್ https://BBMPeAasthi.karnataka.gov.inನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಸ್ವತ್ತಿನ ಆಸ್ತಿ ತೆರಿಗೆ ರಸೀದಿಯಿಂದ ವಾರ್ಡ್ ಹೆಸರು ಮತ್ತು ಸಂಖ್ಯೆ ತಿಳಿದು ಕೊಳ್ಳಬಹುದು.

ಕೆಳಗಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಿ/ ಅಪ್‌ಲೋಡ್ ಮಾಡಬೇಕು



- ಸ್ವತ್ತಿನ ಆಸ್ತಿ ತೆರಿಗೆ ಅರ್ಜಿ ಸಂಖ್ಯೆ (10 ಅಂಕಿ)
- ಮಾಲೀಕರ ಆಧಾರ್ ಆಧಾರಿತ ಇಕೆವೈಸಿ ಅಪ್‌ಡೇಟ್ ಮಾಡಬೇಕು. ಮಾಲೀಕರು ಆಧಾರ್ ಹೊಂದಿ-ಲ್ಲದಿದ್ದರೆ, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಪಾಸ್‌ಪೋರ್ಟ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಿ ದೃಢೀಕರಿಸಬಹುದು.
- ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ/ದಾನ ಪತ್ರ ಇತ್ಯಾದಿ) ನಮೂದಿಸಬೇಕು (ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಪಡೆಯಲಾಗುವುದು)
- ಆಸ್ತಿಯ ಹಕ್ಕು ನಿರೂಪಿಸಲು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ 2024ರ ಅಕ್ಟೋಬರ್ 18ರವರೆಗೆ ಆಸ್ತಿಯ ಋಣಭಾರ ಪ್ರಮಾಣಪತ್ರ (ಇ.ಸಿ) ಸಲ್ಲಿಸಬೇಕು

ಮಾಲೀಕರು ಆಸ್ತಿಯ ಮುಂದೆ ನಿಂತಿರುವ ಛಾಯಾಚಿತ್ರ ಅಪ್‌ಲೋಡ್ ಮಾಡಬೇಕು

- ಬೆಸ್ಕಾಂನ 10 ಅಂಕಿಯ ಖಾತಾ ಸಂಖ್ಯೆ (ಖಾಲಿ ಸ್ವತ್ತಿಗೆ ಕಡ್ಡಾಯವಲ್ಲ)
- ಜಲಮಂಡಳಿ ಸಂಪರ್ಕ ಸಂಖ್ಯೆ (ಐಚ್ಛಿಕ)

ಮೇಲಿನ ಮಾಹಿತಿ ಹಾಗೂ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್ ಲೋಡ್ ಮಾಡಿ, ಸಲ್ಲಿಸಿದ ನಂತರ ಎಲ್ಲವೂಕ್ರಮಬದ್ಧವಾಗಿದ್ದರೆ ಒಂದೇ ದಿನದಲ್ಲಿ ಅಂತಿಮ ಇ–ಖಾತಾ ಪಡೆಯಲು ಸಂಬಂಧಿಸಿದ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯನ್ನು ಭೇಟಿ ಮಾಡಬೇಕು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಮೇಲಿನ ವಿಧಾನವನ್ನು ಪೂರ್ಣಗೊಳಿಸಲು ಸಮಸ್ಯೆಗಳಿದ್ದರೆ, ತುರ್ತಾಗಿ ನೋಂದಣಿಯನ್ನು ಹೊಂದಿದ್ದರೆ ಎಲ್ಲಾ ದಾಖಲೆಗಳು ಮತ್ತು ಅ.18ರವರೆಗಿನ ಋಣಭಾರ ಪ್ರಮಾಣಪತ್ರದೊಂದಿಗೆ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಸಹಾಯದಿಂದ ಅಪ್‌ಲೋಡ್ ಮಾಡಹುದು. ಅವರು ನಿಯಮಗಳ ಪ್ರಕಾರ ಅಂತಿಮ ಇ-ಖಾತಾವನ್ನು ಒಂದು ದಿನದಲ್ಲಿ ಪಡೆಯಲು ಸಹಾಯ ಮಾಡುತ್ತಾರೆ.

ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಯನ್ನು ತುರ್ತಾಗಿ ಹೊಂದಿರದ ಆಸ್ತಿ ಮಾಲೀಕರು, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಇ-ಖಾತಾಗಾಗಿ ಭೇಟಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಪ್ರಶ್ನೆಗಳು ಅಥವಾ ಸಮಸ್ಯೆಗಳಿಗಾಗಿ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಬಹುದು ಅಥವಾ BBMPeKhata@gmail.comಗೆ ಇಮೇಲ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಪಾಲಿಕೆ ಸಿಬ್ಬಂದಿಗೆ ಕಾರ್ಯಾಗಾರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಬರುವ ಆಸ್ತಿ ಮಾಲೀಕರಿಗೆ ಸರಿಯಾಗಿ ಸ್ಪಂದಿಸಬೇಕು ಎಂದು ಕಂದಾಯ ವಿಭಾಗದ ಜಂಟಿ ಆಯುಕ್ತ ಲಕ್ಷ್ಮೀದೇವಿ ಸೂಚಿಸಿದರು.

ಇ-ಆಸ್ತಿ ವ್ಯವಸ್ಥೆಯಲ್ಲಿ ಇ-ಖಾತಾವನ್ನು ತ್ವರಿತ ಹಾಗೂ ಸುಗಮವಾಗಿ ವಿತರಿಸಲು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಮತ್ತು ನೌಕರರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ತುರ್ತಾಗಿ ಆಸ್ತಿ ನೋಂದಣಿ ಮಾಡಿಸುವವರಿಗೆ ಹಾಗೂ ಅನಿವಾಸಿ ಭಾರತೀಯರಿಗೆ ಯಾವುದೇ ತೊಂದರೆ ಆಗದಂತೆ ಶೀಘ್ರವಾಗಿ ಇ-ಖಾತಾ ವಿತರಿಸುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಯ 'ಹೆಲ್ಪ್ ಡೆಸ್ಕ್'ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅಧಿಕಾರಿಗಳು ನೆರವಾಗಬೇಕು ಎಂದು ಹೇಳಿದರು.

ಇ-ಖಾತಾ ವ್ಯವಸ್ಥೆಯನ್ನು ಸುಗಮ ಮುಂದುವರಿಸಲು ತರಬೇತಿ ನೀಡಲಾದ ಕಾರ್ಯಾಗಾರದಲ್ಲಿ ಪಾಲಿಕೆಯ ಎಂಟೂ ವಲಯಗಳ ಕಂದಾಯ ವಿಭಾಗದ ಉಪ ಆಯುಕ್ತರು, ಸಹಾಯಕ ಕಂದಾಯ ಅಧಿಕಾರಿಗಳು, ವಿಷಯ ನಿರ್ವಾಹಕರು, ಎನ್‌ಐಸಿ ಅಧಿಕಾರಿಗಳು ಸೇರಿದಂತೆ 350ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.

ನಿಧನ ವಾರ್ತೆ

ನಿರ್ದೇಶಕ ದೀಪಕ್ ಅರಸ್



ಬೆಂಗಳೂರು: ಕನ್ನಡ ಚಿತ್ರನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್(46) ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾದರು. ಇವರು 'ಮನಸಾಲಜಿ', 'ಶುಗರ್ ಫ್ಯಾಕ್ಟರಿ' ಸಿನಿಮಾಗಳನ್ನು ನಿರ್ದೇಶಿಸಿದ್ದರು.

'ಅಣ್ಣ ದೀಪಕ್ ನಮ್ಮನ್ನು ಅಗಲಿದ್ದಾರೆ. ಕಿರಿಯ ವಯಸ್ಸಿನಲ್ಲಿ ಅವರನ್ನು ಕಳೆದುಕೊಂಡು ನಾವು ದುಃಖಿಗಳಾಗಿದ್ದೇವೆ' ಎಂದು ಅಮೂಲ್ಯ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೂತ್ರಪಿಂಡದ ವೈಫಲ್ಯದಿಂದ ನಿಧನರಾಗಿದ್ದಾರೆಂದು ಕುಟುಂಬ ವರ್ಗದವರು ತಿಳಿಸಿದ್ದಾರೆ. ಸಂಜೆ ಅಂತ್ಯಕ್ರಿಯೆ ನಡೆಯಿತು. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.

ಗಿರಿಧಾಮಕ್ಕೆ ಭೇಟಿ ನೀಡುವವರ ಸಂಖ್ಯೆ ಪ್ರತಿವರ್ಷ ಗಣನೀಯ ಹೆಚ್ಚಳ

'ನಂದಿ'ಗೆ ಹೆಚ್ಚುತ್ತಿದೆ ಪ್ರವಾಸಿಗರ ದಂಡು

● ಡಿ.ಎಂ.ಕುರ್ಕೆ ಪ್ರಶಾಂತ್

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ, ತಾಲ್ಲೂಕಿನ ನಂದಿಗಿರಿಧಾಮಕ್ಕೆ ಭೇಟಿ ನೀಡುವವರ ಸಂಖ್ಯೆ ಪ್ರತಿ ವರ್ಷಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯ,

ನಂದಿಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ವ್ಯೂಪಾಯಿಂಟ್, ಯೋಗ ನಂದೀಶ್ವರ ದೇಗುಲ, ಟಿಪ್ಪು ಡ್ರಾಪ್, ಟಿಪ್ಪು ಬೇಸಿಗೆ ಅರಮನೆ, ಗಾಂಧಿ ಭವನ, ನೆಹರೂ ಭವನ, ಉದ್ಯಾನ ಬರಸೆಳೆಯುತ್ತಿವೆ.


ಗಿರಿಧಾಮವು ವಾರಾಂತ್ಯ ಹಾಗೂ ಒಂದು ದಿನದ ಪ್ರವಾಸಕ್ಕೆ ಪ್ರಶಸ್ತ ತಾಣ ಎನಿಸಿದೆ. ಕೋವಿಡ್ ಸಮಯ ಹೊರತುಪಡಿಸಿ ಉಳಿದ ಎಲ್ಲ ವರ್ಷಗಳಲ್ಲಿಯೂ ಗಿರಿಧಾಮಕ್ಕೆ ದಾಖಲೆಯ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಗಿರಿಧಾಮಕ್ಕೆ ಭೇಟಿ ನೀಡುವವರಲ್ಲಿ ಗರಿಷ್ಠ ಮಂದಿ ಬೆಂಗಳೂರಿಗರೇ ಅಧಿಕ. ಪ್ರಸಕ್ತ ವರ್ಷದ ಸೆಪ್ಟೆಂಬರ್‌ವರೆಗೆ ಗಿರಿಧಾಮಕ್ಕೆ 16 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಪ್ರಕಾರ ಈ ವರ್ಷ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 20 ಲಕ್ಷ ದಾಟಲಿದೆ.

ಇತ್ತೀಚಿನ ವಿಜಯದಶಮಿ ದಿನವೇ 21 ಸಾವಿರ ಮಂದಿ ಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿರುವ ದಿನ ವಿಜಯದಶಮಿ ಎನಿಸಿದೆ.

ಶನಿವಾರ ಮತ್ತು ಭಾನುವಾರ ಆರೇಳು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವರು. ಮಳೆಗಾಲ ಮತ್ತು ಚಳಿಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಗಿರಿಧಾಮದಲ್ಲಿ ಸೂರ್ಯೋದಯ ವೀಕ್ಷಿಸಬೇಕು ಎಂದು ಬೆಳಿಗ್ಗೆಯೇ ಪ್ರವಾಸಿಗರು ಎಡತಾಕುವರು.

ಗಿರಿಧಾಮದಲ್ಲಿ ರೋಪ್ ವೇ ಕಾಮಗಾರಿಯ ಕೆಲಸಗಳು ಆರಂಭವಾಗಿವೆ. ರಾಜ್ಯದ ಪ್ರವಾಸಿ ತಾಣಕ್ಕೆ ರೂಪಿಸಿರುವ ಮೊದಲ ರೋಪ್ ವೇ ಯೋಜನೆ ಇದಾಗಿದೆ. ಜೊತೆಗೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ನಂದಿಬೆಟ್ಟಕ್ಕೆ ಪ್ರವಾಸಿ ಸರ್ಕಿಟ್ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ.



ಚಿಕ್ಕಬಳ್ಳಾಪುರದ ನಂದಿಗಿರಿಧಾಮ

ಪ್ರವಾಸಿಗರ ಭೇಟಿ ಯಾವ ವರ್ಷ, ಎಷ್ಟು?

ವರ್ಷ	ವಿದೇಶಿಗರು	ದೇಶದ ಪ್ರವಾಸಿಗರು
2020	120	4,93,000
2021	390	5,57,833
2022	8,751	14,0,548
2023	11,984	18,42,953
2024ರ ಸೆಪ್ಟೆಂಬರ್	9,900	16,20,889

'ವಾಹನ ನಿಲುಗಡೆ ಸ್ಥಳ ಬದಲಾವಣೆ'

'ಗಿರಿಧಾಮಕ್ಕೆ ಭೇಟಿ ನೀಡುವವರ ವರ್ಷದಿಂದ ವರ್ಷಕ್ಕೆ ಶೇ 15ರಿಂದ 20ರಷ್ಟು ಹೆಚ್ಚುತ್ತಿದೆ' ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.

ಈಗ ಗಿರಿಧಾಮದ ಮೇಲ್ಭಾಗದಲ್ಲಿ 300 ಕಾರುಗಳ ನಿಲುಗಡೆಗೆ ಜಾಗವಿದೆ. ಗಿರಿಧಾಮದ ಮೇಲಿನ ಒತ್ತಡ ತಗ್ಗಿಸಲು ಮುಂದಿನ ದಿನಗಳಲ್ಲಿ ನಿಲುಗಡೆಯನ್ನು ಗಿರಿಧಾಮದ ಕೆಳಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದರು.

ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು: ನಗರದ ವಿವಿಧೆಡೆ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಹೇಳಿಕೆ ತಿಳಿಸಿದೆ.

ಆ ಸ್ಥಳಗಳು: ಪಟ್ಟಣಗೆರೆ, ಕೃಷ್ಣ ಗಾರ್ಡನ್, ಕಾನ್‌ಕಾರ್ಡ್ ಲೇಔಟ್, ಬಿಎಚ್‌ಇಎಲ್, ಬಿಇಎಂಎಲ್ ಲೇಔಟ್, ಮೈಲಸಂದ್ರ, ಐಡಿಯಲ್ ಹೋಮ್ಸ್, ಉತ್ತರಹಳ್ಳಿ ಮುಖ್ಯರಸ್ತೆ, ಸಚ್ಚಿದಾನಂದ ನಗರ, ವಡ್ಡರಪಾಳ್ಯ, ಗಾಣಕಲ್ಲು, ಹೆಮ್ಮಿಗೆಪುರ ಆಸುಪಾಸಿನ ಪ್ರದೇಶಗಳು.

ನಗರದ ವಿವಿಧೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದ ಕೆಲವೆಡೆ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ನೀರು ಪೂರೈಕೆ ವ್ಯತ್ಯಯವಾಗುವ ಪ್ರದೇಶಗಳು: ರಾಜು ಕಾಲೊನಿ, ಸರ್ವೋದಯ ನಗರ, ಇಬ್ರಾಹಿಂ ಸ್ಟ್ರೀಟ್ 1 ರಿಂದ 9 ನೇ ರಸ್ತೆವರೆಗೆ, ನೋಬೆಲ್ ಸ್ಕೂಲ್ 1 ಮತ್ತು 2ನೇ ಅಡ್ಡ ರಸ್ತೆ, ನೂರ್ ಲೇಔಟ್, ಶಾಂಪುರ ರೈಲ್ವೆ ಗೇಟ್ 1 ಮತ್ತು 2ನೇ ಅಡ್ಡರಸ್ತೆ, ವೈಯಾಲಿಕಾವಲ್ ಲೇಔಟ್ 1ರಿಂದ 9ನೇ ಮುಖ್ಯ ರಸ್ತೆ, ಸಂದ್ಯಗಪ್ಪ ಲೇಔಟ್ 1ರಿಂದ 3ನೇ ಅಡ್ಡ ರಸ್ತೆ, ವೀರಣ್ಣಪಾಳ್ಯ, ನಾರಾಯಣಸ್ವಾಮಿ ಲೇಔಟ್, ರೈಲ್ವೆ ಗೇಟ್, ವೈಯಾಲಿಕಾವಲ್ ಲೇಔಟ್ 10ರಿಂದ 16ನೇ ಅಡ್ಡ ರಸ್ತೆವರೆಗೆ, ಪ್ರಕೃತಿ ಲೇಔಟ್ , ಗುಂಡುತೋಪು, ಆಯಿಲ್ ಮಿಲ್ ರಸ್ತೆ(1ರಿಂದ 15ನೇ ಅಡ್ಡ ರಸ್ತೆ ಕೆಳಭಾಗ), 16ರಿಂದ 18ನೇ ಅಡ್ಡ ರಸ್ತೆ (1ರಿಂದ 15ನೇ ಅಡ್ಡ ರಸ್ತೆ ಮೇಲ್ಭಾಗ) 3ನೇ ಬ್ಲಾಕ್ ಸರ್ವೀಸ್ ರಸ್ತೆ, ಎಚ್.ಆರ್.ಬಿ.ಆರ್ ಲೇಔಟ್, ಆರ್.ಎಸ್. ಪಾಳ್ಯ, ಸದಾಶಿವ ದೇವಸ್ಥಾನ ರಸ್ತೆ, ಸತ್ಯಮೂರ್ತಿ ರಸ್ತೆ, ಆಯಿಲ್ ಮಿಲ್ ರಸ್ತೆ, ಕೆ.ಎಚ್.ಬಿ ಕ್ವಾರ್ಟರ್ಸ್, ಗುರುಮೂರ್ತಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ನಗರದಲ್ಲಿ ಇಂದು

ಸಿ.ಡಿ.ಬಾಲಾಜಿ ಅವರ 'ಪೇಪರ್ ಪ್ಲೈಟ್' ಕೃತಿ ಬಿಡುಗಡೆ: ಆಯೋಜನೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಸ್ಥಳ: ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ, ಸುರಂಜನ್‌ದಾಸ್ ರಸ್ತೆ, ಎಚ್‌ಎಎಲ್ 3ನೇ ಹಂತ, ಹೊಸ ತಿಪ್ಪಸಂದ್ರ, ಬೆಳಿಗ್ಗೆ 9

ಪಂಚಾಯತ್ ರಾಜ್ ಸಮ್ಮೇಳನ: ಉದ್ಘಾಟನೆ: ಪ್ರಿಯಾಂಕ್ ಖರ್ಗೆ, ಆಯೋಜನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ಥಳ: ಕಳಿಂಗ ಹಾಲ್–1, ಲಲಿತ ಅಶೋಕ ಹೋಟೆಲ್, ಬೆಳಿಗ್ಗೆ 10



ಪ್ರಿಯಾಂಕ್ ಖರ್ಗೆ

'ಬಯೋಕಂಟ್ರೋಲ್ ಎಕ್ಸ್‌ಪೋ 2024' 32ನೇ ಸಂಸ್ಥಾಪನಾ ದಿನಾಚರಣೆ: ಉಪಸ್ಥಿತಿ: ಅಶೋಕ ದಳವಾಯಿ, ಮೇಜರ್ ಸಿಂಗ್, ಅರ್ಚನಾ ಸಿಂಗ್, ಆಯೋಜನೆ: ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಚರ್ ಇನ್‌ಸೆಕ್ಟ್ ರಿಸೋರ್ಸಸ್ (ಐಸಿಎಆರ್) ಸ್ಥಳ: ಐಸಿಎಆರ್–ಎನ್‌ಬಿಎಐಆರ್, ಯಲಹಂಕ ಕ್ಯಾಂಪಸ್, ಬೆಳಿಗ್ಗೆ 10.30

ಪ್ರತಿಭಾ ಪುರಸ್ಕಾರ: ಸಾನ್ನಿಧ್ಯ: ಬಾಲಯೋಗಿ ಸಾಯಿ ಮಂಜುನಾಥ್ ಸ್ವಾಮೀಜಿ, ಪ್ರಣವಾನಂದಪುರಿ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಿ.ವೈ. ವಿಜಯೇಂದ್ರ, ರಾಮಲಿಂಗಾರೆಡ್ಡಿ, ಆಯೋಜನೆ:ಕರ್ನಾಟಕ ರಾಜ್ಯ ತಿಗಳರ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಭೂಮಿಕಾ ಕ್ಲಬ್ ದೀಪಾವಳಿ ವಿಶೇಷ ಕಾರ್ಯಕ್ರಮ: ವಿಶೇಷ ಅಡುಗೆ: ಬಾಣಸಿಗ ಪೂಜಾ ಪಾಟೀಲ, ಡ್ರಮ್ಸ್ ಗುಂಪು ಪ್ರದರ್ಶನ: ಬೀಟ್ ತಂಡ, ಸೀರೆ ಉಡಿಸುವಿಕೆ ಮತ್ತು ಮೇಕ್ ಓವರ್ ಕಾರ್ಯಾಗಾರ: ಅಶ್ವಿನಿ ಶೆಣೈ, ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜು ಆವರಣ, ಜಯನಗರ, ಮಧ್ಯಾಹ್ನ 2.30

'ಆರೋಹಣ' ಸಂಸ್ಥೆಯ 6ನೇ ವಾರ್ಷಿಕೋತ್ಸವ ಸಮಾರಂಭ: ಉಪಸ್ಥಿತಿ: ಸಿ.ಆರ್. ಚಂದ್ರಶೇಖರ್, ರೂಪಾ ನಾಗೇಂದ್ರ, ಎಂ.ಜಿ. ಬಾಲಕೃಷ್ಣ, ಕೆ.ಎಸ್. ಆನಂದಮೂರ್ತಿ, ಸ್ಥಳ: ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಡಿ.ವಿ ಗುರುಪ್ರಸಾದ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 4

'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಇಂಗ್ಲಿಷ್ ಅನುವಾದ 'ಬ್ರೈಡ್ ಇನ್ ದ ಹಿಲ್' ಪುಸ್ತಕ ಬಿಡುಗಡೆ: ಅನುವಾದಕರು: ವನಮಾಲಾ ವಿಶ್ವನಾಥ, ಉಪಸ್ಥಿತಿ: ಕೆ.ವಿ. ನಾರಾಯಣ, ತಾರಿಣಿ ಚಿದಾನಂದ, ಬಿ.ಎಲ್. ಶಂಕರ್, ಬಸವರಾಜ ಕಲ್ಗುಡಿ, ಸ್ಥಳ: ಡಾ. ಎಚ್. ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ, ಸಂಜೆ 4.30

'ಚಂದ್ರಾಮ ಬರುತ್ತಾನೆ' ಭಾವಗೀತೆಗಳ ಲೋಕಾರ್ಪಣೆ: ಅಧ್ಯಕ್ಷತೆ: ಎಚ್. ಎಸ್. ವೆಂಕಟೇಶ್ ಮೂರ್ತಿ ಉಪಸ್ಥಿತಿ: ಸಂಗೀತಾ ಕಟ್ಟಿ, ಎನ್.ಎಸ್. ಪ್ರಸಾದ್, ಬಿ.ಆರ್. ಲಕ್ಷ್ಮಣ್ ರಾವ್, ಜಯಶ್ರೀ ಅರವಿಂದ, ವೇಣುಗೋಪಾಲ ರಾಜು, ಸುಪ್ರಿಯಾ ರಘುನಂದನ್, ಅನುರಾಧಾ ಭಟ್ ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯ ರೋಡ್, ಬಸವನಗುಡಿ, ಸಂಜೆ 4:30ರಿಂದ

ಸಿರಿಕಲಾ 14ನೇ ವಾರ್ಷಿಕೋತ್ಸವ: 'ಚಿತ್ರಾಕ್ಷಿ ಕಲ್ಯಾಣ', ಯಕ್ಷಗಾನ ಪ್ರದರ್ಶನ, ಆಯೋಜನೆ: ಸಿರಿಕಲಾಮೇಳ, ಸ್ಥಳ: ಹೋಟೆಲ್ ಅನ್ನ ಕುಟೀರ, ಕತ್ರಿಗುಪ್ಪೆ, ಸಂಜೆ 5

ಜಿ. ಆನಂದ್ ಅವರ 'ವಿಶೇಷ ಕರ್ನಾಟಕ' ಕೃತಿ ಬಿಡುಗಡೆ: ಉಪಸ್ಥಿತಿ: ಟಿ.ಎಸ್. ನಾಗಾಭರಣ, ಮಹೇಶ ಜೋಶಿ, ನೀನಾಸಂ ಸತೀಶ್, ಪ್ರಕಾಶ ಬೆಳವಾಡಿ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಸಂಜೆ 5

ಪಂಡಿತ್ ತಾರಾನಾಥರ 92ನೇಯ ಜನ್ಮದಿನ ಸಮಾರಂಭ: ಉಪಸ್ಥಿತಿ: ಹಂಸಲೇಖ, ಬೊಳುವಾರು ಮಹಮ್ಮದ್ ಕುಂಞಿ, ಸರ್ವಮಂಗಳಾ, ಎಲ್.ಎನ್. ಮುಕುಂದರಾಜ್, ಕರಿಯಪ್ಪ ಎನ್., ಸುಮಾ ಸತೀಶ್, ಕೃಷ್ಣ ಮನವಲ್ಲಿ, ಆಯೋಜನೆ: ಪಂಡಿತ್ ರಾಜೀವ್ ತಾರಾನಾಥ ಮೆಮೋರಿಯಲ್ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5:30



ಹಂಸಲೇಖ

ಭುವನ ಹೊಳ್ಳ 'ಭರತನಾಟ್ಯ ರಂಗಪ್ರವೇಶ': ಉಪಸ್ಥಿತಿ: ಪಾರ್ಶ್ವನಾಥ್ ಎಸ್. ಉಪಾಧ್ಯೆ, ಎಂ. ಸೂರ್ಯಪ್ರಸಾದ್, ಸ್ಥಳ: ಎಡಿಎ ರಂಗ ಮಂದಿರ, ಜೆ.ಸಿ. ರಸ್ತೆ ಸಂಜೆ 6

ಕರ್ನಾಟಕ ಸಂಗೀತ ಕಾರ್ಯಕ್ರಮ: ಕಲಾವಿದರು: ಶರತ್ ಆರ್. ರಾವ್, ಹೃಷಿತ ಕೇದಗೆ, ಪುತ್ತೂರ್ ನೀಕ್ಷಿತ್, ಶ್ರೀನಿಧಿ ಕೌಂಡಿಲ್ಯ, ಆಯೋಜನೆ: ಮಲ್ಲೇಶ್ವರ ಸಂಗೀತ ಸಭಾ ಟ್ರಸ್ಟ್ ಸ್ಥಳ: ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6

'ಶ್ಯಾಮೋಪಾಸಾನಾ' ಸಂಗೀತ ಕಾರ್ಯಕ್ರಮ' ಉಪಸ್ಥಿತಿ: ಹಿಂದೂಸ್ತಾನಿ ಹಾಡುಗಾರಿಕೆ: ಕೀರ್ತನಾ ಹೊಳ್ಳ, ಹಾರ್ಮೋನಿಯಮ್: ತೇಜಸ್ ಕಟೋತಿ, ತಬಲಾ ವಾದಕ: ಕೌಶಿಕ ಭಟ್, ಸ್ಥಳ: ಸುಚಿತ್ರಾ ಫಿಲ್ಮ್ ಸೊಸೈಟಿ, ಬನಶಂಕರಿ 3ನೇ ಹಂತ, ಸಂಜೆ 6

'ರಕ್ತ ವಿಲಾಸ' ನಾಟಕ: ರಚನೆ: ವಿಕ್ರಮ ವಿಸಾಜಿ, ನಿರ್ದೇಶನ: ಪ್ರವೀಣ್ ರೆಡ್ಡಿ ಗುಂಜಹಳ್ಳಿ, ತಿಂಗಳ ಅತಿಥಿ: ಎಸ್. ಜಿ. ಸಿದ್ದರಾಮಯ್ಯ, ಸ್ಥಳ: ಸಮುಚ್ಚಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, 6.30ರಿಂದ

'ಆಷಾಢದ ಒಂದು ದಿನ' ನಾಟಕ: ಆಯೋಜನೆ: ಕಲಾಪ್ರೇಮಿ ಫೌಂಡೇಶನ್, ಅನುವಾದ: ಸಿದ್ದಲಿಂಗ ಪಟ್ಟಣಶೆಟ್ಟಿ, ವಿನ್ಯಾಸ ಮತ್ತು ನಿರ್ದೇಶನ: ಗಗನ್ ಪ್ರಸಾದ್, ಸ್ಥಳ: ಸೇವಾ ಸದನ, 14ನೇ ಕ್ರಾಸ್, ಮಲ್ಲೇಶ್ವರ, ಸಂಜೆ 6:30ರಿಂದ


ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು 'ನಗರದಲ್ಲಿ ಇಂದು' ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ. nagaradalli_indu@prajavani.co.in

ಶನಿವಾರ, ಅಕ್ಟೋಬರ್ 19, 2024 | ₹ 7.00 |
www.prajavani.net
prajavani.net prajavani prajavani prajavani

ಪ್ರಜಾವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ

ಸಂಭ್ರಮ
ಕರ್ವಾ ಚೌಥ್ ಹಬ್ಬದ ಪ್ರಯುಕ್ತ ಮಹಿಳೆಯೊಬ್ಬರು ಕೈಗಳಿಗೆ ಮದರಂಗಿ ಹಾಕಿಕೊಂಡು ಶುಕ್ರವಾರ ಸಂಭ್ರಮಿಸಿದ್ದು ಹೀಗೆ...



ಚಿಲ್ಲರೆ ಧಾರಣೆ ಪ್ರತಿ ಕೆ.ಜಿಗೆ ₹10ರಿಂದ ₹30 ಹೆಚ್ಚಳ • ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ

ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ

• ಕೆ.ಎಚ್. ಓಬಳೇಶ್

ಬೆಂಗಳೂರು: ಕಳೆದ ತಿಂಗಳು ಕೇಂದ್ರ ಸರ್ಕಾರವು ಖಾದ್ಯ ತೈಲ ಆಮದು ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಏರಿಕೆಯಾಗಿದ್ದ ಅಡುಗೆ ಎಣ್ಣೆ ಬೆಲೆಯು ಇನ್ನೂ ಇಳಿಕೆಯಾಗಿಲ್ಲ.

ಜನಸಾಮಾನ್ಯರು ದೀಪಾವಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಖಾದ್ಯ ಸಿದ್ಧಪಡಿಸುವುದು ವಾಡಿಕೆ. ಆದರೆ, ಅಡುಗೆ ಎಣ್ಣೆ ಧಾರಣೆ ಏರಿಕೆಯಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ.

ಕೇಂದ್ರವು ಸೆಪ್ಟೆಂಬರ್ 14ರಂದು ಕಚ್ಚಾ ಸೋಯಾಬಿನ್, ತಾಳೆ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೂನ್ಯದಿಂದ ಶೇ 20ಕ್ಕೆ ಏರಿಕೆ ಮಾಡಿತ್ತು. ಸಂಸ್ಕರಿಸಿದ ತಾಳೆ, ಸೂರ್ಯಕಾಂತಿ ಮತ್ತು ಸೋಯಾಬಿನ್ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ 12.5ರಿಂದ ಶೇ 32.5ಕ್ಕೆ ಹೆಚ್ಚಿಸಿತ್ತು.


ಕಡಿಮೆ ಕಸ್ಟಮ್ಸ್ ಸುಂಕ ಇದ್ದಾಗ ಆಮದು ಮಾಡಿಕೊಂಡಿರುವ 30 ಲಕ್ಷ ಟನ್‌ನಷ್ಟು ಖಾದ್ಯ ತೈಲ ದಾಸ್ತಾನು ಇದೆ. ಇದು 40ರಿಂದ 45 ದಿನದವರೆಗೆ ದೇಶೀಯ ಬೇಡಿಕೆಗೆ ಸಾಕಾಗಲಿದೆ. ಹಾಗಾಗಿ, ದಿಢೀರ್ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಸೂಚಿಸಿತ್ತು.

ಆದರೆ, ಸ್ಥಳೀಯ ಸಗಟು ಮಾರಾಟಗಾರರು ಮತ್ತು ಖಾದ್ಯ ತೈಲ ಕಂಪನಿಗಳು ಸಗಟು ದರವನ್ನು ಶೇ 10ರಷ್ಟು ಏರಿಕೆ ಮಾಡಿದ್ದವು. ಇದರ ಲಾಭ ಪಡೆದ ಚಿಲ್ಲರೆ ಮಾರಾಟಗಾರರು ಪ್ರತಿ ಕೆ.ಜಿಗೆ ₹10ರಿಂದ ₹30 ದರ ಹೆಚ್ಚಿಸಿದ್ದಾರೆ.

ಭಾರತವು ರಷ್ಯಾ, ಉಕ್ರೇನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಮಲೇಷ್ಯಾ ಮತ್ತು ಇಂಡೊನೇಷ್ಯಾದಿಂದ ತಾಳೆ ಎಣ್ಣೆಯು ಪೂರೈಕೆಯಾಗುತ್ತದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಸೋಯಾಬಿನ್ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

ಇನ್ನಷ್ಟು ಸುದ್ದಿಗಳು 10

ಅಡುಗೆ ಎಣ್ಣೆ ದರ ಪಟ್ಟಿ (ಕೆ.ಜಿಗೆ ₹ಗಳಲ್ಲಿ)



ಟೊಮೆಟೊ ಕೆ.ಜಿಗೆ ₹80



ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಕೆ.ಜಿ ಟೊಮೆಟೊ ಧಾರಣೆಯು ₹80ಕ್ಕೆ ಮುಟ್ಟಿದೆ. ರಾಜ್ಯದಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ಈ ಬಾರಿ ನಾಟಿ ಮಾಡಿದ್ದ ಫಸಲಿನ ಪೈಕಿ ಶೇ 50ರಷ್ಟು ಹಾನಿಗೀಡಾಗಿದೆ. ಅಲ್ಲದೆ, ಎಲೆ ಮುಟುರು ರೋಗ (ಬಿಳಿನೊಣ ಬಾಧೆ) ಕಾಣಿಸಿಕೊಂಡಿದೆ. ಇದರಿಂದ ಇಳುವರಿ ಕುಂಠಿತವಾಗಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಹಾಗಾಗಿ, ಬೆಲೆ ಏರಿಕೆಯ ಹಾದಿ ಹಿಡಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಈರುಳ್ಳಿ ಧಾರಣೆ ಏರಿಕೆ



ರಾಜ್ಯದಲ್ಲಿ ಒಂದು ವಾರದಲ್ಲಿ ಸುರಿದ ಮಳೆಗೆ ಈರುಳ್ಳಿ ಫಸಲು ಹಾನಿಗೀಡಾಗಿದೆ. ಇದರಿಂದ ಗುಣಮಟ್ಟದ ಈರುಳ್ಳಿಯ ಚಿಲ್ಲರೆ ದರವು ಕೆ.ಜಿಗೆ ₹70ಕ್ಕೆ ಮುಟ್ಟಿದೆ.

ಸದ್ಯ ಬೆಂಗಳೂರಿನ ಯಶವಂತ ಪುರದ ಎಪಿಎಂಸಿಗೆ ಚಳ್ಳಕೆರೆ, ಹಿರಿಯೂರು, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಭಾಗದಲ್ಲಿ ಬೆಳೆದಿರುವ ಈರುಳ್ಳಿ ಪೂರೈಕೆಯಾಗುತ್ತಿದೆ. 'ಎ' ಗ್ರೇಡ್ ಈರುಳ್ಳಿಯ ಸಗಟು ದರ ಕ್ವಿಂಟಲ್‌ಗೆ ₹4,500 ಇದೆ. ಮಹಾರಾಷ್ಟ್ರದಿಂದ ಪೂರೈಕೆಯಾಗುವ ಈರುಳ್ಳಿಯ ಸಗಟು ಬೆಲೆ ಕ್ವಿಂಟಲ್‌ಗೆ ₹5,000ದಿಂದ ₹5,200 ಇದೆ. 'ಮಳೆಯಿಂದಾಗಿ ಪೂರೈಕೆ ಕಡಿಮೆಯಾಗಿದೆ. ಇದೇ ಬೆಲೆ ಏರಿಕೆಗೆ ಕಾರಣ. ಬೆಂಗಳೂರಿನ ಮಾರುಕಟ್ಟೆಗೆ ಪ್ರತಿದಿನ 50ರಿಂದ 60 ಟ್ರಕ್‌ಗಳಲ್ಲಿ ಈರುಳ್ಳಿ ಪೂರೈಕೆಯಾಗುತ್ತದೆ. ಇದರಲ್ಲಿ ಹಸಿ ಸರಕು ಪ್ರಮಾಣ ಹೆಚ್ಚಿದೆ' ಎಂದು ವರ್ತಕ ಲೋಕಪ್ಪ ತಿಳಿಸಿದರು.

'ಮುಂದಿನ ವಾರದಿಂದ ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆದಿರುವ ಫಸಲು ಮಾರುಕಟ್ಟೆಗೆ ಪೂರೈಕೆಯಾಗಲಿದೆ' ಎಂದರು.

'₹19.34 ಕೋಟಿ ಅಕ್ರಮ'

ಸಹಕಾರ ಸಂಘಗಳ ಮಹಾಮಂಡಳ: ಎಫ್‌ಐಆರ್ ದಾಖಲು

ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳವು ಬೆಂಗಳೂರು ನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಮತ್ತು ರಾಜ್ಯ ಅಪೆಕ್ಸ್ ಸಹಕಾರಿ ಬ್ಯಾಂಕ್‌ನಲ್ಲಿ ಇರಿಸಿದ್ದ ನಿಗದಿತ ಠೇವಣಿ (ಎಫ್‌ಡಿ) ಖಾತೆಗಳಿಂದ ₹19.34 ಕೋಟಿಯನ್ನು ಕೆಲವು ವ್ಯಕ್ತಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ವಂಚಿಸಿರುವುದು ಪತ್ತೆಯಾಗಿದೆ.

ಈ ಸಂಬಂಧ ಮಹಾಮಂಡಳದ ಅಧ್ಯಕ್ಷ ರಾಜು ವಿ. ಅವರು ಸಲ್ಲಿಸಿದ್ದ ದೂರನ್ನು ಆಧರಿಸಿ ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಶಾಲತಾ ಪಿ., ಅವರ ಪತಿ ಸೋಮಶೇಖರ್ ಎನ್., ವಿಜಯ್ ಕಿರಣ್, ಮಂಜುನಾಥ್ ಜೆ., ಸುಜಯ್, ಬಿಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ಹಾಗೂ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಲೆಕ್ಕಪರಿಶೋಧಕರ ವಿರುದ್ಧ ನಗರದ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ.

5ನೇ ಪುಟ ನೋಡಿ

'ಬಾಲ್ಯ ವಿವಾಹ ತಡೆಗೆ ಸಂಪ್ರದಾಯ ನೆಪ ಸಲ್ಲ'



ನವದೆಹಲಿ (ಪಿಟಿಐ): ಸಂಪ್ರದಾಯಗಳ ಹೆಸರಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ (ಪಿಸಿಎಂಎ) ಅನುಷ್ಠಾನಕ್ಕೆ ಅಡ್ಡಿ ಉಂಟು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಯಾವುದೇ ವೈಯಕ್ತಿಕ ಕಾನೂನಿನಡಿ ಸಂಪ್ರದಾಯಗಳನ್ನು ಉಲ್ಲೇಖಿಸಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ದುರ್ಬಲಕೆ ಮಾಡುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, 'ಬಾಲ್ಯವಿವಾಹಗಳಿಂದಾಗಿ, ತನ್ನ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ' ಎಂದಿದೆ.

ಅರ್ಜಿ ವಿಚಾರಣೆ ನಡೆಸಿದ, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ, ದೇಶದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗಸೂಚಿಗಳನ್ನು ನೀಡಿದೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಸಂಸ್ಥೆ/ಇಲಾಖೆಗಳು ಬಾಲ್ಯ ವಿವಾಹಗಳನ್ನು ತಡೆಗಟ್ಟುವುದಕ್ಕೆ ಹೆಚ್ಚು ಪ್ರಯತ್ನಿಸಬೇಕು ಎಂದೂ ಹೇಳಿದೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕೋರಿ ಸೊಸೈಟಿ ಫಾರ್ ಎನ್‌ಲೈಟನ್‌ಮೆಂಟ್ ಹಾಗೂ ವಾಲಂಟರಿ ಆ್ಯಕ್ಷನ್ ಎಂಬ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.

ಪಿಸಿಎಂಎಗೆ ಮಹತ್ವ: ನಿರ್ದೇಶನಕ್ಕೆ ನಿರಾಕರಣೆ

'ವೈಯಕ್ತಿಕ ಕಾನೂನುಗಳಿಗಿಂತ ಬಾಲ್ಯ ವಿವಾಹ ನಿಷೇಧ ಕಾಯ್ದೆಗೇ ಹೆಚ್ಚು ಮಹತ್ವ ನೀಡಬೇಕು' ಎಂದು ನಿರ್ದೇಶನ ನೀಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

'ಮಕ್ಕಳಿಗೆ ನೀಡಲಾಗಿರುವ ಕೆಲ ಸಾಂವಿಧಾನಿಕ ಖಾತರಿಗಳನ್ನು ಅವಲೋಕಿಸಿದಾಗ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಲ್ಲಿ ಕೆಲ ದೋಷಗಳಿರುವುದು ಕಂಡುಬರುತ್ತದೆ. ಇದನ್ನು ಪ್ರಶ್ನಿಸಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲದ ಕಾರಣ, ಕಾಯ್ದೆಯ ಪರಾಮರ್ಶೆಗೆ ನ್ಯಾಯಾಲಯ ಸಲಹೆ ನೀಡುವುದಿಲ್ಲ' ಎಂದು ಪೀಠ ಹೇಳಿದೆ.

'ಈ ವಿಚಾರಕ್ಕೆ ಸಂಬಂಧಿಸಿದ ಕಾನೂನಾತ್ಮಕ ಪ್ರಶ್ನೆಗಳು ಒಂದು ವೇಳೆ ಸಾಂವಿಧಾನಿಕ ಪೀಠದ ಮುಂದೆ ಬಂದಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮುಕ್ತವಾಗಿದೆ' ಎಂದು ಸ್ಪಷ್ಟಪಡಿಸಿದೆ. 'ವೈಯಕ್ತಿಕ ಕಾನೂನುಗಳಿಗಿಂತ ಬಾಲ್ಯ ವಿವಾಹ ನಿಷೇಧ ಕಾಯ್ದೆಗೇ ಹೆಚ್ಚು ಮಹತ್ವ ನೀಡುವಂತೆ ನಿರ್ದೇಶಿಸಬೇಕು' ಎಂದಸು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕೋರಿತ್ತು.

‘ಶಿಶು ಆಹಾರದಲ್ಲಿ ಸಕ್ಕರೆ ಅಂಶ: ಪರಿಶೀಲನೆ’

ನವದೆಹಲಿ(ಪಿಟಿಐ): ಶಿಶು ಆಹಾರದಲ್ಲಿನ ಸಕ್ಕರೆ ಅಂಶ, ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರ ಹಕ್ಕುಗಳ ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಮುಂದಾಗಿದೆ.

ಡಿಎಂಕೆ ಸಂಸದೆ ಕನಿಮೊಳಿ ನೇತೃತ್ವದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಪೆಟ್ರೋಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಅಗತ್ಯ ವಸ್ತುಗಳು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವುದನ್ನು ಖಾತ್ರಿಪಡಿಸುವುದು, ಎಫ್‌ಸಿಐ ಉಗ್ರಾಣಗಳಲ್ಲಿ ಆಹಾರಧಾನ್ಯಗಳು ಹಾಳಾಗುವುದನ್ನು ತಡೆಯಲು ತ್ವರಿತ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಮಿತಿ ಚರ್ಚಿಸಿತು.

ರಾಜ್ಯಪಾಲರ ವಾಪಸಿಗೆ ಸಿ.ಎಂ ಸ್ಟಾಲಿನ್ ಒತ್ತಾಯ

ಪ್ರಜಾವಾಣಿ ವಾರ್ತೆ

ಚೆನ್ನೈ: ‘ಹಿಂದಿ ಮಾಸ’ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುವ ವೇಳೆ ‘ದ್ರಾವಿಡ’ ಕುರಿತ ಸಾಲು ಕೈಬಿಟ್ಟಿರುವ ವಿಚಾರವು ಭಾರಿ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯಪಾಲರು ಮತ್ತು ತಮಿಳುನಾಡು ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ.

‘ಚೆನ್ನೈ ದೂರದರ್ಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುವಾಗ ದ್ರಾವಿಡ ಕುರಿತ ಸಾಲುಗಳನ್ನು ಕೈಬಿಡುವ ಮೂಲಕ ತಮಿಳು ಭಾಷೆಗೆ ಅವಮಾನ ಮಾಡಲಾಗಿದೆ’ ಎಂದಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲ ಆರ್.ಎನ್.ರವಿ ಅವರನ್ನು ಕೂಡಲೇ ವಾಪಸು ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.



ಎಂ.ಕೆ.ಸ್ಟಾಲಿನ್



ಆರ್.ಎನ್.ರವಿ

ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ನಾಡಗೀತೆಯನ್ನು ತಮಿಳಿನ ಪ್ರಖ್ಯಾತ ಕವಿ ಮನೋನ್ಮನಿಯಮ್ ಸುಂದರನಾರ್ ಪಿಳ್ಳೈ ರಚಿಸಿದ್ದಾರೆ.

‘ಈ ವಿಷಯ ಕುರಿತು ಮುಖ್ಯಮಂತ್ರಿ ಹೇಳಿಕೆಗಳು ಕ್ಷುಲ್ಲಕ ಹಾಗೂ ಜನಾಂಗೀಯ ನಿಂದನೆ ಮಾಡುವಂತಿವೆ’ ಎಂದು ರಾಜ್ಯಪಾಲ ಆರ್.ಎನ್.ರವಿ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ತಮ್ಮ ವಿರುದ್ಧ ತಪ್ಪು ಆಪಾದನೆ ಹೊರಿಸಲಾಗಿದೆ. ಇಂತಹ ಹೇಳಿಕೆಗಳು ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕುಗ್ಗಿಸುತ್ತವೆ’ ಎಂದಿದ್ದಾರೆ.

ಇನ್ನೊಂದೆಡೆ, ಈ ಕುರಿತು ಹೇಳಿಕೆ ನೀಡಿರುವ ರಾಜಭವನ, ‘ಆಹ್ವಾನದ ಮೇರೆಗೆ ರಾಜ್ಯಪಾಲರು ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಷ್ಟೆ. ನಾಡಗೀತೆ ಹಾಡುವಲ್ಲಿನ ಈ ವೈಫಲ್ಯದಲ್ಲಿ ಅವರ ಪಾತ್ರ ಇಲ್ಲ’ ಎಂದು ಹೇಳಿದೆ.

‘ನಾಡಗೀತೆಯಿಂದ ನಿರ್ದಿಷ್ಟ ಸಾಲುಗಳನ್ನು ಹಾಡದೇ ಇರುವುದನ್ನು ಒಪ್ಪಲಾಗದು’ ಎಂದು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ, ಬಿಜೆಪಿಯ ಮಿತ್ರ ಪಿಎಂಕೆ ನಾಯಕ ಎಸ್. ರಾಮದಾಸ್, ಕಾಂಗ್ರೆಸ್‌ನ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಹಾಗೂ ಇತರ ನಾಯಕರು ಹೇಳಿದ್ದಾರೆ.

ದೂರದರ್ಶನದಿಂದ ಕ್ಷಮೆ ಯಾಚನೆ: ಈ ವಿಚಾರವು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಚೆನ್ನೈ ದೂರದರ್ಶನ ಕ್ಷಮೆ ಯಾಚಿಸಿ, ಹೇಳಿಕೆ ಬಿಡುಗಡೆ ಮಾಡಿದೆ.

‘ನಾಡಗೀತೆ ಹಾಡುವ ವೇಳೆ ಉಂಟಾದ ಗೊಂದಲದಿಂದಾಗಿ ಆಕಸ್ಮಿಕವಾಗಿ ಈ ಸಾಲುಗಳನ್ನು ಹಾಡಿಲ್ಲ. ಗಾಯಕರಿಗೆ ತಮಿಳು ಭಾಷೆ ಅಥವಾ ನಾಡಗೀತೆಯನ್ನು ಅವಮಾನಿಸುವ ಉದ್ದೇಶ ವಿರಲಿಲ್ಲ’ ಎಂದು ಹೇಳಿದೆ.

ಐಐಟಿ: ಮೀಸಲಾತಿ ವರ್ಗದ ವಿದ್ಯಾರ್ಥಿಗಳ ಶುಲ್ಕದಲ್ಲಿ ರಿಯಾಯಿತಿ

ನವದೆಹಲಿ(ಪಿಟಿಐ): ಮೀಸಲಾತಿ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಐಐಟಿಗಳಲ್ಲಿ ಪ್ರವೇಶ ಪಡೆಯುವಂತಾಗಲು, ಶುಲ್ಕದಲ್ಲಿ ರಿಯಾಯಿತಿ ಹಾಗೂ ಕಟ್ ಆಫ್ ಮಿತಿಯನ್ನು ಮತ್ತಷ್ಟು ಕಡಿಮೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಐಐಟಿಗಳು ನಿರ್ಧರಿಸಿವೆ.

‘ಉನ್ನತ ಶಿಕ್ಷಣವು ಎಲ್ಲರನ್ನೂ ಒಳಗೊಳ್ಳುವಂತಾಗಬೇಕು ಹಾಗೂ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಜೆಇಇ ಆಧಾರದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ, ಅರ್ಜಿ ಸಲ್ಲಿಸುವ ಹಂತದಿಂದಲೇ ಶುಲ್ಕದಲ್ಲಿ ರಿಯಾಯಿತಿ ಮತ್ತು ಶುಲ್ಕ ಮಾಫಿಯಂತಹ ಸೌಲಭ್ಯ ನೀಡಲಾಗಿದೆ’ ಎಂದು ಐಐಟಿ-ಮದ್ರಾಸ್ ನಿರ್ದೇಶಕ ವಿ.ಕಾಮಕೋಟಿ ಹೇಳಿದ್ದಾರೆ.

‘ಅರ್ಜಿ ಸಲ್ಲಿಸುವ ಹಂತದಲ್ಲಿ, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಂಗವಿಕಲ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕದ ಅರ್ಧದಷ್ಟು ಮೊತ್ತವನ್ನು ಮಾತ್ರ ಭರಿಸಿದರೆ ಸಾಕು. ಈ ವರ್ಗದ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಐಐಟಿಗಳಲ್ಲಿ ಪ್ರವೇಶ ಪಡೆಯಲಿ ಎಂಬ ಉದ್ದೇಶದಿಂದ ಮತ್ತಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.

ಈ ವರ್ಷ ಐಐಟಿ-ಮದ್ರಾಸ್, ಈ ವರ್ಷದ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆ ನಡೆಸಿತ್ತು.

‘ಅಂತರ್ಯುದ್ಧಕ್ಕೆ ಪಿಎಫ್‌ಐ ಸಂಚು’

ನವದೆಹಲಿ (ಪಿಟಿಐ): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯು ‘ಜಿಹಾದಿ’ ಚಟುವಟಿಕೆಗಳ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಚಳವಳಿಯೊಂದನ್ನು ಹುಟ್ಟುಹಾಕುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಶುಕ್ರವಾರ ಹೇಳಿದೆ.

ಪಿಎಫ್‌ಐ ಸಂಘಟನೆಗೆ ಸೇರಿದವರು ಮತ್ತು ಅದರ ಫಲಾನುಭವಿಗಳಿಗೆ ಸೇರಿದ ₹35 ಕೋಟಿ ಮೊತ್ತದ ಆಸ್ತಿ ಮುಟ್ಟುಗೋಲು ಹಾಕಲಾಗಿದೆ ಎಂದು ಇ.ಡಿ ಹೊಸದಾಗಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.

‘2006 ರಲ್ಲಿ ಕೇರಳದಲ್ಲಿ ಆರಂಭವಾದ ಪಿಎಫ್‌ಐನ ನೈಜ ಉದ್ದೇಶಗಳು ಅದರ ಬೈಲಾದಲ್ಲಿ ಹೇಳಲಾದ ಉದ್ದೇಶಗಳಿಗಿಂತ ಭಿನ್ನವಾಗಿದೆ’ ಎಂದು ಇ.ಡಿ ಆರೋಪಿಸಿದೆ.

‘ಜಿಹಾದಿ ಚಟುವಟಿಕೆಗಳ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಚಳವಳಿಯನ್ನು ರೂಪಿಸುವುದು ಪಿಎಫ್‌ಐನ ನೈಜ ಉದ್ದೇಶ ಆಗಿತ್ತು. ಸಮಾಜದಲ್ಲಿ ಒಡಕು ಉಂಟುಮಾಡಿ ಅಂತರ್ಯುದ್ಧ ಆರಂಭಿಸುವ ಉದ್ದೇಶವನ್ನೂ ಹೊಂದಿತ್ತು’ ಎಂದಿದೆ. ‘ಅಹಿಂಸಾತ್ಮಕ ರೀತಿಯ ಪ್ರತಿಭಟನೆಯನ್ನು ಪ್ರತಿಪಾದಿಸುತ್ತಿರುವುದಾಗಿ ಸಂಘಟನೆ ಹೇಳಿಕೊಂಡಿದೆ. ಆದರೆ ಅದರ ಪ್ರತಿಭಟನೆಯ ವಿಧಾನಗಳು ಹಿಂಸಾತ್ಮಕವಾಗಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭಿಸಿವೆ’ ಎಂದು ಹೇಳಿದೆ.

ದೈಹಿಕ ಶಿಕ್ಷಣ ತರಗತಿಯ ಹೆಸರಿನಲ್ಲಿ ತನ್ನ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿಯನ್ನೂ ಪಿಎಫ್‌ಐ ನೀಡಿದೆ ಎಂದು ಇ.ಡಿ ಆರೋಪಿಸಿದೆ. ಚಾಕು ಮತ್ತು ಲಾಠಿಗಳನ್ನು ಬಳಸಿ ‘ಅಕ್ರಮಣಕಾರಿ ಮತ್ತು ರಕ್ಷಣಾತ್ಮಕ’ ತಂತ್ರಗಳನ್ನು ಕಲಿಸಿಕೊಟ್ಟಿದೆ. ಕತ್ತಿಯಂತಹ ಆಯುಧ ಬಳಸಿ ದಾಳಿ ಮಾಡುವ ‘ಹಿಂಸಾತ್ಮಕ’ ತರಬೇತಿಯನ್ನೂ ನೀಡಿದೆ ಎಂದು ಹೇಳಿದೆ.

‘ಸಿಂಗಪುರ ಅಲ್ಲದೆ ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಗಲ್ಫ್ ದೇಶಗಳಲ್ಲಿ ಸಂಘಟನೆಯು 13 ಸಾವಿರಕ್ಕೂ ಅಧಿಕ ಸಕ್ರಿಯ ಸದಸ್ಯರನ್ನು ಹೊಂದಿತ್ತು’ ಎಂದು ತಿಳಿಸಿದೆ.

ಇ.ಡಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ವಿವಿಧ ರಾಜ್ಯಗಳ ಪೊಲೀಸರು ಪಿಎಫ್‌ಐ ಸಂಘಟನೆಯ ಪದಾಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದೇಶದಾದ್ಯಂತ ದಾಳಿ ನಡೆಸಿದ ಬೆನ್ನಲ್ಲೇ 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಈ ಸಂಘಟನೆಯನ್ನು ನಿಷೇಧಿಸಿತ್ತು.

ರಾಜಧಾನಿಯ ಕೆರೆಗಳ ನಿರ್ವಹಣೆ • ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ ಚಾಟಿ, ನೋಟಿಸ್ ಜಾರಿ

ಕೆರೆಗಳ ನೀರಿನ ಗುಣಮಟ್ಟ ಅತಿ ಕಳಪೆ

ಪ್ರಜಾವಾಣಿ ವಾರ್ತೆ

ನವದೆಹಲಿ: ಬೆಂಗಳೂರಿನ ಕೆರೆಗಳ ನೀರಿನ ಗುಣಮಟ್ಟ ಅತಿ ಕಳಪೆಯಾಗಿದೆ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಚಾಟಿ ಬೀಸಿದೆ.

ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ, ಅರುಣ್ ಕುಮಾರ್ ತ್ಯಾಗಿ ಹಾಗೂ ಡಾ.ಎ.ಸೆಂಥಿಲ್‌ವೇಲ್ ಅವರನ್ನು ಒಳಗೊಂಡ ಪೀಠವು ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, ಬಿಬಿಎಂಪಿ, ಕರ್ನಾಟಕ ಜೌಗು ಪ್ರದೇಶ ಪ್ರಾಧಿಕಾರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರಿಗೆ ಪೀಠ ನೋಟಿಸ್ ನೀಡಿದೆ.



ದೊಡ್ಡಕಲ್ಲಸಂದ್ರ ಕೆರೆ– ಸಂಗ್ರಹ ಚಿತ್ರ

ಬೆಂಗಳೂರಿನ 15 ಕೆರೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಅಳವಡಿಸಿದ ಬಳಿಕವೂ ನೀರಿನ ಗುಣಮಟ್ಟ ಸುಧಾರಣೆ ಆಗಿಲ್ಲ. ಕಳೆದ 31 ತಿಂಗಳಲ್ಲಿ 12 ಕೆರೆಗಳ ನೀರಿನ ಗುಣಮಟ್ಟ ಕಳಪೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ, 9 ಜಲಕಾಯಗಳ ನೀರಿನ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಉತ್ತರಹಳ್ಳಿ ಕೆರೆಯ ನೀರನ್ನು 16 ಸಲ ಪರಿಶೀಲನೆ ನಡೆಸಲಾಗಿದೆ. ಎಲ್ಲ ವರದಿಯಲ್ಲೂ ನೀರಿನ ಗುಣಮಟ್ಟ ಅತ್ಯಂತ ಕಳಪೆ ಎಂದು ಬಂದಿದೆ. ಅನೇಕ ಜಲಮೂಲಗಳು ಜೈವಿಕ ವ್ಯವಸ್ಥೆಯ ಕುಸಿತದಲ್ಲಿವೆ ಎಂಬುದು ಸ್ಪಷ್ಟವಾಗಿದೆ. ಎಸ್‌ಟಿಪಿಗಳು ಕಾರ್ಯನಿರ್ವಹಿಸದೆ ಇರುವುದಕ್ಕೆ ಈ ವರದಿ ಸಾಕ್ಷಿ. ರಾಜ್ಯ ಸರ್ಕಾರದ ಲೋಪ ಎದ್ದು ಕಾಣುತ್ತಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ನೀರಿನ ಸಂರಕ್ಷಣಾ ಕಾಯ್ದೆ 1974, ಜೌಗು ಪ್ರದೇಶ ಸಂರಕ್ಷಣಾ ನಿಯಮ 2017 ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ.

ಮುಖ್ಯಾಂಶಗಳು

- ಜಿಲ್ಲಾಧಿಕಾರಿ, ಬಿಬಿಎಂಪಿಗೂ ನೋಟಿಸ್ ಜಾರಿ
- 12 ಕೆರೆಗಳ ನೀರಿನ ಗುಣಮಟ್ಟ ತೀರಾ ಕಳಪೆ
- 16 ಬಾರಿ ಪರಿಶೀಲಿಸಿದರೂ ಕಳಪೆ ಎಂದೇ ವರದಿ

ಹುಸಿ ಬಾಂಬ್ ಬೆದರಿಕೆ: ಆರೋಪಿ ಸೆರೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕಾಲೇಜು ಆವರಣ ಹಾಗೂ ಕೊಠಡಿಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿಯನ್ನು ವಿಶ್ವೇಶ್ವರಪುರ ಠಾಣೆ ಪೊಲೀಸರು, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಬಂಧಿಸಿದ್ದಾರೆ.

ಡಾರ್ಜಿಲಿಂಗ್ ನಿವಾಸಿ ದೀಪಾಂಜನ್ ಮಿತ್ರಾ (48) ಬಂಧಿತ ಆರೋಪಿ. ಈತ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಲ್ಯಾಪ್‌ಟಾಪ್, ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

‘ಅ.4ರಂದು ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಹಾಗೂ ಹನುಮಂತನಗರ ಠಾಣಾ ವ್ಯಾಪ್ತಿಯ ಬಿಎಂಎಸ್ ಕಾಲೇಜು ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿತ್ತು. ಆಯಾ ಕಾಲೇಜಿನ ಪ್ರಾಂಶುಪಾಲರು, ಹನುಮಂತನಗರ ಹಾಗೂ ವಿ.ವಿ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇ-ಮೇಲ್ ಸಂದೇಶ ಕಳುಹಿಸಿದ್ದ ಸ್ಥಳ ಹಾಗೂ ವ್ಯಕ್ತಿಗಳ ವಿವರ ಕಲೆ ಹಾಕಿದ್ದರು.



ದೀಪಾಂಜನ್ ಮಿತ್ರಾ

ಆರೋಪಿ ಪಶ್ಚಿಮ ಬಂಗಾಳದಲ್ಲಿ ಇರುವುದು ಪತ್ತೆ ಆಗಿತ್ತು. ಅ.17ರಂದು ಡಾರ್ಜಿಲಿಂಗ್ ಜಿಲ್ಲೆಯ ಸಾಲ್ಬರಿ ಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಆರೋಪಿ ಬಿ.ಕಾಂ ಪದವಿ ಪಡೆದಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

‘ಆರೋಪಿಯ ವಿರುದ್ಧ ಪಶ್ಚಿಮ ಬಂಗಾಳದ ವಿವಿಧ ಠಾಣೆಗಳಲ್ಲಿ ಹತ್ತು ಪ್ರಕರಣಗಳು ದಾಖಲಾಗಿವೆ. ಅಲ್ಲಿಂದ ನಗರಕ್ಕೆ ಕರೆತರಲು ಪಶ್ಚಿಮ ಬಂಗಾಳದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಅನುಮತಿ ಕೋರಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಗರದ ವಿವಿಧ ಶಾಲಾ–ಕಾಲೇಜುಗಳಲ್ಲಿ ಬಾಂಬ್‌ಗಳನ್ನು ಇಟ್ಟಿರುವುದಾಗಿ ಕಳೆದ ವರ್ಷ ಬೆದರಿಕೆಯ ಇ–ಮೇಲ್‌ಗಳು ಬಂದಿದ್ದವು. ಆ ಪ್ರಕರಣಗಳಲ್ಲಿ ದೀಪಾಂಜನ್ ಮಿತ್ರಾ ಪಾತ್ರವಿರುವ ಬಗ್ಗೆಯೂ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

ವಂಚನೆ: ನಾಲ್ವರ ಬಂಧನ

ಬೆಂಗಳೂರು: ಪೋರ್ಟರ್ ಕಂಪನಿಯ ಆ್ಯಪ್‌ನಲ್ಲಿ ಗ್ರಾಹಕರು ಹಾಗೂ ಚಾಲಕರ ಹೆಸರಿನಲ್ಲಿ ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಸನದ ಶ್ರೇಯಸ್ (29), ಬೆಂಗಳೂರು ಕೆ.ಜಿ.ನಗರದ ಕೌಶಿಕ್ (26), ಮಂಡ್ಯದ ರಂಗನಾಥ್ (26), ಆನಂದ್ ಕುಮಾರ್ (30) ಬಂಧಿತರು.

ಆರೋಪಿಗಳು, ಸ್ಮಾರ್ಟ್‌ಶಿಪ್ ಲಾಜಿಸ್ಟಿಕ್ ಸೆಲ್ಯೂಷನ್‌ನ ‘ಪೋರ್ಟರ್’ ಎಂಬ ತಂತ್ರಾಂಶ ಬಳಸಿಕೊಂಡು ನಕಲಿ ಗುರುತಿನ ಚೀಟಿ ಸೃಷ್ಟಿಸುತ್ತಿದ್ದರು. ಈ ರೀತಿ ನಕಲಿ ಐ.ಡಿ ಬಳಸಿಕೊಂಡು, ನಕಲಿ ಚಾಲಕರನ್ನು ಆಯ್ಕೆ ಮಾಡಿಕೊಂಡು ‘ಜಿಯೊ ಸ್ಪೂಫಿಂಗ್’ ಬಳಸಿಕೊಂಡು ವಂಚಿಸುತ್ತಿದ್ದರು. ಇದರಿಂದ ಪೋರ್ಟರ್ ಕಂಪನಿಗೆ ₹90 ಲಕ್ಷ ನಷ್ಟ ಉಂಟಾಗಿತ್ತು ಎಂದು ಪೊಲೀಸರು ಹೇಳಿದರು.

ಗೌರಿ ಹತ್ಯೆ ಆರೋಪಿಗಳಿಗೆ ಸನ್ಮಾನ: ಖಂಡನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ನಡೆಸಿದ್ದ ಆರೋಪಿಗಳನ್ನು ಸನ್ಮಾನಿಸಿರುವುದು ಹಾಗೂ ಬಸವಣ್ಣ ಅವರ ವಚನಗಳನ್ನು ತಿರುಚಿ ಪುಸ್ತಕ ಪ್ರಕಟಿಸಿರುವುದನ್ನು ಖಂಡಿಸಿ ವೀರಶೈವ ಲಿಂಗಾಯತ ಸಮನ್ವಯ ವೇದಿಕೆಯಿಂದ ಇಲ್ಲಿನ ಬಸವೇಶ್ವರ ಪುತ್ಥಳಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಮುಖ್ಯಮಂತ್ರಿಯವರ ಸಲಹೆಗಾರ, ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ‘ಕೊಲೆ ಹಾಗೂ ಅತ್ಯಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ ಪರಿಪಾಟ ನಡೆಯುತ್ತಿದೆ. ಇದನ್ನು ಎಲ್ಲರೂ ಖಂಡಿಸಬೇಕು’ ಎಂದು ಹೇಳಿದರು.

‘ಸಮಾಜದ ಶಾಂತಿಗೆ ಭಂಗ ತಂದವರನ್ನು ಹೀರೊಗಳಂತೆ ಬಿಂಬಿಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸಂಘದ ಪರಿವಾರದ ಕೆಲವು ಅನಾಗರಿಕರು ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದರು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಅವರನ್ನು ಆರೋಪ ಮುಕ್ತರಾದಂತೆ ಸನ್ಮಾನಿಸಲಾಗಿದೆ’ ಎಂದು ಹೇಳಿದರು.



ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣ ಅವರ ಪುತ್ಥಳಿ ಎದುರು ವೀರಶೈವ ಲಿಂಗಾಯತ ಸಮನ್ವಯ ವೇದಿಕೆ ಸದಸ್ಯರು ಪ್ರತಿಭಟಿಸಿದರು– ಪ್ರಜಾವಾಣಿ ಚಿತ್ರ

ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಮಾತನಾಡಿ, ‘ಈ ರೀತಿಯ ಬೆಳವಣಿಗೆ ನಮ್ಮ ಕುಟುಂಬಕ್ಕೆ ತುಂಬ ನೋವು ತಂದಿದೆ. ಸರ್ಕಾರ ತ್ವರಿತ ನ್ಯಾಯಾಲಯ ಸ್ಥಾಪಿಸಿ ಇಂತಹ ಸೂಕ್ಷ್ಮ ಪ್ರಕರಣಗಳನ್ನು ಬೇಗನೆ ಇತ್ಯರ್ಥ ಪಡಿಸಬೇಕು. ವಿಳಂಬವಾದರೆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತಾರೆ’ ಎಂದರು. ಇದೇ ವೇಳೆ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ವಿಧಾನಸೌಧ ಠಾಣೆ ಪೊಲೀಸರು ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಸಂಚಾಲಕ ಎಂ.ಟಿ.ಸುಭಾಷ್‌ಚಂದ್ರ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕೊಂಡಜ್ಜಿ ಮೋಹನ್, ಕೆ.ಆರ್. ಸುಭಾಷ್, ಕೆ.ಎಸ್. ವಿಮಲಾ, ಅಲಿ ಬಾಬಾ, ಪಾಲನೇತ್ರ, ದಲಿತ ಸಂಘರ್ಷ ಸಮಿತಿ ವೆಂಕಟೇಶ್, ಮಹಂತೇಶ್, ಪ್ರಕೃತಿ ಪ್ರಸನ್ನ ಹಾಗೂ ಬಸವ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

ಬೆಂಗಾಲ್ ಲ್ಯಾಂಪ್ಸ್ ಕಾರ್ಮಿಕರ ಸಭೆ 20ಕ್ಕೆ

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಬೆಂಗಾಲ್ ಲ್ಯಾಂಪ್ಸ್ ವರ್ಕರ್ಸ್ ಯೂನಿಯನ್ ಸರ್ವ ಸದಸ್ಯರ ಸಭೆ ಅಕ್ಟೋಬರ್ 20ರಂದು ಅಭಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ಯೂನಿಯನ್ ಅಧ್ಯಕ್ಷ ವಿಜಯಕುಮಾರ್ ಎಂ.ಸಿ., ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

‘ಕಾರ್ಖಾನೆಯ ಮಾಲೀಕರು 1989ರಿಂದ 2019ರವರೆಗೆ ಕಾರ್ಮಿಕರಿಗೆ ನ್ಯಾಯ ಸಮ್ಮತವಾದ ಪರಿಹಾರ ನೀಡಿಲ್ಲ. ಈ ಬಗ್ಗೆ ಸಭೆಯಲ್ಲಿ ಹೈಕೋರ್ಟ್ ವಕೀಲರ ಜೊತೆ ಚರ್ಚಿಸಲಾಗುವುದು. ಎಲ್ಲ ಕಾರ್ಮಿಕರು ಸಭೆಯಲ್ಲಿ ಭಾಗವಹಿಸಬೇಕು’ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

7 ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್‌ಗಳ ವರ್ಗ

ಬೆಂಗಳೂರು: ರಾಜ್ಯದ ವಿವಿಧ ಭಾಗದ ಏಳು ಡಿವೈಎಸ್‌ಪಿ ಹಾಗೂ 55 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಿ ಪೊಲೀಸ್ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ವರ್ಗಾವಣೆ ಮಾಡಲಾಗಿದೆ.

ಡಿವೈಎಸ್‌ಪಿಗಳಾದ ಕೆ.ಎಂ.ಸತೀಶ್ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ಹಾಗೂ ಗೋಪಾಲ್ ನಾಯಕ್ ಅವರನ್ನು ಬೆಂಗಳೂರಿನ ಬಿಎಂಟಿಎಫ್‌ಗೆ ವರ್ಗಾವಣೆ ಮಾಡಲಾಗಿದೆ. ಉಳಿದ ಡಿವೈಎಸ್‌ಪಿಗಳನ್ನು ಇತರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇನ್‌ಸ್ಪೆಕ್ಟರ್‌ಗಳ ಪೈಕಿ ಜೆ.ಎಂ. ರೇಣುಕಾ ಅವರನ್ನು ವೈಟ್‌ಫೀಲ್ಡ್ ಠಾಣೆಗೆ ಹಾಗೂ ಲಿಂಗರಾಜು ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಕಾವೇರಿ: ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಸಂಪರ್ಕ



ಟಿ.ಕೆ.ಹಳ್ಳಿ ಜಲ ಶುದ್ಧೀಕರಣ ಘಟಕ (ಸಂಗ್ರಹ ಚಿತ್ರ)

ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 'ಕಾವೇರಿ ನೀರು ಸಂಪರ್ಕ ಅಭಿಯಾನ

• ಗಾಣಧಾಳು ಶ್ರೀಕಂಠ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 110 ಹಳ್ಳಿಗಳ ನಿವಾಸಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಕಾವೇರಿ ನೀರಿನ ಹೊಸ ಸಂಪರ್ಕವನ್ನು ಪಡೆಯಬಹುದು.

'ಜಲಮಂಡಳಿಯ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಮಂಡಳಿಯ ಸಮೀಪದ ವಲಯ ಕಚೇರಿಯಲ್ಲಿ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. 'ಸಕಾಲ' ನಿಯಮದಂತೆ ಶುಲ್ಕ ಸಹಿತ ಅರ್ಜಿ ಸ್ವೀಕರಿಸಿದ 15 ರಿಂದ 45 ದಿನಗಳಲ್ಲಿ ನೀರಿನ ಸಂಪರ್ಕವನ್ನು ನೀಡಲಾಗುವುದು' ಎಂದು ಜಲಮಂಡಳಿಯ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ 'ಪ್ರಜಾವಾಣಿ'ಗೆ ತಿಳಿಸಿದರು.

110 ಹಳ್ಳಿಗಳ ವ್ಯಾಪ್ತಿಯಲ್ಲಿ ಈಗಾಗಲೇ 55 ಸಾವಿರ ಸಂಪರ್ಕಗಳನ್ನು ನೀಡಲಾಗಿದ್ದು, ವಾರಕ್ಕೆ ಕೆಲವೆಡೆ ಹತ್ತು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇನ್ನು ಮುಂದೆ, ನೀರು ಬಿಡುವ ಅಂತರ ಕಡಿಮೆ ಆಗಲಿದೆ. ಅಂದರೆ ವಾರಕ್ಕೆ ಎರಡು ದಿನ ನೀರು ಬಿಡಬಹುದು ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ಕೊಳವೆಗಳ ಜಾಲ ಪರಿಶೀಲನೆ: ರಾಜ್ಯ ಸರ್ಕಾರದ ಅನುದಾನದಿಂದ 2018ರಲ್ಲೇ 'ನೀರು ವಿತರಣಾ ಜಾಲದ ಕೊಳವೆ'ಗಳನ್ನು ಅಳವಡಿಸಲಾಗಿದೆ. ಆ ನಂತರದಲ್ಲಿ 'ಜೈಕಾ' (ಜಪಾನ್ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿ) ಆರ್ಥಿಕ ನೆರವಿನಿಂದ ಏಳು ಭಾಗಗಳಲ್ಲಿ ನೆಲದಡಿ ಜಲಸಂಗ್ರಹಗಾರ (ಜಿಎಲ್‌ಆರ್) ನಿರ್ಮಿಸಲಾಗಿದೆ. ಈ ಜಿಎಲ್‌ಆರ್‌ಗಳಿಂದ ನೀರು ವಿತರಣಾ ಕೊಳವೆಗಳ ಜಾಲದ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಅಳವಡಿಸಿರುವ ಕೊಳವೆಗಳ ಪರಿಶೀಲನೆಯೂ ಈಗಾಗಲೇ ನಡೆಯುತ್ತಿದೆ.

'ಕಾವೇರಿ ನೀರಿನ ಹೊಸ ಸಂಪರ್ಕಕ್ಕಾಗಿ ಯಾವುದೇ ಏಜೆನ್ಸಿಗಳನ್ನು/ಏಜೆಂಟ್‌ಗಳನ್ನು ನೇಮಿಸಿಲ್ಲ. ಜಲಮಂಡಳಿಯಿಂದ ಪರವಾನಗಿ ಪಡೆದಿರುವ ಪ್ಲಂಬರ್‌ಗಳಿದ್ದಾರೆ. ಅವರಲ್ಲಿ ಕೆಲವರು ಅರ್ಜಿ ತೆಗೆದುಕೊಳ್ಳುತ್ತಾರೆ. ಆದರೆ, ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸೂಚಿಸುತ್ತಿದ್ದೇವೆ' ಎಂದು ರಾಮ್‌ಪ್ರಸಾತ್ ಮನೋಹರ್ ಸ್ಪಷ್ಟಪಡಿಸಿದರು.

ಅಪಾರ್ಟ್‌ಮೆಂಟ್‌ಗಳಿಗೂ ನೀರು: 'ಅಪಾರ್ಟ್‌ಮೆಂಟ್‌ನವರೂ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು. ತ್ಯಾಜ್ಯ ನೀರು ಸಂಸ್ಕರಣಾ (ಎಸ್‌ಟಿಪಿ) ಘಟಕವಿರುವ ಹಾಗೂ ಸಂಸ್ಕರಿಸಿದ ಶೇ 30 ರಿಂದ 40 ರಷ್ಟು ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ, ಕಾವೇರಿ ನೀರು ಪೂರೈಸಲಾಗುತ್ತದೆ. ಈ ಅಪಾರ್ಟ್‌ಮೆಂಟ್‌ಗಳಿಗೆ ಒಂದು ಚದರ ಮೀಟರ್‌ಗೆ ₹400ರಂತೆ (ವಾಣಿಜ್ಯ ಉದ್ದೇಶಕ್ಕೆ ₹600) ಪ್ರೊರೇಟಾ ಶುಲ್ಕವನ್ನು ವಿಧಿಸಲಾಗುತ್ತದೆ' ಎಂದು ವಿವರಿಸಿದರು.

ಮುಖ್ಯಾಂಶಗಳು

- ಆನ್‌ಲೈನ್/ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
- 'ಎಸ್‌ಟಿಪಿ'ಯಿರುವ ಅಪಾರ್ಟ್‌ಮೆಂಟ್‌ಗಳಿಗೂ ಸಂಪರ್ಕ
- ಈಗಾಗಲೇ ನೀಡಿರುವ ಸಂಪರ್ಕಗಳು 55 ಸಾವಿರ

ಪ್ರತಿ ಹೊಸ ಸಂಪರ್ಕಕ್ಕೆ ಶುಲ್ಕ

₹400 ಚದರ ಮೀಟರ್ ವಸತಿ ಕಟ್ಟಡಗಳಿಗೆ

₹400 ಚದರ ಮೀಟರ್ ಅಪಾರ್ಟ್‌ಮೆಂಟ್‌ಗಳಿಗೆ

₹600 /ಚದರ ಮೀಟರ್ ವಸತಿಯೇತರ/ವಾಣಿಜ್ಯ ಕಟ್ಟಡಗಳು

ವಸತಿ ಕಟ್ಟಡಗಳಿಗೆ (ಬಳಕೆ ಶುಲ್ಕ)

ನೀರಿನ ಬಳಕೆ (ಲೀಟರ್)	ಪ್ರಸ್ತುತ ದರ (₹/ಸಾವಿರ ಲೀಟರ್)
0 ದಿಂದ 8000	7
8,001 ರಿಂದ 25,000	11
25,001 ರಿಂದ 50,000	26
50,000 ಮತ್ತು ಅದಕ್ಕಿಂತ ಮೇಲ್ಪಟ್ಟು	45
(ಗರಿಷ್ಠ ಶುಲ್ಕ ₹56)	

(ಮಾಹಿತಿ ಮೂಲ: ಬಿಡಬ್ಲ್ಯುಎಸ್‌ಎಸ್‌ಬಿ)

ನೀರಿನ ಸಂಪರ್ಕ: ನೆರವಿಗೆ ಸಹಾಯ ಕೇಂದ್ರ

ಕಾವೇರಿ 5ನೇ ಹಂತ ಯೋಜನೆಯಡಿ ನೀರು ಪೂರೈಕೆಯಾಗುವ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 'ಕಾವೇರಿ ನೀರಿನ ಸಂಪರ್ಕ ಅಭಿಯಾನ' ನಡೆಸಲಾಗುತ್ತಿದೆ.

'ಹೊಸದಾಗಿ ಕಾವೇರಿ ನೀರಿನ ಸಂಪರ್ಕ ಪಡೆಯುವ ವಿಧಾನ, ಹಾಗೂ ನೀರನ್ನು ಬಳಸುವ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಭಿಯಾನದಲ್ಲಿ ಸಹಾಯ ಕೇಂದ್ರವನ್ನೂ ತೆರೆಯಲಾಗುತ್ತದೆ. ಅಲ್ಲಿ, ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುತ್ತದೆ. ಹೆಚ್ಚು ಜನ ಬಂದರೆ ಅರ್ಜಿ ಸಂಗ್ರಹಿಸಿಕೊಂಡು ನಂತರ ಜಲಮಂಡಳಿ ಸಿಬ್ಬಂದಿ ಆನ್‌ಲೈನ್‌ಲ್ಲಿ ದಾಖಲಿಸುತ್ತಾರೆ. ಕಡಿಮೆ ಜನ ಇದ್ದರೆ, ಸ್ಥಳದಲ್ಲೇ ಆನ್‌ಲೈನ್‌ನಲ್ಲಿ ಅರ್ಜಿ ದಾಖಲಿಸುತ್ತಾರೆ' ಎಂದು ರಾಮ್‌ಪ್ರಸಾತ್ ತಿಳಿಸಿದರು.

ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವಾರದಿಂದ ಅಭಿಯಾನ ಆರಂಭಿಸುವ ಯೋಜನೆ ಇದೆ. ಈ ಕುರಿತು ಸದ್ಯದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ
https://owc.bwssb.gov.in/consumer

- ಮನೆಯ ಮಾಲೀಕರು ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ
- ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ
- ಶುಲ್ಕ ಪಾವತಿಸಿ ಅರ್ಜಿ ಪಡೆಯಿರಿ
- ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅಗತ್ಯ ದಾಖಲಾತಿಗಳು
- ನಿವೇಶನದ ಕ್ರಯಪತ್ರ, ಖಾತಾ ಪ್ರಮಾಣ ಪತ್ರ
- ಕಟ್ಟಡದ ನಕ್ಷೆ/ ಅನುಮೋದನೆಗೊಂಡಿರುವ ನಕ್ಷೆ, ಮಾಲೀಕರೊಂದಿಗಿರುವ ಕಟ್ಟಡದ ಛಾಯಾಚಿತ್ರ, 1,200 ಚ.ಅಡಿ ಮತ್ತು ಮೇಲ್ಪಟ್ಟ ವಿಸ್ತೀರ್ಣದ ಮನೆಯಾಗಿದ್ದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿರುವುದಕ್ಕೆ ದಾಖಲೆ.

ಸೂಚನೆ: ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಬಹುದು.

ಸುದ್ದಿ 2 ನಿಮಿಷ

'ರಸ್ತೆ ಫಲಕ: ಕನ್ನಡ ತಪ್ಪಾಗಿ ಬಳಕೆ'

ಬೆಂಗಳೂರು: 'ನಗರದ ಹಲವು ರಸ್ತೆಗಳ ನಾಮಫಲಕಗಳಲ್ಲಿ ಕನ್ನಡವು ತಪ್ಪಾಗಿ ಬಳಕೆಯಾಗಿದೆ. ಬಿಬಿಎಂಪಿಯ ಈ ತಾತ್ಸಾರದಿಂದ ಕನ್ನಡ ಭಾಷೆಗೆ ಅಪಮಾನವಾಗುತ್ತಿದೆ' ಎಂದು ಕರ್ನಾಟಕ ವಿಕಾಸ ರಂಗ ಅಸಮಾಧಾನ ವ್ಯಕ್ತಪಡಿಸಿದೆ.

ನಗರದ ವಿವಿಧೆಡೆಯ ನಾಮಫಲಕಗಳಲ್ಲಿ ಕನ್ನಡ, ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ. ಕನ್ನಡವನ್ನು ಸಮರ್ಪಕವಾಗಿ ಬಳಸದ ಬಿಬಿಎಂಪಿ, ಕೆಲವೆಡೆ ಇಂಗ್ಲಿಷ್ ಪದಗಳಿಗೆ ಆದ್ಯತೆ ನೀಡಿದೆ. ಇನ್ನೂ ಕೆಲವು ಫಲಕಗಳಲ್ಲಿ ಒತ್ತಕ್ಷರಗಳು ಬಿಟ್ಟು ಹೋಗಿ, ಅಭಾಸವಾಗಿದೆ. ಆದ್ದರಿಂದ ರಸ್ತೆ ಫಲಕಗಳಲ್ಲಿ ಶುದ್ಧ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ ಚನ್ನೇಗೌಡ ಆಗ್ರಹಿಸಿದ್ದಾರೆ.

'ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭವನ್ನು ರಾಜಧಾನಿ ಬೆಂಗಳೂರಿನಲ್ಲಿಯೇ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ರಸ್ತೆ ಫಲಕ ಸೇರಿ ವಿವಿಧೆಡೆ ಕನ್ನಡಕ್ಕೆ ಸೂಕ್ತ ಆದ್ಯತೆ ನೀಡಬೇಕು. ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



ನೈಸ್ ರಸ್ತೆ ವ್ಯಾಪ್ತಿಯಲ್ಲಿ ಎಷ್ಟಿದೆ 'ಸ್ವಾಮಿ' ಆಸ್ತಿ?: ಡಿಕೆಶಿ

ಬೆಂಗಳೂರು: 'ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನನ್ನ ಆಸ್ತಿ ದಾಖಲೆ ಹುಡುಕುವ ಬದಲು, ನೈಸ್ ರಸ್ತೆ ವ್ಯಾಪ್ತಿಯಲ್ಲಿ ಅವರ ಕುಟುಂಬದ ಆಸ್ತಿ ಎಷ್ಟಿದೆ ಎಂದು ಬಹಿರಂಗಪಡಿಸಲಿ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, 'ಕುಮಾರಸ್ವಾಮಿ ನನಗೆ ಸೇರಿದ ದಾಖಲೆಗಳನ್ನು ಹುಡುಕುತ್ತಿದ್ದಾರೆ. ಎಲ್ಲೆಲ್ಲೋ ಹುಡುಕುವ ಅಗತ್ಯವಿಲ್ಲ. ಎಲ್ಲವೂ ಇ.ಡಿ, ಸಿಬಿಐ ಬಳಿ ಇವೆ. ಅವರ ದಾಖಲೆ ಬಹಿರಂಗ ಮಾಡದಿದ್ದರೆ ಸಮಯ ಬಂದಾಗ ನಾನೇ ಹೇಳುತ್ತೇನೆ' ಎಂದರು.

'ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ಶಿವಕುಮಾರ್ ತನಿಖಾ ಸಂಸ್ಥೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಅವರಿಗೆ ನನ್ನನ್ನು ಸ್ಮರಿಸದೇ ನಿದ್ದೆ ಬರುವುದಿಲ್ಲ' ಎಂದು ಟೀಕಿಸಿದರು.

ಪ್ರಾಣಿ ವಿನಿಮಯ ಯೋಜನೆಯಡಿ ಬಿಳಿ ಹುಲಿ, ಕಾಡು ಬೆಕ್ಕು ಆಗಮನ

ಬನ್ನೇರುಘಟ್ಟಕ್ಕೆ ಪಟ್ನಾದ 'ಅತಿಥಿ'ಗಳು

ಪ್ರಜಾವಾಣಿ ವಾರ್ತೆ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಬಿಹಾರದ ಪಟ್ನಾ ಸಂಜಯಗಾಂಧಿ ಜೈವಿಕ ಉದ್ಯಾನ ನಡುವೆ ಪ್ರಾಣಿ ವಿನಿಮಯ ಯೋಜನೆಯಡಿ, ಅಳಿವಿನಂಚಿನಲ್ಲಿರುವ ಬಿಳಿ ಹುಲಿ, ಕಾಡು ಬೆಕ್ಕು, ಘರಿಯಲ್ ಮೊಸಳೆಯನ್ನು ಶುಕ್ರವಾರ ತರಲಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಒಂದು ಜೀಬ್ರಾ ಮತ್ತು ಎರಡು ಗಂಡು ತಮಿನ್ ಜಿಂಕೆಗಳನ್ನು ಪಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ಪ್ರಾಣಿಗಳು ಆರೋಗ್ಯವಾಗಿವೆ. 45 ದಿನ ಕ್ವಾರೆಂಟೈನ್‌ನಲ್ಲಿಟ್ಟು ನಂತರ ವೀಕ್ಷಣೆಗೆ ಬಿಡಲಾಗುತ್ತಿದೆ.

ನವದೆಹಲಿ ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮೋದನೆಯಂತೆ ಪ್ರಾಣಿ ವಿನಿಮಯ ನಡೆದಿದೆ. ಎರಡು ಮೃಗಾಲಯಗಳಲ್ಲಿನ ಪ್ರಾಣಿಗಳ ಸಂರಕ್ಷಣೆ, ಸಂತಾನೋತ್ಪತ್ತಿ ಕಾರ್ಯ ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಮಾಹಿತಿ ನೀಡಿದರು.

ಪಟ್ನಾ ಮೃಗಾಲಯದಿಂದ ಪ್ರಾಣಿಗಳನ್ನು ತರುವಾಗ ಬುಧವಾರ ತೆಲಂಗಾಣದ ನಿರ್ಮಲ್ ಎಂಬಲ್ಲಿ ಲಾರಿ ಅಪಘಾತಕ್ಕೀಡಾಗಿತ್ತು.

ಪ್ರಾಣಿ ಪಾಲಕ ಹರಿಶ್ಚಂದ್ರ ಅವರು ಪ್ರಯತ್ನ ಮಾಡಿ ಪ್ರಾಣಿಗಳನ್ನು ಸುರಕ್ಷಿತವಾಗಿ ಬೇರೊಂದು ವಾಹನಕ್ಕೆ ಸ್ಥಳಾಂತರಿಸಿ ಯಾವುದೇ ತೊಂದರೆ ಇಲ್ಲದಂತೆ ಬನ್ನೇರುಘಟ್ಟಕ್ಕೆ ತರಲಾಗಿದೆ. ಪಶು ವೈದ್ಯಾಧಿಕಾರಿ ಆನಂದ್ ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದರು.

ಇಲ್ಲಿನ ಉದ್ಯಾನದಲ್ಲಿ ನಾಲ್ಕು ಘರಿಯಲ್ ಮೊಸಳೆಗಳಿದ್ದು ವಯಸ್ಸಾಗಿವೆ. ಸಂತಾನೋತ್ಪತ್ತಿಗಾಗಿ ಎರಡು ಗಂಡು ಮತ್ತು ಒಂದು ಹೆಣ್ಣು ಘರಿಯಲ್ ಮೊಸಳೆ ತರಲಾಗಿದೆ.

ಉದ್ಯಾನದಲ್ಲಿ ಝಾನ್ಸಿ ಮತ್ತು ವೀರ್ ಎಂಬ ಎರಡು ಬಿಳಿ ಹುಲಿಗಳಿದ್ದವು. ಈಗ ಪಟ್ನಾದ ಅತಿಥಿ ಆಗಮನದಿಂದಾಗಿ ಬಿಳಿ ಹುಲಿಗಳ ಸಂಖ್ಯೆ ಮೂರಕ್ಕೇರಿದೆ. ಕಾಡು ಬೆಕ್ಕು ಸಹ ಹೆಣ್ಣು ಬೆಕ್ಕಾಗಿದೆ.



ಪಟ್ನಾದಿಂದ ಬಂದಿರುವ ಬಿಳಿ ಹುಲಿ





ಘರಿಯಲ್ ಮೊಸಳೆ ಮತ್ತು ಕಾಡು ಬೆಕ್ಕು

ತ್ಯಾಜ್ಯ ನೀರು: ಸಾವಿರಾರು ಮೀನು ಸಾವು

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ 'ಎಕ್ಸ್'ನಲ್ಲಿ ಅಸಮಾಧಾನ

ಪ್ರಜಾವಾಣಿ ವಾರ್ತೆ

ಆನೇಕಲ್: ತಾಲ್ಲೂಕಿನ ಚಿಕ್ಕನಾಗಮಂಗಲ ಕೆರೆಗೆ ಕಲುಷಿತ ನೀರು ಹರಿದು ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಮೀನುಗಳ ಸಾವಿಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ 'ಎಕ್ಸ್' ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಕೆರೆಯಲ್ಲಿ ಮೀನುಗಳ ಮಾರಣ ಹೋಮಕ್ಕೆ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯ ಕಾರಣ. ಕೆರೆ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಪ್ರಯತ್ನಗಳು ವಿಫಲಗೊಂಡಿವೆ. ಕಲುಷಿತ ನೀರು ಕೆರೆಗೆ ಹರಿದು ಮೀನುಗಳು ಸತ್ತಿವೆ' ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಯೋಕಾನ್ ಪ್ರತಿಷ್ಠಾನದ ಮೂಲಕ ಚಿಕ್ಕನಾಗಮಂಗಲ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಬಯೋಕಾನ್ ಕೆರೆ ಎಂದೇ ಕರೆಯಲಾಗುತ್ತದೆ. ಕೆರೆ ಸುತ್ತಮುತ್ತಲ ಅಪಾರ್ಟ್‌ಮೆಂಟ್ ಮತ್ತು ಬಡಾವಣೆಗಳ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ. ಅಲ್ಲದೆ, ಬಿಬಿಎಂಪಿ ಘನತ್ಯಾಜ್ಯ ಘಟಕದ ಕಲುಷಿತ ನೀರು ಕೂಡ ಕೆರೆಗೆ ಸೇರಿದ್ದು ಕಳೆದ ಮೂರು ದಿನಗಳಿಂದ ಮೀನುಗಳು ಸಾವನ್ನಪ್ಪುತ್ತಿವೆ. ಇದರಿಂದ ಇಡೀ ಪರಿಸರವೇ ಕಲುಷಿತಗೊಂಡಿದೆ ಎನ್ನುತ್ತಾರೆ ಸ್ಥಳೀಯರಾದ ಅನಿಲ್.

ಕಳೆದ ವರ್ಷವೂ ಇದೇ ಕೆರೆಯಲ್ಲಿ ಮೀನುಗಳು ಸತ್ತಿದ್ದವು. ಮಳೆ ಹೆಚ್ಚಾದಾಗ ಮಳೆ ನೀರಿನ ಜತೆಗೆ ಕಲುಷಿತ ನೀರು ಕೆರೆಗೆ ಹರಿಯುತ್ತದೆ. ಆದರೆ, ಇದುವರೆಗೂ ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮದನ್ ಅವರು, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಲಾರಿಗಟ್ಟಲೇ ಕಸ ಎಸೆಯಲಾಗಿದೆ' ಎಂದು ದೂರಿದರು.

'ಮಳೆ ಹೆಚ್ಚಾದ್ದರಿಂದ ಕಸದಲ್ಲಿನ ತ್ಯಾಜ್ಯ ನೀರು ಕೆರೆಗೆ ಹರಿದು ಮೀನುಗಳು ಮೃತಪಟ್ಟಿವೆ. ಈ ಸಂಬಂಧ ಘಟಕದ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ' ಎಂದರು.



ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿವೆ



ವಾಹನ ದಟ್ಟಣೆ

ಬೆಂಗಳೂರಿನ ಹೊರವರ್ತುಲ ರಸ್ತೆಯ ಹೊಸಕೆರೆ ಕೋಡಿರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್ ಸೆಪರೇಟರ್ ಹಾಗೂ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿರುವ ಕಾರಣ ಇಲ್ಲಿ ನಿತ್ಯ ವಾಹನ ದಟ್ಟಣೆ ಸಹಜ ಎಂಬಂತಾಗಿದೆ. 15 ತಿಂಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ 4 ವರ್ಷಗಳದು ಶೇ 50ರಷ್ಟೂ ಮುಗಿದಿಲ್ಲ ಪ್ರಜಾವಾಣಿ ಚಿತ್ರ:ರಂಜು ಪಿ

ಮೆಗಾ ಉದ್ಯೋಗ ಮೇಳ ನಾಳೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೆಎಲ್‌ಇ ಸೊಸೈಟಿ ಅಡಿಯಲ್ಲಿ ಬರುವ ರಾಜಾಜಿನಗರದ ಎಸ್. ನಿಜಲಿಂಗಪ್ಪ ಕಾಲೇಜಿನ ವಜ್ರ-ಮಹೋತ್ಸವದ ಅಂಗವಾಗಿ ತಾಂತ್ರಿಕ ಮತ್ತು ತಾಂತ್ರಿಕೇತರ ವಿದ್ಯಾರ್ಥಿಗಳಿಗಾಗಿ ಅ.20ರಂದು ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಷ್ಟ್ರೀಯ ಸಂಸ್ಥೆಯ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ವಿಭಾಗ, ರಾಷ್ಟ್ರೀಯ ವೃತ್ತಿ ಸೇವೆ– ಅಂಗವಿಕಲರ ಕೇಂದ್ರ, ರಾಜ್ಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಮೇಳದಲ್ಲಿ 60 ಕಂಪನಿಗಳು ಭಾಗವಹಿಸಲಿವೆ.

ಅಂಗವಿಕಲ ಅಭ್ಯರ್ಥಿಗಳಿಗೂ ಹೆಸರು ನೋಂದಣಿಗೆ ಅವಕಾಶವಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಎಂ.ಎಂ.ಕವಲಗಿಮಠ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2,700 ಅಭ್ಯರ್ಥಿಗಳು ಆನ್‌ಲೈನ್ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಯ್ಕೆಯಾದವರಿಗೆ ಅಂದೇ ನೇಮಕಾತಿಪತ್ರ ನೀಡಲಾಗುವುದು ಎಂದು ಸಂಸ್ಥೆಯ ಉಪ ನಿರ್ದೇಶಕ ದಿವಾಕರ್ ವಿವರಿಸಿದರು.

'ಇ-ಖಾತಾ ಕಡ್ಡಾಯ: ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ'

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ರಾಜ್ಯ ಸರ್ಕಾರವು ಪೂರ್ವ ತಯಾರಿ ಇಲ್ಲದೆ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಇಂತಹ ನಿಯಮದಿಂದಾಗಿ ರಾಜ್ಯದಲ್ಲಿನ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೀಡಾಗಿವೆ' ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಹೇಳಿದ್ದಾರೆ.

'ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬಿ-ಖಾತಾ ಮತ್ತು ಕಂದಾಯ ನಿವೇಶನಗಳಿಗೆ ಇ-ಖಾತಾ ಇರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶೇ 90ರಷ್ಟು ಆಸ್ತಿಗಳಿಗೆ ನಿಯಮಗಳ ಅನ್ವಯ ಇ-ಖಾತಾ ನೀಡುತ್ತಿಲ್ಲ. ಅಲ್ಲದೆ, ತಂತ್ರಾಂಶದಲ್ಲಿನ ದೋಷದಿಂದಾಗಿ ಇ-ಖಾತಾದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ವಿಳಂಬವಾಗುತ್ತಿದೆ. ಆದ್ದರಿಂದ ಈ ಹಿಂದೆ ಅನುಸರಿಸುತ್ತಿದ್ದ ಪದ್ಧತಿಯಂತೆ ಲಭ್ಯವಿರುವ ಖಾತಾಗಳ, ದಾಖಲೆಗಳ ಆಧಾರದ ಮೇಲೆ ನೋಂದಣಿ ಪ್ರಕ್ರಿಯೆ ನಿರ್ವಹಿಸಬೇಕು' ಎಂದು ಪತ್ರಿಕಾ ಹೇಳಿಕೆ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

'ಪಂಚಾಯಿತಿ ಕಚೇರಿಗಳಲ್ಲಿ ಭೌತಿಕ ಕಡತದ (ಕಾಗದ) ಖಾತಾಗಳನ್ನು ಇ-ಖಾತಾಗೆ ಪರಿವರ್ತಿಸುವಲ್ಲಿ ವಿಳಂಬವಾಗಿರುವ ಹಲವಾರು ನಿದರ್ಶನಗಳಿವೆ. ಇದರಿಂದಾಗಿ ಅನೇಕ ಉದ್ದಿಮೆದಾರರು ಹಲವು ವರ್ಷಗಳಿಂದ ತಮ್ಮ ಸ್ವತ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆರ್ಥಿಕ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗದೆ, ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದ ನಿಯಮಗಳಿಂದ ಮತ್ತು ಪಂಚಾಯಿತಿ ಆಡಳಿತ ವೈಫಲ್ಯದಿಂದ ಆಗುವ ವಿಳಂಬಕ್ಕೆ ಉದ್ದಿಮೆದಾರರನ್ನು ಹೊಣೆ ಮಾಡುವುದು ಸರಿಯಾದ ಕ್ರಮವಲ್ಲ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಇ-ಖಾತಾ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕು' ಎಂದು ಆಗ್ರಹಿಸಿದ್ದಾರೆ.

ಹವಾಲಾ ದಂಧೆ ಮೂವರ ಬಂಧನ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಅಂತರರಾಜ್ಯ ಮಟ್ಟದ ಹವಾಲಾ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳಿಯ ಅಮನ್, ಅಹಮದಾಬಾದ್‌ನ ಗುರುಬಾಯ್ ಹಾಗೂ ಭರತ್ ಬಾಯಿ ಬಂಧಿತರು.

ಎಚ್‌ಎಸ್‌ಆರ್ ಲೇಔಟ್‌ನ ವೆಂಕಟಾಪುರದ ವ್ಯಕ್ತಿಯೊಬ್ಬರನ್ನು ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕಿಸಿದ್ದ ಆರೋಪಿಗಳು, ಗಣೇಶ ಗ್ರೀನ್ ಭಾರತ್ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹಣ ದ್ವಿಗುಣವಾಗಲಿದೆ ಎಂದು ಆಮಿಷವೊಡ್ಡಿದ್ದರು. ನಂತರ, ಹಂತ ಹಂತವಾಗಿ ₹ 35.35 ಲಕ್ಷವನ್ನು ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಸಂಬಂಧ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

21ರಂದು ಅರ್ಚಕರ ಸಮಾವೇಶ

ಬೆಂಗಳೂರು: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ– ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಸುವರ್ಣ ಮಹೋತ್ಸವದ ಅಂಗವಾಗಿ ಮತ್ತು ಅರ್ಚಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅ.21ರಂದು ಸಂಜೆ 4ಕ್ಕೆ ಬೆಂಗಳೂರು ಪುರಭವನದಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಸಲು ಒಕ್ಕೂಟ ನಿರ್ಧರಿಸಿದೆ.

'ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ' ಎಂದು ಒಕ್ಕೂಟದ ಪ್ರಧಾನ ಸಲಹೆಗಾರ ರಾಧಾಕೃಷ್ಣ ಕೆ.ಇ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

'ರಾಜ್ಯದಲ್ಲಿ 1.86 ಲಕ್ಷ ದೇವಸ್ಥಾನಗಳಿವೆ. ಅದರಲ್ಲಿ 36,615 ದೇವಸ್ಥಾನಗಳು ಮುಜರಾಯಿ ಇಲಾಖೆಯ ಅಡಿಯಲ್ಲಿವೆ. ಹೆಚ್ಚು ಆದಾಯ ಇರುವ 'ಎ' ವರ್ಗದ ದೇವಸ್ಥಾನಗಳು 205, ಮಧ್ಯಮ ಆದಾಯ ಇರುವ 'ಬಿ' ವರ್ಗದ 193 ದೇವಸ್ಥಾನಗಳು ಹಾಗೂ ಆದಾಯ ಅತಿ ಕಡಿಮೆ ಇರುವ 'ಸಿ' ವರ್ಗದ 36,217 ದೇವಸ್ಥಾನಗಳು ಇವೆ' ಎಂದು ವಿವರ ನೀಡಿದರು.

'ಎ' ಮತ್ತು 'ಬಿ' ವರ್ಗದ ದೇವಸ್ಥಾನಗಳ ಆದಾಯದ ಶೇ 10ರಷ್ಟನ್ನು 'ಸಿ' ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕು. ಉಳಿದ ಮೊತ್ತವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕು ಎಂಬ ನಿಯಮ ಇದೆ. ಆದರೆ, ಈವರೆಗೆ 'ಸಿ' ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕಾದ ನಿಧಿ ಬಂದಿಲ್ಲ ಎಂದು ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್, ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್ ಹೇಳಿದರು.

ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳನ್ನು ಖಾಸಗಿಯವರಿಗೆ ನೀಡಬಾರದು. ಈ ದೇವಸ್ಥಾನಗಳ ಮೂಲ ಸೌಕರ್ಯವನ್ನು, ಇಲ್ಲಿನ ಅರ್ಚಕರು ಸಿಬ್ಬಂದಿಗೆ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ದಸರಾ ಸ್ತಬ್ಧ ಚಿತ್ರಗಳಿಗೆ ಪ್ರಶಸ್ತಿ ವಿತರಣೆಯಲ್ಲಿ ತಾರತಮ್ಯ: ಆರೋಪ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಮೈಸೂರು ದಸರಾ ಜಂಬೂಸವಾರಿಯ ಸ್ತಬ್ಧ ಚಿತ್ರಗಳಿಗೆ ಪ್ರಶಸ್ತಿ ವಿತರಣೆಯಲ್ಲಿ ತಾರತಮ್ಯ ಎಸಗಲಾಗಿದೆ. 10 ವರ್ಷಗಳಲ್ಲಿ ಮೈಸೂರು ವಿಭಾಗದ ನಾಲ್ಕು ಜಿಲ್ಲೆಗಳಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಪ್ರಗತಿಪರ ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ನಾಗರಿಕ ಹಕ್ಕುಗಳ ಜಾಗೃತಿ ಸಮಿತಿ ಆರೋಪಿಸಿದೆ.

'ಸ್ತಬ್ಧ ಚಿತ್ರಗಳಲ್ಲಿ ಪ್ಲಾಸ್ಟಿಕ್ ಬಳಸಬಾರದು. ಇತಿಹಾಸ, ಪರಂಪರೆಯನ್ನು ಅನಾವರಣಗೊಳಿಸಬೇಕು ಎಂಬುದು ಸೇರಿ ಹಲವು ನಿಯಮಗಳಿವೆ. ಆದರೆ, ನಿಯಮ ಪಾಲಿಸದವರಿಗೆ ಪ್ರಶಸ್ತಿ ನೀಡಿದ್ದಾರೆ. ರನ್ನನ ಗದಾಯುದ್ಧ ಮತ್ತು ಶ್ರೀಕೃಷ್ಣ ಪಾರಿಜಾತ ಸಹಿತ ಪರಂಪರೆ ಬಿಂಬಿಸುವ, ನಿಯಮ ಬದ್ಧವಾಗಿ ಮಾಡಿರುವ ಬಾಗಲಕೋಟೆ ಜಿಲ್ಲೆಯ ಸ್ತಬ್ಧಚಿತ್ರ ಪ್ರಶಸ್ತಿಗೆ ಅರ್ಹವಾಗಿದ್ದರೂ ಪರಿಗಣಿಸಿಲ್ಲ' ಎಂದು ಒಕ್ಕೂಟದ ಅಧ್ಯಕ್ಷ ಕೇಶವಮೂರ್ತಿ, ಜಾಗೃತಿ ಸಮಿತಿ ಅಧ್ಯಕ್ಷ ಮೂರ್ತಿ ಎನ್.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸುಳ್ಳು ದಾಖಲೆ ಪತ್ತೆ ಹಚ್ಚಿದ ಕಾರ್ಮಿಕ ಕಲ್ಯಾಣ ಮಂಡಳಿ

2.48 ಲಕ್ಷ ನಕಲಿ ಕಾರ್ಮಿಕರ ಕಾರ್ಡ್ ರದ್ದು

• ಸಿದ್ದು ಆರ್.ಜಿ.ಹಳ್ಳಿ

ಮಂಡ್ಯ: 'ರಾಜ್ಯದಲ್ಲಿ ನಕಲಿ ಕಾರ್ಮಿಕರ ಸಂಖ್ಯೆ ಮಿತಿಮೀರಿದ್ದು, ಸರ್ಕಾರಿ ಸವಲತ್ತುಗಳು ಅನರ್ಹರ ಪಾಲಾಗುತ್ತಿವೆ' ಎಂಬ ದೂರು ಆಧರಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 31 ಜಿಲ್ಲೆಗಳಲ್ಲಿ 2.48 ಲಕ್ಷ ಕಾರ್ಡ್‌ಗಳನ್ನು ರದ್ದುಗೊಳಿಸಿದೆ.

ಮಂಡಳಿಯಲ್ಲಿ 18.49 ಲಕ್ಷ ಮಹಿಳೆಯರು, 27.83 ಲಕ್ಷ ಪುರುಷರು ಹಾಗೂ 9,076 ಇತರೆ ಸೇರಿ ಒಟ್ಟು 46.42 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡು, 'ಸ್ಮಾರ್ಟ್ ಕಾರ್ಡ್' ಪಡೆದಿದ್ದರು.

ಹಾವೇರಿ (1.69 ಲಕ್ಷ) ಬೀದರ್ (25,759) ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ (6,900) ಅತಿ ಹೆಚ್ಚು, ರಾಯಚೂರು (383), ಉಡುಪಿ (210), ಕೊಡಗು (175) ಜಿಲ್ಲೆಯಲ್ಲಿ ಅತಿ ಕಡಿಮೆ ಕಾರ್ಡ್‌ಗಳು ಪತ್ತೆಯಾಗಿವೆ.

ಹಾವೇರಿ ಮಾದರಿ ಕಾರ್ಯಾಚರಣೆ: ಹಾವೇರಿ ಜಿಲ್ಲೆಯೊಂದರಲ್ಲೇ 2.96 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದರು. ದೂರಿನ ಮೇರೆಗೆ, ರಾಜ್ಯದಲ್ಲೇ ಮೊದಲ ಬಾರಿಗೆ ಜನವರಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಬಳಿಕ, 2.23 ಲಕ್ಷ ಕಾರ್ಡ್‌ಗಳು ನಕಲಿ ಎಂಬುದು ಮೇಲ್ನೋಟಕ್ಕೆ ಪತ್ತೆಯಾಗಿತ್ತು. ನಂತರ ಬಂದ ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಿ, ದಾಖಲಾತಿ ಪರಿಶೀಲನೆ ನಡೆಸಿ 1.69 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ಅಧಿಕಾರಿಗಳು ರದ್ದುಪಡಿಸಿದ್ದಾರೆ. ಉಳಿದ ಜಿಲ್ಲೆಗಳಲ್ಲೂ 'ಹಾವೇರಿ ಮಾದರಿ'ಯಲ್ಲೇ ಕಾರ್ಯಾಚರಣೆ ನಡೆಸಿ, ಅನರ್ಹರು ಪಡೆದಿದ್ದ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ.

ಶಿಕ್ಷಕರು, ಪೊಲೀಸರು, ಖಾಸಗಿ ಕಂಪನಿ ನೌಕರರು, ವಾಹನ ಚಾಲಕರು, ಟೈಲರ್‌ಗಳು, ಕೃಷಿ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹೋಟೆಲ್ ಕೆಲಸಗಾರರು ಸೇರಿದಂತೆ ಸಾವಿರಾರು ಮಂದಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, 'ಕಟ್ಟಡ ಕಾರ್ಮಿಕರ' ಹೆಸರಿನಲ್ಲಿ ಸ್ಮಾರ್ಟ್ ಕಾರ್ಡ್ ಪಡೆದಿರುವುದು ಬಹಿರಂಗಗೊಂಡಿದೆ.

ಸೌಲಭ್ಯಕ್ಕಾಗಿ ಸುಳ್ಳು ದಾಖಲೆ: 'ಕೋವಿಡ್ ವೇಳೆ ಕಟ್ಟಡ ಕಾರ್ಮಿಕರ ಕಾರ್ಡ್‌ಗಳು ದಿಢೀರ್ ಹೆಚ್ಚಾದವು. ಕಾರ್ಮಿಕ ಇಲಾಖೆಯಿಂದ ನೀಡಿದ ಆಹಾರ ಕಿಟ್ ಮತ್ತು ಕಾರ್ಮಿಕರ ಖಾತೆಗೆ ₹3 ಸಾವಿರ ಪ್ರೋತ್ಸಾಹಧನಕ್ಕಾಗಿ ಕಾರ್ಮಿಕರಲ್ಲದವರು ಕಾರ್ಡ್ ಮಾಡಿಸಿಕೊಂಡು, ಸೌಲಭ್ಯಕ್ಕೆ ಮುಗಿಬಿದ್ದರು. ಹಳ್ಳಿಗಳಲ್ಲಿ ಏಜೆಂಟರೂ ಹುಟ್ಟಿಕೊಂಡು ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡರು' ಎಂದು ಕಾರ್ಮಿಕ ಅಧಿಕಾರಿಯೊಬ್ಬರು ತಿಳಿಸಿದರು.

'ಕಾರ್ಮಿಕರು ಸಲ್ಲಿಸಿದ ದಾಖಲಾತಿ ಪರಿಶೀಲನೆ ಜತೆಗೆ 90 ದಿನ ಕೆಲಸ ಮಾಡಿರುವುದನ್ನು ಖಚಿತಪಡಿಸಿಕೊಂಡು ಹೊಸ ನೋಂದಣಿ ಮತ್ತು ನವೀಕರಣ ಮಾಡುತ್ತಿದ್ದೇವೆ. ಮಂಡ್ಯ ಜಿಲ್ಲೆಯಲ್ಲೂ 396 ಅನರ್ಹರ ಕಾರ್ಡ್‌ಗಳನ್ನು ರದ್ದುಪಡಿಸಿದ್ದೇವೆ' ಎಂದು ಕಾರ್ಮಿಕ ಅಧಿಕಾರಿ ಸುಭಾಷ್ ಆಲದಕಟ್ಟಿ ತಿಳಿಸಿದರು.

ರದ್ದುಗೊಂಡ ಅನರ್ಹ ಕಾರ್ಮಿಕ ಕಾರ್ಡ್‌ಗಳ ವಿವರ

ಜಿಲ್ಲೆ	ರದ್ದಾದ ಕಾರ್ಡ್	ಜಿಲ್ಲೆ	ರದ್ದಾದ ಕಾರ್ಡ್	ಜಿಲ್ಲೆ	ರದ್ದಾದ ಕಾರ್ಡ್
ಹಾವೇರಿ	1,69,180	ಕಲಬುರ್ಗಿ	2,280	ಬೆಳಗಾವಿ	1,136
ಬೀದರ್	25,759	ಹಾಸನ	2,266	ದಕ್ಷಿಣ ಕನ್ನಡ	1,076
ಶಿವಮೊಗ್ಗ	6,900	ವಿಜಯಪುರ	2,097	ಚಿತ್ರದುರ್ಗ	859
ಉತ್ತರ ಕನ್ನಡ	4,155	ಕೊಪ್ಪಳ	2,083	ಚಾಮರಾಜನಗರ	743
ರಾಮನಗರ	4,084	ಬಾಗಲಕೋಟೆ	2,039	ಯಾದಗಿರಿ	457
ದಾವಣಗೆರೆ	3,659	ಕೋಲಾರ	1,988	ಬೆಂಗಳೂರು ಗ್ರಾ.	402
ಧಾರವಾಡ	3,503	ಬಳ್ಳಾರಿ	1,498	ಮಂಡ್ಯ	396
ಗದಗ	3,051	ಮೈಸೂರು	1,316	ರಾಯಚೂರು	383
ಬೆಂಗಳೂರು	2,967	ಚಿಕ್ಕಬಳ್ಳಾಪುರ	1,242	ಉಡುಪಿ	210
		ತುಮಕೂರು	1,210	ಕೊಡಗು	175
		ಚಿಕ್ಕಮಗಳೂರು	1,173	ಒಟ್ಟು	2,48,287

ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ, ಕಾರ್ಮಿಕರ ಸೌಲಭ್ಯ ಕಬಳಿಸುತ್ತಿದ್ದ 2.48 ಲಕ್ಷ ಅನರ್ಹರ ಕಾರ್ಡ್‌ಗಳನ್ನು ರದ್ದುಪಡಿಸಿದ್ದೇವೆ

ಡಿ.ಭಾರತಿ
ಸಿಇಒ, ಕಾರ್ಮಿಕ ಕಲ್ಯಾಣ ಮಂಡಳಿ

‘ಸುಪ್ರೀಂ’ ಆದೇಶದಂತೆ ಹಸಿರು ಪಟಾಕಿಗಷ್ಟೇ ಅನುಮತಿ • ಪರಿಶೀಲನೆಗೆ ಸಮಿತಿ– ಜಿಲ್ಲಾಧಿಕಾರಿ ಜಗದೀಶ್

ಪಟಾಕಿ ಮಾರಾಟ ನಿಯಂತ್ರಣಕ್ಕೆ ‘ಕಣ್ಗಾವಲು’

ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದಲ್ಲಿ ನಿಯಮವನ್ನು ಉಲ್ಲಂಘಿಸಿ ಪಟಾಕಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮೊದಲ ಬಾರಿಗೆ ‘ಕಣ್ಗಾವಲು ಸಮಿತಿ’ಯನ್ನು ರಚಿಸಲಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮಿತಿ ರಚಿಸಲಾಗಿದ್ದು, ಸುಪ್ರೀಂ ಕೋರ್ಟ್ ತೀರ್ಮಾನದಂತೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಅಂತರ ರಾಜ್ಯ ಗಡಿ ಅತ್ತಿಬೆಲೆ ಬಳಿ ಚೆಕ್ ಪೋಸ್ಟ್ ಪ್ರಾರಂಭಿಸಲು ಸೂಚಿಸಿದ ಜಗದೀಶ್ ಅವರು, ‘ಮಾರಾಟ ಪರವಾನಗಿ ನೀಡುವ ಮುನ್ನ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ತನಿಖೆ ಮಾಡಬೇಕು. ಫೋಟೊಗಳನ್ನು ತೆಗೆದು ಕಡತಕ್ಕೆ ಲಗತ್ತಿಸಬೇಕು’ ಎಂದಿದ್ದಾರೆ.

‘ಪಟಾಕಿ ಗೋದಾಮುಗಳಿಗೆ ಅನುಮತಿ ನೀಡುವ ಮುನ್ನ ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಬೇಕು. ಮೂರು ದಿನದಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು’ ಎಂದೂ ಆದೇಶಿಸಿದರು.

ಮಾರಾಟ ನಿಯಮ ಉಲ್ಲಂಘಿಸಿದರೆ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು. ಅತ್ತಿಬೆಲೆ ಚೆಕ್ ಪೋಸ್ಟ್‌ನಲ್ಲಿ ಸಾರಿಗೆ, ಪೊಲೀಸ್, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಿನದ 24 ತಾಸೂ ವಾಹನಗಳ ತಪಾಸಣೆ ನಡೆಸಬೇಕು. ಜಿಲ್ಲೆಯ ಕಂದಾಯ ಇಲಾಖೆ ನೌಕರರು ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚಿಸಿದರು.

ಕಣ್ಗಾವಲು ಸಮಿತಿಯಲ್ಲಿ ಪುರಸಭೆ/ ನಗರ ಸಭೆ/ ಪಂಚಾಯಿತಿ, ಪೊಲೀಸ್, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಆರೋಗ್ಯ, ಕಂದಾಯ ಸೇರಿ 11 ಇಲಾಖೆಗಳ ಅಧಿಕಾರಿಗಳಿರುತ್ತಾರೆ. ಸಂಬಂಧಿಸಿದ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅವರು ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯಕ್, ತಹಶೀಲ್ದಾರ್ ಪ್ರಶಾಂತ ಗೌಡ ಪಾಟೀಲ್, ಉಪ ವಿಭಾಗಾಧಿಕಾರಿ ಪ್ರಮೋದ್ ಪಾಟೀಲ್ ಉಪಸ್ಥಿತರಿದ್ದರು.



ಆನೇಕಲ್ ತಾಲ್ಲೂಕು ಅತ್ತಿಬೆಲೆಯಲ್ಲಿ 2023ರಲ್ಲಿ ಸಂಭವಿಸಿದ್ದ ಪಟಾಕಿ ದುರಂತ (ಸಂಗ್ರಹ ಚಿತ್ರ)

ನಿಷೇಧವಾಗದ ಪಟಾಕಿ!

ಅತ್ತಿಬೆಲೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ಸಂಭವಿಸಿದ್ದ ಪಟಾಕಿ ದುರಂತದಲ್ಲಿ, 17 ಮಂದಿ ಮೃತಪಟ್ಟಿದ್ದರು. ಆಗ ಪಟಾಕಿ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಂತ್ರಣ, ನಿಷೇಧದಂತಹ ಹೇಳಿಕೆಗಳೂ ಹೊರಬಂದಿದ್ದವು.

‘ಪಟಾಕಿ ತಯಾರಿಕೆ, ಸಂಗ್ರಹ ಹಾಗೂ ಮಾರಾಟಕ್ಕೆ ಸಾಕಷ್ಟು ನಿಯಮಗಳು ಇವೆ. ಆದರೆ, ವ್ಯಾಪಾರಿಗಳು ಬಹುತೇಕ ನಿಯಮಗಳನ್ನು ಪಾಲಿಸುವುದಿಲ್ಲ. ಇಲಾಖೆಗಳ ಅಧಿಕಾರಿಗಳಿಗೂ ಈ ಸಂಗತಿ ಗೊತ್ತಿದೆ. ಅವರೆಲ್ಲರೂ ವ್ಯಾಪಾರಿಗಳಿಂದ ಹಣ ಪಡೆದು ನಿರಾಕ್ಷೇಪಣಾ ಪತ್ರ ನೀಡುತ್ತಾರೆ. ಅವಘಡ ಸಂಭವಿಸಿದಾಗ ನಿಯಮಗಳ ಮಾತು ಬರುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಅತ್ತಿಬೆಲೆ ಪಟಾಕಿ ದುರಂತದ ಬಗ್ಗೆ ಹೇಳಿದ್ದರು.

ಅತ್ತಿಬೆಲೆ ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಆದೇಶದ ಮೇರೆಗೆ ಆನೇಕಲ್ ತಹಶೀಲ್ದಾರ್ ಆಗಿದ್ದ ಶಶಿಧರ್ ಮಾಡ್ಯಾಳ, ಉಪ ತಹಶೀಲ್ದಾರ್ ವಿ.ಸಿ. ಶ್ರೀಧರ್, ರಾಜಸ್ವ ನಿರೀಕ್ಷಕ ಪುಷ್ಪರಾಜು ಮತ್ತು ಗ್ರಾಮ ಆಡಳಿತಾಧಿಕಾರಿ ಬಾಗೇಶ್ ಹೊಸಮನಿ ಅವರನ್ನು ಅಮಾನತುಗೊಳಿಸಲಾಗಿತ್ತು.

‘ದೆಹಲಿ ಮಾದರಿಯಲ್ಲಿ ನಗರದಲ್ಲೂ ರಾಜ್ಯದಲ್ಲಿಯೂ ಪಟಾಕಿ ನಿಷೇಧಿಸಲು ಸಮಗ್ರ ಕಾನೂನು ರೂಪಿಸುವ ಅಗತ್ಯವಿದೆ’ ಎಂದೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದರು.

ಈ ಬಾರಿ ದೀಪಾವಳಿ ಹಬ್ಬಕ್ಕೆ 15 ದಿನ ಉಳಿದಿದ್ದು, ಇದೀಗ ಪಟಾಕಿ ಮಾರಾಟದ ಮೇಲೆ ಕಣ್ಗಾವಲು ಆರಂಭಿಸಲಾಗಿದೆ.

ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತುಮಕೂರು : ಪರಮೇಶ್ವರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿರುವ ತುಮಕೂರನ್ನು ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ತರುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘20 ಸಾವಿರ ಎಕರೆ ವ್ಯಾಪ್ತಿಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ತುಮಕೂರಿನಲ್ಲಿ ನಿರ್ಮಾಣವಾಗುತ್ತಿದೆ. ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಮುಗಿದಿದೆ. 150 ಕೈಗಾರಿಕೆಗಳು ಹಾಗೂ ಜಪಾನ್ ಟೌನ್‌ಶಿಪ್ ಬರುತ್ತಿದೆ. ಎಚ್‌ಎಎಲ್ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಕೆಲಸ ಆರಂಭಿಸಿದೆ. ಇನ್ನೂ ಹಲವು ದೊಡ್ಡ ಕೈಗಾರಿಕೆಗಳು ಬರಲಿವೆ. ವಿಮಾನ ನಿಲ್ದಾಣ ಮಾಡಿದರೆ ಹೂಡಿಕೆಗೆ ಮತ್ತಷ್ಟು ಉತ್ತೇಜನ ಸಿಗುತ್ತದೆ’ ಎಂದರು.



ಜಿ.ಪರಮೇಶ್ವರ

ಭವಿಷ್ಯದ ತುಮಕೂರು ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ನೆಲಮಂಗಲ, ದಾಬಸ್‌ಪೇಟೆವರೆಗೆ ಬೆಂಗಳೂರು ಬೆಳೆದಿದೆ. ತುಮಕೂರುವರೆಗೆ ಮೆಟ್ರೊರೈಲು ವಿಸ್ತರಣೆಗೂ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಭೇಟಿ ನೀಡಿದ್ದಾರೆ. ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ದಂಪತಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನೂರಕ್ಕೂ ಹೆಚ್ಚು ಪೊಲೀಸ್ ದಂಪತಿ ವರ್ಗಾವಣೆ ಪಡೆದಿದ್ದಾರೆ’ ಎಂದರು.



ಅರ್ಜುನ್ ಇರಿಗೇಶಿ

ಅರ್ಜುನ್‌ಗೆ ಚೆಸ್ ಪ್ರಶಸ್ತಿ

ಲಂಡನ್ (ಪಿಟಿಐ): ಆರ್ಮ್‌ಗೆಡನ್ ಗೇಮ್‌ನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರ ಹೋರಾಟವನ್ನು ಬದಿಗೊತ್ತಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಇರಿಗೇಶಿ, ಡಬ್ಲ್ಯುಆರ್ ಚೆಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಮಾದರಿಯ ಮೊದಲ ಎರಡು ಆಟಗಳು ಡ್ರಾ ಆದವು. ನಂತರ ವಿಜೇತರನ್ನು ನಿರ್ಧರಿಸಲು ಆರ್ಮ್‌ಗೆಡನ್ (ಟೈಬ್ರೇಕರ್) ನೆರವು ಪಡೆಯಲಾಯಿತು. ಎರಡು ಗೇಮ್‌ಗಳ ಟೈಬ್ರೇಕರ್‌ನಲ್ಲಿ ಅರ್ಜುನ್‌ಗೆ ಜಯ ಒಲಿಯಿತು.

ಮೊದಲ ಬಹುಮಾನವಾಗಿ ₹18.23 ಲಕ್ಷ ಅರ್ಜುನ್ ಜೇಬಿಗಿಳಿಯಿತು. 16 ಆಟಗಾರರು ಟೂರ್ನಿಯಲ್ಲಿ ಅರ್ಜುನ್ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು.

ಸೆಮಿಫೈನಲ್‌ನಲ್ಲಿ ಸ್ವದೇಶದ ಆರ್. ಪ್ರಜ್ಞಾನಂದ ವಿರುದ್ಧ 1.5–0.5 ರಿಂದ ಜಯಗಳಿಸಿದ್ದರು. ಎರಡನೇ ಸುತ್ತಿನಲ್ಲಿ ಭಾರತದ ಇನ್ನೊಬ್ಬ ಆಟಗಾರ ವಿದಿತ್ ಗುಜರಾತಿ ಅವರನ್ನು 1.5–0.5 ರಿಂದ ಸೋಲಿಸಿದ್ದರು.

ಮೊದಲ ಸುತ್ತಿನಲ್ಲಿ ತೆಲಂಗಾಣದ ಆಟಗಾರ 2–0 ಯಿಂದ ಇಂಗ್ಲೆಂಡ್‌ನ 9 ವರ್ಷದ ಆಟಗಾರ್ತಿ ಶಿವಾನಂದನ್ ಬೋಧನಾ ವಿರುದ್ಧ ಜಯಗಳಿಸಿದ್ದರು.

ಸಚಿವ ಮಧು ಬಂಗಾರಪ್ಪಗೆ ಎಚ್.ವಿಶ್ವನಾಥ್ ಪತ್ರ

‘ಪುಸ್ತಕೋದ್ಯಮದ ಸಮಸ್ಯೆ ಪರಿಹರಿಸಿ’

ಪ್ರಜಾವಾಣಿ ವಾರ್ತೆ

ಬೆಂಗಳೂರು: ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳನ್ನು ಆಯಾ ವರ್ಷವೇ ಆಯ್ಕೆ ಮಾಡಿ, ಖರೀದಿಸಲು ಅನುದಾನ ಬಿಡುಗಡೆ ಮಾಡಿಸಿ, ಸರ್ಕಾರ ಪುಸ್ತಕ ಖರೀದಿ ಬೆಲೆಯನ್ನು ಶೇ 40ರಷ್ಟು ಹೆಚ್ಚಿಸುವಂತೆ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಪುಸ್ತಕೋದ್ಯಮದ ಸಮಸ್ಯೆಗಳಿಗೆ ಕಂಡುಕೊಳ್ಳುವ ಕುರಿತು ಪತ್ರ ಬರೆದಿರುವ ಅವರು, ‘ಎಲ್ಲ ವಸ್ತುಗಳ ಬೆಲೆಗಳೂ ಪರಿಷ್ಕರಣೆ ಅಗುತ್ತವೆ. ಏಳು ವರ್ಷಗಳಿಂದ ಸರ್ಕಾರ ಕನ್ನಡ ಪುಸ್ತಕಗಳ ಬೆಲೆ ಪರಿಷ್ಕರಿಸಿಲ್ಲ. ಪುಸ್ತಕ ಪ್ರಕಟಣೆ ಬೆಲೆ ಹೆಚ್ಚಾಗಿದೆ. ಪ್ರಕಾಶಕರೂ ಶೇ 18ರಷ್ಟು ಜಿಎಸ್‌ಟಿ ತೆರಿಗೆ ಪಾವತಿಸುತ್ತಿದ್ದಾರೆ. ಹೀಗಾಗಿ ಪುಸ್ತಕ ಖರೀದಿ ಬೆಲೆ ಹೆಚ್ಚಿಸಲು ತಾವು ಗಮನ ಹರಿಸಬೇಕಿದೆ' ಎಂದಿದ್ದಾರೆ.

‘ಸರ್ಕಾರದಿಂದ ಮಂಜೂರಾಗಿದ್ದ ಅನುದಾನ ಬಾರದೇ ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕಗಳ ಖರೀದಿಗಿರುವ ಯಾವ ಯೋಜನೆಗಳೂ ಎರಡು ವರ್ಷಗಳಿಂದ ಸರಿಯಾಗಿ ನಡೆದಿಲ್ಲ. ಈ ಬಗ್ಗೆ ಗಮನ ಹರಿಸಿ, ಮುಂದಿನ ಯೋಜನೆಗಳಿಗೆ ಸರ್ಕಾರ ಅಗತ್ಯ ಹಣಕಾಸಿನ ನೆರವು ನೀಡಬೇಕು. 2020ರಲ್ಲಿ ಪುಸ್ತಕಗಳ ಖರೀದಿ ಬಾಕಿಯನ್ನು ಸಂದಾಯ ಮಾಡಬೇಕು. ಪ್ರಸ್ತುತವಿರುವ ಏಕ ಗವಾಕ್ಷಿ ಯೋಜನೆಯೂ ಸ್ಥಗಿತಗೊಳ್ಳುವುದಾಗಿ ಸುದ್ದಿಯಾಗಿದೆ. ಇದು ನಿಂತರೆ ಮುಂದೆ ನಮ್ಮ ಹೋರಾಟ ಅನಿವಾರ್ಯವಾಗಬಹುದು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷ ಸಾರ್ವಜನಿಕ ಗ್ರಂಥಾಲಯಗಳ ಬಜೆಟ್ ಅನುಮೋದನೆಯಲ್ಲೂ ಸಮಸ್ಯೆ ಇದೆ. ಇದರಲ್ಲಿ ಯಾರ ಪಾತ್ರವಿದೆ ಎಂದು ತಿಳಿಯುತ್ತಿಲ್ಲ. ಇಲಾಖೆಯ ಸಚಿವರಾಗಿರುವ ತಾವು ಈ ಸಮಸ್ಯೆಯನ್ನು ಪರಿಶೀಲಿಸಿ, ಪರಿಹಾರ ನೀಡಬೇಕು ಎಂದು ಕೋರಿದ್ದಾರೆ.

‘ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಆಯುಕ್ತಾಲಯವನ್ನಾಗಿ ಮಾಡಿದೆ. ಗ್ರಂಥಾಲಯ ಇಲಾಖೆಯ ಮುಖ್ಯ ಉದ್ದೇಶ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು. ಹಾಗಾಗಿ, ಗ್ರಾಮೀಣ ಗ್ರಂಥಾಲಯಗಳನ್ನು ಪಂಚಾಯತ್ ರಾಜ್ ಇಲಾಖೆಯಿಂದ ಮತ್ತೆ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ತರಬೇಕು. ಸರ್ಕಾರದ ಎಲ್ಲ ಶಾಲಾ ಕಾಲೇಜು ಮತ್ತು ಇಲಾಖಾವಾರು ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಗೆ ತನ್ನಿ’ ಎಂದಿದ್ದಾರೆ.

ಏಷ್ಯನ್ ನೆಟ್‌ಬಾಲ್: ಭಾರತ ಶುಭಾರಂಭ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಆತಿಥೇಯ ಭಾರತ ತಂಡವು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.

ಸ್ಪರ್ಧೆಯ ಮೊದಲ ದಿನವಾದ ಶುಕ್ರವಾರ ಸುರಭಿ ಬಿ.ಆರ್. ನೇತೃತ್ವದ ಭಾರತ ತಂಡವು 55–22ರಿಂದ ಜಪಾನ್ ತಂಡವನ್ನು ಸುಲಭವಾಗಿ ಮಣಿಸಿತು.

ದಿನದ ಇತರ ಪಂದ್ಯಗಳಲ್ಲಿ ಸಿಂಗಪುರ 122–03 ರಿಂದ ಇರಾಕ್ ತಂಡವನ್ನು; ಶ್ರೀಲಂಕಾ 73–44 ರಿಂದ ಫಿಲಿಪ್ಪೀನ್ಸ್ ತಂಡವನ್ನು; ಹಾಂಗ್‌ಕಾಂಗ್ 77–11ರಿಂದ ಚೀನಾ ತೈಪೆ ತಂಡವನ್ನು; ಮಾಲ್ಡೀವ್ಸ್ 74–13ರಿಂದ ಸೌದಿ ಅರೇಬಿಯಾ ತಂಡವನ್ನು ಮಣಿಸಿದವು.

ಟೂರ್ನಿಯಲ್ಲಿ 14 ರಾಷ್ಟ್ರಗಳ ತಂಡಗಳು ಪಾಲ್ಗೊಂಡಿವೆ.



ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭಾರತ ಮತ್ತು ಜಪಾನ್ ತಂಡಗಳ ಆಟಗಾರ್ತಿಯರ ಸೆಣಸಾಟ

ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಆರೈಕೆ

ಆಲದಮರ ಫೌಂಡೇಷನ್ ಸಹಯೋಗದಲ್ಲಿ ಸರ್ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ವ್ಯವಸ್ಥೆ

• ವರುಣ ಹೆಗಡೆ

ಬೆಂಗಳೂರು: ಮಾನಸಿಕವಾಗಿ ಅಸ್ವಸ್ಥರಾಗಿರುವ ರಸ್ತೆಬದಿಯ ನಿರ್ಗತಿಕರಿಗೆ ಇಲ್ಲಿನ ಸರ್ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೈಕೆ ಮತ್ತು ಚಿಕಿತ್ಸೆ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲಿಗೆ ಹೀಗೆ ನಿರ್ಗತಿಕರನ್ನು ಗುರುತಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಆಲದಮರ ಫೌಂಡೇಷನ್ ಸಹಯೋಗದಲ್ಲಿ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ಕೇಂದ್ರ ಸಿದ್ಧಪಡಿಸಲಾಗಿದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಚಿಕಿತ್ಸೆ ಒದಗಿಸಲಿದ್ದು, ಫೌಂಡೇಷನ್ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದಂತೆ ನಿರ್ಗತಿಕ ಮಾನಸಿಕ ಅಸ್ವಸ್ಥರನ್ನು ಫೌಂಡೇಷನ್ ಪ್ರತಿನಿಧಿಗಳೇ ಗುರುತಿಸಿ, ಚಿಕಿತ್ಸೆಗೆ ಕರೆತರುವರು. ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ಈ ಕೇಂದ್ರದಲ್ಲಿ ಸದ್ಯ 19 ಮಂದಿ ಮಾನಸಿಕ ಅಸ್ವಸ್ಥ ನಿರ್ಗತಿಕರಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ.

ಆಸ್ಪತ್ರೆಯ ಹಾಲಿ ಕಟ್ಟಡದಲ್ಲಿಯೇ ಈ ಕೇಂದ್ರವನ್ನು ಸಿದ್ಧಪಡಿಸಲಾಗಿದ್ದು, ಮನೋವೈದ್ಯಕೀಯ ಚಿಕಿತ್ಸೆಯ ಜತೆಗೆ ಸಾಮಾಜಿಕ ಬೆಂಬಲವನ್ನೂ ಮಾನಸಿಕ ರೋಗಿಗಳಿಗೆ ಒದಗಿಸಲಾಗುತ್ತದೆ. ಚಿಕಿತ್ಸೆಯ ಅವಧಿಯಲ್ಲಿ ಔಷಧ, ಆಹಾರ ಸೇರಿ ಎಲ್ಲವನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ಅವರ ನೆರವಿಗೆ ಸಿಬ್ಬಂದಿಯನ್ನೂ ಫೌಂಡೇಷನ್ ವತಿಯಿಂದ ನಿಯೋಜಿಸಲಾಗುತ್ತದೆ. ಈ ಮೂಲಕ ಬೀದಿ ಬದಿಯ ಮಾನಸಿಕ ಅಸ್ವಸ್ಥ ನಿರ್ಗತಿಕರು ಹೊಸ ಬದುಕು ಕಂಡುಕೊಳ್ಳಲು ನೆರವು ನೀಡಲಾಗುತ್ತಿದೆ.

ಸಮಗ್ರ ಚಿಕಿತ್ಸೆ: ಕೇಂದ್ರಕ್ಕೆ ದಾಖಲಾದವರಿಗೆ ಮನೋವೈದ್ಯಕೀಯ ಚಿಕಿತ್ಸೆಗೆ ಫೌಂಡೇಷನ್ ಕಡೆಯಿಂದಲೇ ಮನೋವೈದ್ಯರನ್ನು ನಿಯೋಜಿಸಲಾಗಿದೆ. ಅವರೇ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಒದಗಿಸಲಿದ್ದಾರೆ.

ಅಸ್ವಸ್ಥರಿಗೆ ಮಾನಸಿಕ ಸಮಸ್ಯೆಗಳ ಜತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ ಆಸ್ಪತ್ರೆಯ ವೈದ್ಯರೇ ಅಗತ್ಯ ಚಿಕಿತ್ಸೆ ನೀಡುತ್ತಾರೆ. ಔಷಧ ಹಾಗೂ ಆಹಾರವನ್ನು ಆಸ್ಪತ್ರೆ ಕಡೆಯಿಂದಲೇ ನೀಡಲಾಗುತ್ತದೆ.

‘ರಾಜ್ಯದಲ್ಲಿ ಮೊದಲ ಬಾರಿಗೆ ನಿರ್ಗತಿಕ ಮಾನಸಿಕ ಅಸ್ವಸ್ಥರ ಚಿಕಿತ್ಸೆಗೆ ಕೇಂದ್ರ ಪ್ರಾರಂಭಿಸಲಾಗಿದೆ. ದಾಖಲಾತಿಯಿಂದ ಚೇತರಿಕೆ ಅವಧಿಯವರೆಗಿನ ಎಲ್ಲ ಚಿಕಿತ್ಸೆ ಹಾಗೂ ಆರೈಕೆ ಉಚಿತವಾಗಿ ಇರಲಿದೆ. ಕೌಟುಂಬಿಕ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಮನೆಯಿಂದ ಹೊರದೂಡಲ್ಪಟ್ಟು, ಮಾನಸಿಕ ಅಸ್ವಸ್ಥರಾದವರಿಗೆ ಹೊಸ ಜೀವನ ರೂಪಿಸಿಕೊಳ್ಳಲು ಈ ಕೇಂದ್ರ ಸಹಕಾರಿಯಾಗಲಿದೆ’ ಎಂದು ಸರ್. ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್ ಕೆ.ಎಸ್. ತಿಳಿಸಿದರು.



ಚಿಕಿತ್ಸೆಗೆಸರ್‌ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೇಂದ್ರ



ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಈ ಕೇಂದ್ರ ಆಶಾಕಿರಣ ಆಗಲಿದ್ದು, ಸಮಗ್ರ ಮನೋವೈದ್ಯಕೀಯ ಆರೈಕೆಯ ಜತೆಗೆ ಸಾಮಾಜಿಕ ಬೆಂಬಲವನ್ನೂ ಒದಗಿಸಲಾಗುತ್ತದೆ

ದಿನೇಶ್ ಗುಂಡೂರಾವ್
ಆರೋಗ್ಯ ಸಚಿವ

ಚೇತರಿಕೆ ಬಳಿಕ ಆಶ್ರಯ ವ್ಯವಸ್ಥೆ

ಬಸ್ ನಿಲ್ದಾಣ, ಪಾದಚಾರಿ ಮಾರ್ಗಗಳು ಸೇರಿ ವಿವಿಧೆಡೆಯಲ್ಲಿರುವ ಮಾನಸಿಕ ಅಸ್ವಸ್ಥ ನಿರ್ಗತಿಕರನ್ನು ಗುರುತಿಸುವ ಆಲದ ಮರ ಫೌಂಡೇಷನ್‌ನ ಸದಸ್ಯರು, ಅವರಿಗೆ ಆಸ್ಪತ್ರೆಯಲ್ಲಿನ ಕೇಂದ್ರದಲ್ಲಿ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಲಿದ್ದಾರೆ. ಕೇಂದ್ರದಲ್ಲಿ ಚಿಕಿತ್ಸೆ ಪಡೆದವರಿಗೆ ಚೇತರಿಕೆಯ ಬಳಿಕ ಅವರ ಕೌಟುಂಬಿಕ ಹಿನ್ನೆಲೆ ವಿಚಾರಿಸಿ, ಅವರಿಗೆ ಸೂರು ಇಲ್ಲದಿದ್ದರೆ ನಿರಾಶ್ರಿತ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಮಾಡುತ್ತಾರೆ.

ಕೇಂದ್ರಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ, ಮುಂದೆ ಫೌಂಡೇಷನ್ ಸಹಯೋಗದಲ್ಲಿ ಈ ಯೋಜನೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆಯಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಡೆನ್ಮಾರ್ಕ್ ಓಪನ್: ಎಂಟರ ಘಟ್ಟದಲ್ಲಿ ಸಿಂಧು ಸೋಲು

ಒಡೆನ್ಸ್ (ಪಿಟಿಐ): ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು, ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಶುಕ್ರವಾರ ಇಂಡೊನೇಷ್ಯಾದ ಗ್ರೆಗೋರಿಯಾ ತುಂಜುಂಗ್ ಎದುರು ಸೋಲನುಭವಿಸಿದರು. ಆ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಸುಮಾರು ಒಂದು ಗಂಟೆ ನಡೆದ ಪಂದ್ಯದಲ್ಲಿ 29 ವರ್ಷ ವಯಸ್ಸಿನ ಸಿಂಧು 13-21, 21-16, 9-21ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಗ್ರೆಗೋರಿಯಾ ಎದುರು ಸೋಲನುಭವಿಸಿದರು.

ಈ ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಗ್ರೆಗೋರಿಯಾ ತುಂಜುಂಗ್ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆ್ಯನ್ ಸೆ ಯಂಗ್ ಎದುರು ಆಡಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬರಿಗೈಯಲ್ಲಿ ಮರಳಿದ್ದ ಸಿಂಧು ಅವರಿಗೆ ನಂತರದ ಎರಡು ಪ್ರಮುಖ ಟೂರ್ನಿಗಳಲ್ಲಿ ನಿರಾಶೆ ಮುಂದುವರಿದಂತಾಗಿದೆ. ಫಿನ್ಲೆಂಡ್‌ನ ವಾಂಟಾದಲ್ಲಿ ಇತ್ತೀಚೆಗೆ ನಡೆದ ಆರ್ಕ್ಟಿಕ್ ಓಪನ್ ಟೂರ್ನಿಯಲ್ಲಿ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.



ಪಿ.ವಿ. ಸಿಂಧು

ಐಟಿಎಫ್ ಓಪನ್ ಟೆನಿಸ್ ಟೂರ್ನಿ

ನಾಲ್ಕರ ಘಟ್ಟಕ್ಕೆ ತನಿಶಾ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ತನಿಶಾ ಕಶ್ಯಪ್ ಇಲ್ಲಿ ನಡೆಯುತ್ತಿರುವ ಎಸ್‌ಕೆಎಂಇ ಐಟಿಎಫ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಇಲ್ಲಿನ ಕೆಎಸ್‌ಎಲ್‌ಟಿಎ ಟೆನಿಸ್ ಅಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ 22 ವರ್ಷದ ತನಿಶಾ 6-7 (2-7), 6-1, 7-5ರಿಂದ ಅಮೆರಿಕದ ಪಾವೊಲಾ ಲೋಪೆಜ್ ಅವರನ್ನು ಹಿಮ್ಮೆಟ್ಟಿಸಿದರು.

ಮೂರು ಗಂಟೆ 10 ನಿಮಿಷ ನಡೆದ ಪಂದ್ಯದ ಮೊದಲ ಸೆಟ್ ಅನ್ನು ತನಿಶಾ ಟೈ ಬ್ರೇಕರ್‌ನಲ್ಲಿ ಕಳೆದುಕೊಂಡರು. ಎರಡನೇ ಸೆಟ್‌ನಲ್ಲಿ ಪಾರಮ್ಯ ಮೆರೆದು, ನಿರ್ಣಾಯಕ ಸೆಟ್‌ನ ಆರಂಭದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದರು. 2–5ರಿಂದ ಚೇತರಿಸಿಕೊಂಡು ನಾಲ್ಕರ ಘಟ್ಟಕ್ಕೆ ಮುನ್ನಡೆದರು.

ತನಿಶಾ ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಕ್ಯಾರೊಲನ್ ಡೆಲೌನೆ (ನ್ಯೂ ಕ್ಯಾಲೆಡೋನಿಯಾ) ಅವರನ್ನು ಎದುರಿಸಲಿದ್ದಾರೆ. ಕ್ಯಾರೊಲನ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ 6-1, 6-4 ರಿಂದ ಭಾರತದ ಸೋಹಾ ಸಾದಿಕ್ ಅವರನ್ನು ಮಣಿಸಿದರು.

ಇತರ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಎರಡನೇ ಶ್ರೇಯಾಂಕದ ವೈಷ್ಣವಿ ಅಡ್ಕರ್ 6-0, 6-2ರಿಂದ ರಷ್ಯಾದ ಅರಿನಾ ಅರಿಪುಲ್ಲಿನಾ ಅವರನ್ನು ಸೋಲಿಸಿದರು. ಭಾರತದ ಆಟಗಾರ್ತಿಯರ ವ್ಯವಹಾರವಾಗಿದ್ದ ಮತ್ತೊಂದು ಪಂದ್ಯದಲ್ಲಿ ಆಕಾಂಕ್ಷಾ ನಿಟ್ಟುರೆ 6-3, 6-1ರಿಂದ ಅಭಯ ವೇಮುರಿ ಅವರನ್ನು ಸೋಲಿಸಿದರು.

ಸಿಂಗಲ್ಸ್‌ನಲ್ಲಿ ನಿರಾಸೆ ಮೂಡಿಸಿದ್ದ ಬೆಂಗಳೂರಿನ ಸೋಯಾ ಸಾದಿಕ್ ಅವರು ಆಕಾಂಕ್ಷಾ ನಿಟ್ಟುರೆ ಅವರೊಂದಿಗೆ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಮುನ್ನಡೆದರು. ಈ ಜೋಡಿಯು 6-2, 6-1ರಿಂದ ಸ್ವದೇಶದ ಹರ್ಷಿಣಿ ಎನ್. ನಾಗರಾಜ್ ಮತ್ತು ಸ್ನಿಗ್ಧಾ ಕಾಂತಾ ಅವರನ್ನು ಸೋಲಿಸಿತು.



ಭಾರತದ ತನಿಶಾ ಕಶ್ಯಪ್

‘ಮುಡಾ ತನಿಖೆ ಸಿಬಿಐಗೆ ನೀಡಿ’

ಬೆಂಗಳೂರು: ‘ಮುಡಾ ಹಗರಣ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಬೇಕು’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದರು.



ಎನ್. ರವಿಕುಮಾರ್

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ನಿವೇಶನ ಹಂಚಿಕೆ ಹಗರಣದ ಮೂಲ ದಾಖಲಾತಿ ಪರಿಶೀಲಿಸಲು ಜಾರಿ ನಿರ್ದೇಶನಾಲಯ (ಇ.ಡಿ) ಶೋಧಕಾರ್ಯ ಆರಂಭಿಸಿದೆ. ಇನ್ನೊಂದೆಡೆ ಲೋಕಾಯುಕ್ತವೂ ತನಿಖೆ ನಡೆಸಿದೆ. ತನಿಖೆ ನಡೆಸಲು ಎರಡೆರಡು ನ್ಯಾಯಾಲಯಗಳು ಆದೇಶಿಸಿವೆ. ಸಿದ್ದರಾಮಯ್ಯ ತಪ್ಪು ಮಾಡಿ ಸಿಲುಕಿಕೊಂಡಿದ್ದು ಎಲ್ಲರಿಗೂ ಗೊತ್ತಾಗಿದೆ’ ಎಂದರು.

‘ಇಂಥದ್ದೇ ಪ್ರಕರಣದಲ್ಲಿ ಬಿಜೆಪಿ ನಾಯಕರು ಸಿಲುಕಿಕೊಂಡಿದ್ದರೆ, ಸಿದ್ದರಾಮಯ್ಯ ಅವರು ಯಾವ ರೀತಿ ಮಾತಿನ ದಾಳಿ ಮಾಡುತ್ತಿದ್ದರು ಎಂದು ಕಲ್ಪಿಸಲು ಅಸಾಧ್ಯ. ಅವರು ತಮಗೆ ಚಾಮುಂಡೇಶ್ವರಿಯ ಆಶೀರ್ವಾದ ಇದೆ ಎನ್ನುತ್ತಾರೆ. ಆದರೆ ತಪ್ಪು ಮಾಡಿರುವ ಅವರಿಗೆ ಲೋಕಾಯುಕ್ತ, ನ್ಯಾಯಾಲಯ, ಇ.ಡಿ ಮತ್ತು ಸಿಬಿಐನ ಆಶೀರ್ವಾದ ಇರುತ್ತದೆಯೇ’ ಎಂದರು.

ಚಿತ್ರಾವಳಿ



ಭಾರ್ಗವಿ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ ಅವರು ‘ಸ್ತೋತ್ರ ಸಂಗಮ’ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕದ ಲೇಖಕಿ ಶೋಭಾ ವೆಂಕಟ್, ಸಂಸ್ಕೃತ ವಿದ್ವಾಂಸ ವ್ಯಾಸನಕೆರೆ ಪ್ರಭಂಜನಾಚಾರ್ಯ ಮತ್ತು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಉಪಸ್ಥಿತರಿದ್ದರು



ಪೀಣ್ಯ ದಾಸರಹಳ್ಳಿ ಸಮೀಪದ ಚಿಕ್ಕಬಾಣಾವರದ ರಾಘವೇಂದ್ರ ಬಡಾವಣೆಯಲ್ಲಿ ಸ್ಥಳೀಯರು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಿದರು. ಶಾಸಕ ಎಸ್. ಮುನಿರಾಜು ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಡಾವಣೆಯ ಸ್ಥಳೀಯ ಮುಖಂಡರಾದ ನಾರಾಯಣ ಸ್ವಾಮಿ, ನವೀನ್ ಕುಮಾರ್, ದಿಲೀಪ್ ಸಿಂಹ, ಗಜೇಂದ್ರ, ಸುನಂದಮ್ಮ, ಕಾಂತರಾಜು, ಲಕ್ಷ್ಮಣ್, ಮುನಿರಾಜು, ರೇವಣ್ಣ, ರಾಜಕುಮಾರ್ ಉಪಸ್ಥಿತರಿದ್ದರು



ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್–ವಿದ್ಯುನ್ಮಾನ ವಿಭಾಗವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿ.ಆರ್. ಅಂಬೇಡ್ಕರ್ ಅವರ ಸಾಧನೆಗಳು ಮತ್ತು ಸಂಸ್ಮರಣ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು



ರಾಷ್ಟ್ರೀಯ ಅಬಿಲಿಂಪಿಕ್ ಅಸೋಸಿಯೇಷನ್ ಆಫ್ ಇಂಡಿಯಾ ನಗರದಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ವಲಯ ಅಬಿಲಿಂಪಿಕ್ಸ್‌ನಲ್ಲಿ ಅಂಧರು ಹಾಗೂ ಅಂಗವಿಕಲರು ತಮ್ಮ ಪ್ರತಿಭೆ ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರಗಳು

ಎಡಗೈ ಸ್ಪಿನ್ನರ್ ನೊಮಾನ್ ಅಲಿಗೆ ಎಂಟು ವಿಕೆಟ್

ಎರಡನೇ ಟೆಸ್ಟ್: ಪಾಕ್ ಜಯಭೇರಿ

ಮುಲ್ತಾನ್ (ಎಎಫ್‌ಪಿ): ಎಡಗೈ ಸ್ಪಿನ್ನರ್ ನೊಮಾನ್ ಅಲಿ (46 ಕ್ಕೆ 8) ಅವರ ಅಮೋಘ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಶುಕ್ರವಾರ ಇಂಗ್ಲೆಂಡ್ ತಂಡವನ್ನು 152 ರನ್‌ಗಳಿಂದ ಸುಲಭವಾಗಿ ಸೋಲಿಸಿತು. ಇದರಿಂದ ಮೂರು ಪಂದ್ಯಗಳ ಸರಣಿ 1–1 ರಲ್ಲಿ ಸಮನಾಯಿತು.

ಉಳಿದೆರಡು ವಿಕೆಟ್‌ಗಳನ್ನು ಆಫ್ ಸ್ಪಿನ್ನರ್ ಸಾಜಿದ್ ಖಾನ್ ಪಡೆದರು. ಗೆಲ್ಲಲು 297 ರನ್ ಗಳಿಸಬೇಕಾಗಿದ್ದ ಇಂಗ್ಲೆಂಡ್ (ಗುರುವಾರ: 2 ವಿಕೆಟ್‌ಗೆ 36) ಎರಡನೇ ಇನಿಂಗ್ಸ್‌ನಲ್ಲಿ 144 ರನ್‌ಗಳಿಗೆ ಆಲೌಟ್ ಆಯಿತು.

ಪಂದ್ಯದಲ್ಲಿ ಇಂಗ್ಲೆಂಡ್‌ನ ಎಲ್ಲ 20 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು. ಪಾಕ್ ಟೆಸ್ಟ್ ಇತಿಹಾಸದಲ್ಲಿ ಎರಡನೇ ಬಾರಿ ಸ್ಪಿನ್ನರ್‌ಗಳು ಎಲ್ಲ ವಿಕೆಟ್ ಪಡೆದಂತಾಗಿದೆ. ನೊಮಾನ್ ಅಲಿ ಪಂದ್ಯದಲ್ಲಿ 147 ರನ್ನಿಗೆ 11 ವಿಕೆಟ್ ಪಡೆದರೆ, ಸಾಜಿದ್ 204 ರನ್ನಿಗೆ 9 ವಿಕೆಟ್ ಪಡೆದರು.

ಇದು ಪಾಕಿಸ್ತಾನಕ್ಕೆ 2021ರ ಫೆಬ್ರುವರಿ ಬಳಿಕ ತವರಿನಲ್ಲಿ ದೊರೆತ ಮೊದಲ ಜಯ. ಶಾನ್ ಮಸೂದ್ ನಾಯಕತ್ವದಲ್ಲಿ ತಂಡ ಪಡೆದ ಮೊದಲ ಗೆಲುವು ಸಹ. ಈ ಹಿಂದಿನ ಸತತ ಆರು ಟೆಸ್ಟ್‌ಗಳಲ್ಲಿ ಪಾಕ್ ತಂಡ ಸೋಲನುಭವಿಸಿತ್ತು.

ಸರಣಿಯ ಮೊದಲ ಟೆಸ್ಟ್ ಅನ್ನು ಇಂಗ್ಲೆಂಡ್ ಇನಿಂಗ್ಸ್ ಅಂತರದಲ್ಲಿ ಗೆದ್ದಿತ್ತು. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ಇದೇ 24 ರಿಂದ ನಡೆಯಲಿದೆ.



ನೊಮಾನ್ ಅಲಿ

ಸ್ಕೋರುಗಳು: ಮೊದಲ ಇನಿಂಗ್ಸ್: ಪಾಕಿಸ್ತಾನ: 366; ಇಂಗ್ಲೆಂಡ್: 291; ಎರಡನೇ ಇನಿಂಗ್ಸ್: ಪಾಕಿಸ್ತಾನ: 221; ಇಂಗ್ಲೆಂಡ್: 33.3 ಓವರುಗಳಲ್ಲಿ 144 (ಬೆನ್ ಸ್ಟೋಕ್ಸ್ 37, ಬ್ರೈಡನ್ ಕಾರ್ಸ್ 27; ಸಾಜಿದ್ ಖಾನ್ 93ಕ್ಕೆ2, ನೊಮಾನ್ ಅಲಿ 46ಕ್ಕೆ8). ಪಂದ್ಯದ ಆಟಗಾರ: ಸಾಜಿದ್ ಖಾನ್.

ಭೂಮಿಕಾ

ಮಹಿಳೆಯ ಆಪ್ತ ಸಂಗಾತಿ



ಅವಳ ಲೋಕದಲ್ಲಿ ಅವನು

‘ಮನೆಗೆಲಸದಲ್ಲಿ ಅವನ ಪಾಲು’ ಅವಳಿಗೆ ಮಾಡುವ ಸಹಾಯ, ಸಹಾನುಭೂತಿಯಲ್ಲ. ಅದು ಅವನ ಜವಾಬ್ದಾರಿಯಾಗಬೇಕು. ಈ ನಿಟ್ಟಿನಲ್ಲಿ ಗಂಡು–ಹೆಣ್ಣು ಇಬ್ಬರದೂ ಮನಸ್ಥಿತಿ ಬದಲಾಗಬೇಕು. ಬದಲಾಗುತ್ತಿರುವ ‘ಅವನ’ ಸಣ್ಣ ಪ್ರಾಮಾಣಿಕತೆಯನ್ನು ಹಸನ್ಮುಖದಿಂದ ಸ್ವಾಗತಿಸುತ್ತಲೇ ಮನೆಯ ವಾತಾವರಣವನ್ನು ಇನ್ನಷ್ಟು ತಿಳಿಯಾಗಿಸುವ, ಸಂಬಂಧಗಳನ್ನು ಮತ್ತಷ್ಟು ಗಟ್ಟಿಯಾಗಿಸುವ ಪ್ರಯತ್ನ ನಡೆಯುತ್ತಿರಬೇಕು... ಆಗಲೇ ‘ಮನೆ ಬೃಂದಾವನ’ದಂತಾಗಲು ಸಾಧ್ಯ

ಸುಶೀಲಾ ಡೋಣೂರ

ಕಾಲ, ದೇಶ, ವರ್ಗ, ಊರು, ಓಣಿ... ಯಾವುದೇ ಇರಲಿ, ಅಡುಗೆ ಮನೆಯ ವಿಷಯ ಬಂದಾಗ ಒಂದೇ ಮಾತು; ಅದು ‘ಅವಳ’ ಲೋಕ. ಮನೆ ಒಪ್ಪಗೊಳಿಸುವುದು, ವಸ್ತುಗಳನ್ನು ಓರಣವಾಗಿಡುವುದು... ಅದು ‘ಅವಳ’ ಕೆಲಸ. ಮಕ್ಕಳ ಊಟ–ಉಪಚಾರ, ಹೋಮ್‌ವರ್ಕ್... ಅದೂ ‘ಅವಳ’ದೇ. ತರಕಾರಿ ಮುಗಿದು ಹೋಗಿದೆ, ಮನೆಗೆ ದಿನಸಿ ತರಬೇಕು, ಹಾಲಿನವನಿಗೆ ದುಡ್ಡು ಕೊಡಬೇಕು, ಸಿಂಕ್‌ನ ನಲ್ಲಿಯಲ್ಲಿ ನೀರು ಜಿನುಗುತ್ತಿದೆ, ಫಿಲ್ಟರ್‌ನ ಕ್ಯಾಂಡಲ್ ಬದಲಾಯಿಸಬೇಕು, ದೀಪಕ್ಕೆ ಬತ್ತಿ ಹೊಸೆಯಬೇಕು... ಪಾಪ, ಇದೆಲ್ಲ ‘ಅವನ’ ಕೆಲಸವಲ್ಲ...

ಮನೆಯ ಆರ್ಥಿಕ ಜವಾಬ್ದಾರಿಯಲ್ಲಿ ಅರ್ಧ ಪಾಲು, ಒಮ್ಮೊಮ್ಮೆ ಮುಕ್ಕಾಲು ಪಾಲು ಅವಳ ಹೆಗಲಿಗೇ ಬಿದ್ದಿದೆ, ಅಂದರೆ, ಮನೆ–ಮಕ್ಕಳ ಜವಾಬ್ದಾರಿಗಳಲ್ಲೂ ಅವನು ಪಾಲು ತಗೊಳ್ಳಬೇಕಿತ್ತಲ್ಲವೇ?

ಹೌದು, ಅವನೂ ಈಗೀಗ ಬದಲಾಗಿದ್ದಾನೆ ಬಿಡಿ. ದುಡಿದು ಬರುವ ಹೆಂಡತಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಾನೆ, ಮಕ್ಕಳ ಪಾಲನೆಯಲ್ಲಿಯೂ ಅವನ ಸಹಕಾರವಿದ್ದೇ ಇದೆ. ಮೊದಲಿನ ಅಪ್ಪಂದಿರಿಗೆ ಹೋಲಿಸಿದರೆ ಇಂದಿನ ಅಪ್ಪಂದಿರು ‘ಅವಳ’ ನೆರವಿಗೆ ಇಷ್ಟಾದರೂ ಮನಸು ಮಾಡುತ್ತಿದ್ದಾರಲ್ಲ...

ಇಲ್ಲ, ಅವನ ಸಹಾಯ, ಸಹಾನುಭೂತಿ, ಸಹಕಾರ, ನೆರವಿನ ಪ್ರಶ್ನೆ ಖಂಡಿತ ಇದಲ್ಲ. ಅವಳಿಗೆ ನೆರವು ನೀಡಲು, ಸಹಾಯ ಮಾಡಲು ‘ಅವನು’ ‘ಅವಳ’ ಮನೆಯಲ್ಲಿ ತಂಗಿದ ಅತಿಥಿಯಲ್ಲ. ಅವನೂ ಆ ಮನೆಯ ಸಹಭಾಗಿ, ಆ ಸಂಸಾರದಲ್ಲಿ ಅವನಿಗೂ ಸಮಪಾಲಿದೆ. ಅವನ ಜವಾಬ್ದಾರಿಗೆ ಅವಳು ಹೆಗಲು ಕೊಟ್ಟಿದ್ದಾಳೆಂದರೆ ಅವಳ ಜವಾಬ್ದಾರಿಗಳನ್ನು ಅವನೂ ತನ್ನದೆಂದುಕೊಳ್ಳಬೇಕಲ್ಲವೆ...


ಆದರೆ, ಇಂದಿಗೂ ಕೇವಲ ಶೇ 10ರಷ್ಟು ಪುರುಷರಿಗೆ ಮನೆಗೆಲಸದಲ್ಲಿ ಭಾಗಿಯಾಗುವ ಮನಸಿದೆ. ಅವಳಿಗೆ ಮಾಡುವ ಸಹಾಯ, ಸಹಕಾರ, ನೆರವಿನ ರೂಪದಲ್ಲಿ ಎನ್ನುತ್ತದೆ ಅಧ್ಯಯನವೊಂದು. ಅಂದರೆ ಭಾರತೀಯ ಗಂಡ್ಮಕ್ಕಳಿಗೆ ಯಾವುದು ತನ್ನ ಜವಾಬ್ದಾರಿ, ಯಾವುದು ಸಹಾಯ ಎನ್ನುವ ಅಂತರವನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಅದು ಸಾಮಾಜಿಕ ಮನಸ್ಥಿತಿಗಳ ಕಾರಣದಿಂದ ಇರಬಹುದು ಅಂಥ ವ್ಯತ್ಯಾಸವನ್ನು ಕಂಡುಕೊಳ್ಳುವಂತಹ ಸಂಸ್ಕಾರ ಸಿಕ್ಕಿರಲಿಕ್ಕಿಲ್ಲ.

ಕಾಲ ಎಷ್ಟೇ ಬದಲಾದರೂ ಮನೆಯ ಜವಾಬ್ದಾರಿಗಳಿನ್ನೂ ಅವಳ ಲೆಕ್ಕದಲ್ಲಿಯೇ ಉಳಿದಿವೆ. ಆದಾಗ್ಯೂ, ಬದಲಾವಣೆಯಂತೂ ಖಂಡಿತ ಇದ್ದೇ ಇದೆ. ಶೇ 60ರಷ್ಟು ಭಾರತೀಯ ಪುರುಷರು ಸಂಗಾತಿಯ ಹೊರೆಯನ್ನು ಕಡಿಮೆ ಮಾಡಲು ಮನೆಕೆಲಸಗಳಲ್ಲಿ ತೊಡಗುವ ಇಚ್ಛೆಯನ್ನೇನೊ ಹೊಂದಿದ್ದಾರೆ. ಆದರೆ ಅದೂ ತಮ್ಮದಲ್ಲದ ಕೆಲಸ, ಸಾಧ್ಯವಾದಷ್ಟು ಸಹಾಯ ಮಾಡುವ ಧಾರಾಳತನದಿಂದ. ಅದು ತಮ್ಮ ಜವಾಬ್ದಾರಿ ಎನ್ನುವ ಮನಸ್ಥಿತಿಯಿಂದಲ್ಲ ಎನ್ನುತ್ತದೆ ಮಿಂಟೆಲ್ ಸಂಶೋಧನೆ.

ಹೆಚ್ಚಿನಸಂದರ್ಭಗಳಲ್ಲಿ ಅವನು ಮನೆಗೆಲಸಕ್ಕೆ ನಿಂತರೂ ಮನೆಯ ಇತರೆ ಸದಸ್ಯರು, ಸ್ನೇಹಿತರು, ಪರಿಚಿತರು ಜೋಕ್ ಮಾಡುವುದು, ಲಘುವಾಗಿ ಮಾತಾಡುವುದು, ಅದು ಅವನ ಕೆಲಸ ಅಲ್ಲ ಎನ್ನುವಂತಹ ಹೇಳಿಕೆ ನೀಡುವುದು ನಡೆಯುತ್ತವೆ. ಮತ್ತೆ ಕೆಲವುಸಲ ಅವಳೇ ಅವನ ಕೆಲಸಗಳನ್ನು ಕಡೆಗಣಿಸುವ, ಹೆಚ್ಚಿನ ಶಿಸ್ತು ನಿರೀಕ್ಷಿಸುವ ಮೂಲಕ ಅವನ ಪ್ರಯತ್ನವನ್ನು ತಡೆಯುತ್ತಾಳೆ.

ಮನೆಗೆಲಸದಲ್ಲಿ ಅವನನ್ನೂ ಒಳಗೊಳ್ಳಬೇಕಾದರೆ ಏನು ಮಾಡಬೇಕು? ದಿನನಿತ್ಯ ಎದ್ದು ಮಹಾಯುದ್ಧಕ್ಕೆ ನಿಲ್ಲಬೇಕು ಎಂದಲ್ಲ. ಮನೆಗೆಲಸದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ಕಳಕೊಳ್ಳುವ ಮಟ್ಟಕ್ಕೆ ಇಬ್ಬರ ನಡುವೆ ಮನೆಗೆಲಸ ಸಮರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಪ್ರೀತಿ–ವಿಶ್ವಾಸ–ಹಂಚಿಕೆ–ತಮಾಷೆಯಿಂದ ಮನೆಗೆಲಸವನ್ನು ಇಬ್ಬರೂ ಸೇರಿ ಮುಗಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ‘ಮನೆಗೆಲಸ ಒಂದು ಹೊರೆ, ಅದನ್ನು ನಿನ್ನ ಮೇಲೆ ಹಾಕುತ್ತಿದ್ದೇನೆ’ ಎನ್ನುವಂತಹ ಭಾವನೆಯನ್ನು ಮೂಡಿಸಬಾರದು. ಸಮಾಧಾನವಾಗಿ, ಅಕ್ಕರೆಯಿಂದ ಮನೆಗೆಲಸವನ್ನು ಕಾಣುತ್ತ, ಅವನಿಗೂ ಅದೇ ಭಾವ ಮೂಡುವಂತೆ ಮಾಡಿದರೆ ಮನೆ–ಕೆಲಸ–ಸಂಬಂಧ ಎಲ್ಲವೂ ಹಗುರಾಗುವುದು. ❖

ಟಾಕ್ಸಿಕ್ ಪುರುಷತ್ವದಿಂದ ದೂರವಿರೋಣ



ಪ್ಲೇಟೋವಿನಿಂದ ಹಿಡಿದು ತೀರಾ ಇತ್ತೀಚಿನವರೆಗೆ ಆರೋಗ್ಯಕರ ಸಮಾಜವನ್ನು ಕಟ್ಟುವ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಆದರ್ಶ ಸಮಾಜ ರೂಪಿಸುವುದಕ್ಕೆ ಗಾರ್ಡಿಯನ್ಸ್ ಎಂಬ ಗುಂಪೊಂದನ್ನು ಸೃಷ್ಟಿಸಿ ಅತ್ಯುನ್ನತ ಶಿಕ್ಷಣ, ತರಬೇತಿ ನೀಡಿ ಅವರನ್ನೇ ನಗರವನ್ನು ಆಳುವುದಕ್ಕೆ ಬಿಟ್ಟು ಬಿಡಬೇಕು ಎಂಬ ಅನಿಸಿಕೆ ಪ್ಲೇಟೋದ್ದಾಗಿತ್ತು. ಅದು ಆ ಕಾಲಕ್ಕೆ ಸರಿಯಿದ್ದಿರಬಹುದು. ಆದರೆ ಬದಲಾದ ಈ ಕಾಲದಲ್ಲಿ ಉತ್ತಮ ಮತ್ತು ಸ್ವಸ್ಥ ಸಮಾಜ ಸೃಷ್ಟಿಸುವುದು ಹೇಗೆ ಎಂಬ ಸವಾಲಿಗೆ ನನ್ನ ನೇರ ಉತ್ತರ ಮುಂದಿನ ಪೀಳಿಗೆಯನ್ನು ಲಿಂಗ ಸಂವೇದನಾಶೀಲರನ್ನಾಗಿ ಬೆಳೆಸುವುದು.

ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆ. ಮನೆಯಲ್ಲೇ ನಾನು ಗಂಡು ಅವಳು ಹೆಣ್ಣು, ಅವಳ ಕೆಲಸಗಳನ್ನು ನಾನು ಮಾಡಬಾರದು, ನಾನು ಒಡೆಯ ಅವಳು ಅಧೀನ ಎಂಬ ಟಾಕ್ಸಿಕ್ ಪುರುಷತ್ವ ಮನೋಭಾವವಿದ್ದಾಗ ಮಕ್ಕಳಿಗೆ ಬೇರೆ ಏನು ಕಲಿಸಲು ಸಾಧ್ಯ! ಕೌಟುಂಬಿಕ ಹಿಂಸೆಗೆ ಹೆಣ್ಣು ತುತ್ತಾದರೆ, ಮನೆಯ ಹೊರಗಿನ ತರತಮಗಳು, ದೌರ್ಜನ್ಯ, ಕ್ರೌರ್ಯ ಸಹಜವೆನ್ನಿಸತೊಡಗುತ್ತವೆ. ಮನೆಯಲ್ಲಿ ಗಂಡ ಹೆಂಡತಿ ಒಬ್ಬರಿಗೊಬ್ಬರು ನೆರವಾಗುತ್ತಾ ಸಾಗಿದಾಗ, ಮನೆಯಲ್ಲಿ ಮಡದಿಯ ಶ್ರಮಕ್ಕೆ ಮನ್ನಣೆ ದೊರೆತಾಗ, ನಿತ್ಯ ಕಾಯಕಕ್ಕೆ ಲಿಂಗದ ಲೇಬಲ್ ಹಚ್ಚದೆ, ಕಾಯಕವನ್ನು ಕಾಯವನ್ನಾಗಿ ನೋಡಿದಾಗ, ಹೊಸ ಸಾಮಾಜಿಕ ಬದಲಾವಣೆಗೆ ನಾಂದಿಯಾಗಬಹುದು. ಬದಲಾವಣೆ ಮನದಿಂದ ಮತ್ತು ಮನೆಯಿಂದ ಆರಂಭವಾಗಬೇಕು... ಆಗುತ್ತಲಿದೆ ಕೂಡ...

ಹರೀಶ್ ಗಂಗಾಧರ್, ಸಹಪ್ರಾಧ್ಯಾಪಕ

ಸಹಾಯ ಎನ್ನುವುದೇ ಸಮಸ್ಯೆ



ಜೆಂಡರ್ ರೋಲ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇವತ್ತಿಗೂ ಸಿದ್ಧಮಾದರಿಗಳ ಆಚೆಗೆ ಯೋಚಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಸ್ಟಿರಿಯೋಟೈಪ್‌ಗಳ ಆಚೆಗೆ ಯೋಚಿಸುವುದಕ್ಕೆ ಸಾಧ್ಯವೇ ಆಗದ ರೀತಿ ನಮ್ಮ ಶಿಕ್ಷಣ, ಸಮಾಜ, ಕುಟುಂಬ ನಮ್ಮನ್ನು ಬೆಳೆಸುತ್ತಿದೆ. ದುಡಿಯುವುದು ಮತ್ತು ಕುಟುಂಬದ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಳ್ಳುವುದು ಮಾತ್ರ ಗಂಡು ನಿರ್ವಹಿಸಬೇಕಾದ ಜವಾಬ್ದಾರಿ ಎನ್ನುವುದನ್ನು ಎಲ್ಲ ಕಡೆ ಕಲಿಸಲಾಗುತ್ತಿದೆ. ಆದರೆ, ದುಡಿಯುವ ಹೆಣ್ಣು ದುಡಿಯುವುದರ ಜೊತೆಗೆ ಮಕ್ಕಳ ಪೋಷಣೆ, ಅಡುಗೆ, ಮನೆಗೆಲಸ ಎಲ್ಲವನ್ನೂ ತನ್ನ ಜವಾಬ್ದಾರಿ ಎಂದು ನಂಬುವಂತೆ ಬೆಳೆಸಲಾಗುತ್ತಿದೆ. ಈಗ ಬದಲಾಗುತ್ತಿರುವ ಸಂದರ್ಭಗಳಿಗೆ ಅನುಗುಣವಾಗಿ ಗಂಡಸರು ಮಕ್ಕಳನ್ನು ನೋಡಿಕೊಳ್ಳುವುದು, ಅಡುಗೆ ಮಾಡುವುದು ಮುಂತಾದವುಗಳನ್ನು ಮಾಡಿದರೂ ಅದನ್ನು ತಾವು ಕೂಡ ನಿರ್ವಹಿಸಬೇಕಾದ 'ಜವಾಬ್ದಾರಿ' ಅಂದುಕೊಳ್ಳದೆ ತಮ್ಮ ಮನೆಯ ಹೆಂಗಸರಿಗೆ ಮಾಡುವ 'ಸಹಾಯ' ಎಂದು ಭಾವಿಸಿಕೊಳ್ಳುತ್ತಾರೆ. ಇದು ಸಮಸ್ಯಾತ್ಮಕ. ಸಣ್ಣ ಪುಟ್ಟ ಮನೆಗೆಲಸಗಳನ್ನು ಮಾಡುವುದರ ಮೂಲಕ ತಾವು ಲಿಂಗ ಸೂಕ್ಷ್ಮತೆಯನ್ನು ಸಾಧಿಸಿಬಿಟ್ಟಿದ್ದೇವೆ ಎಂದು ಸಮಾಧಾನ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ತನಗೂ ಹೆಣ್ಣಿನಷ್ಟೆ ಸಮಾನ ಜವಾಬ್ದಾರಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ವಿ.ಎಲ್. ನರಸಿಂಹಮೂರ್ತಿ, ಲೇಖಕ

ಹೀಗೆ ಮಾಡಿ

- ಅವನಿಂದ ಕೆಲಸ ಮಾಡಿಸುವುದು ಹಟವಾಗದಿರಲಿ, ಜಗಳ ಮನಸ್ತಾಪಗಳು ಪರಿಹಾರವಲ್ಲ
- ಅವನ ಜವಾಬ್ದಾರಿಗಳನ್ನು ಅರಿಯಲು, ಒಪ್ಪಿಕೊಳ್ಳಲು, ನಿರ್ವಹಿಸಲು ಅವಕಾಶ ಕೊಡಿ
- ತನ್ನದೇ ರೀತಿಯಲ್ಲಿ ಕೆಲಸ ಮಾಡಲು ಬಿಡಿ
- ಎಲ್ಲದರಲ್ಲೂ ತಪ್ಪು ಹುಡುಕಬೇಡಿ
- ನಿಮ್ಮಷ್ಟೇ ಪರಿಪೂರ್ಣತೆಯನ್ನು ಅವನಿಂದ ನಿರೀಕ್ಷಿಸುವುದು ಬೇಡ
- ಅವನು ಮಾಡಿದ ಕೆಲಸವನ್ನು ಮತ್ತೆ ನೀವು ಮಾಡಬೇಡಿ
- ಸಂಬಂಧಿಗಳೆದುರು–ಸ್ನೇಹಿತರೆದುರು ಅವನ ಕೆಲಸಗಳ ಟೀಕೆ ಬೇಡ
- ಬೇರೆಯವರೊಂದಿಗೆ ಹೋಲಿಕೆ ಮಾಡಿ ಅವಮಾನಿಸದಿರಿ
- ನಿಮ್ಮ ಆಜ್ಞೆಯನ್ನು ಆತ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬಯಸಬೇಡಿ
- ಅವನು ಮನೆಗೆಲಸ ಮಾಡುವ ಮೂಲಕ ನಿಮಗೆ ದೊಡ್ಡ ಸಹಾಯ ಮಾಡುತ್ತಿದ್ದಾನೆ ಎನ್ನುವ ಭಾವನೆ ಮೂಡಲು ಆಸ್ಪದ ಕೊಡಬೇಡಿ
- ಅವನ ಪ್ರಯತ್ನವನ್ನು ಪ್ರಶಂಸಿಸುವುದೂ ಮುಖ್ಯ
- ಮನೆಗೆಲಸದಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿ

ಕುಟುಂಬಗಳು ಬದಲಾದ ಕಾಲಕ್ಕೆ...



ಹೆಣ್ಣು–ಗಂಡು ಸರಿಸಮನಾಗಿ ದುಡಿಯುವ ಈ ಕಾಲದಲ್ಲಿ ಕುಟುಂಬದ ಮೂಲದಲ್ಲಿಯೇ ಬದಲಾವಣೆ ತಂದುಕೊಳ್ಳುವುದು ಅನಿವಾರ್ಯ. ಮುಂದೆ ಕುಟುಂಬಗಳು ಕುಟುಂಬವಾಗಿ ಉಳಿಯಬೇಕಾದರೆ ಮಕ್ಕಳಲ್ಲಿ ಲಿಂಗ ಸೂಕ್ಷ್ಮತೆಯನ್ನು ಬೆಳೆಸಲೇಬೇಕು. ಗಂಡು ಮಕ್ಕಳು ಬದಲಾಗುತ್ತಿದ್ದಾರೆ. ಅವಳು ಮನೆಯಲ್ಲಿ ಇಲ್ಲದಿದ್ದಾಗ ಮನೆಗೆಲಸ ಮಾಡುತ್ತಾರೆ, ಕೆಲಸದಿಂದ ಬಂದಾಕ್ಷಣ ರಿಲ್ಯಾಕ್ಸ್ ಮೂಡ್‌ಗೆ ಜಾರುತ್ತಾರೆ. ಅವಳು ಮನೆಗೆ ಬಂದ ಕೂಡಲೇ ತನ್ನ ವೃತ್ತಿಪರ ಪೋಷಾಕು ಕಳಚಿಟ್ಟು, ಮನೆಗೆಲಸದ ಗೌನ್ ಒಳಗೆ ತೂರಿಕೊಳ್ಳಲೇಬೇಕು. ಅವಳು ಮನೆಯಲ್ಲಿದ್ದಾಳೆ ಎಂದರೆ ಮುಗಿಯಿತು, ಮನೆಯ ಕಾಲಿಂಗ್ ಬೆಲ್ ಆದರೂ, ಫೋನು ಹೊಡೆದುಕೊಂಡರೂ, ಮಗು ಅತ್ತರೂ ಅವಳೇ ಎದ್ದು ಬರಬೇಕು... ಇನ್ನು ಮನೆಯಲ್ಲಿ ನೆಂಟರು, ಸ್ನೇಹಿತರು ಇದ್ದಾಗ ಎಲ್ಲಿ ‘ಹೆಂಡತಿ ಗುಲಾಮ’ ಅಂದು ಬಿಡುತ್ತಾರೊ ಎಂದು ಮನೆಗೆಲಸ ಮಾಡಲು ಮುಜುಗುರ ಪಟ್ಟುಕೊಳ್ಳುವುದು ಅನೇಕ ಜನರ ಸ್ವಭಾವ. ಇಂತಹ ಮನಸ್ಥಿತಿ ಬದಲಾಗಬೇಕು. ಕೆಲಸಗಳಲ್ಲಿ ಹೆಣ್ಣು–ಗಂಡೆಂಬ ವರ್ಗೀಕರಣವಿಲ್ಲ ಎನ್ನುವುದನ್ನು ಮನದಟ್ಟು ಮಾಡಬೇಕು.

ಲತಾ ಶ್ರೀನಿವಾಸ್, ಲೇಖಕಿ

ಮಳೆಗೆ ಮಾಂಸಾಹಾರ ಖಾದ್ಯ

ರಸಾಸ್ವಾದ

ಅಸ್ಮತ್ ವಗ್ಗ

ಹೈದ್ರಾಬಾದಿ ರೆಡ್ ಚಿಕನ್



ಬೇಕಾಗುವ ಸಾಮಗ್ರಿಗಳು: ಚಿಕನ್ 1/2 ಕೆ.ಜಿ, 1 ಕಪ್ ಮೊಸರು, 2 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಟೊಮೆಟೊ ಪ್ಯೂರಿ (ಅರೆದ ಟೊಮೊಟೊ),1 ಟೀಸ್ಪೂನ್ ಟೊಮೆಟೊ ಕೆಚಪ್, 1 ಟೀ ಸ್ಪೂನ್ ಸೋಯಾ ಸಾಸ್, 2 ಟೀ ಸ್ಪೂನ್ ವಿನೆಗರ್, 1 ಟೀ ಸ್ಪೂನ್ ಚಿಲ್ಲಿ ಸಾಸ್,1 ಟೀ ಸ್ಪೂನ್ ಕೆಂಪುಮೆಣಸಿನ ಪುಡಿ,1/2 ಚಮಚ ಅರಿಶಿಣಪುಡಿ, 1 ಚಮಚ ಕೊತ್ತಂಬರಿ ಪುಡಿ,1 ಚಮಚ ಗರಂ ಮಸಾಲಾ ಪುಡಿ, 1/2 ಚಮಚ ಕಾಳುಮೆಣಸಿನ ಪುಡಿ, 1 ಚಮಚ ಜೀರಿಗೆ ಪುಡಿ ಒಂದು ಹಿಡಿಯಷ್ಟು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 1 ಟೇಬಲ್ ಚಮಚ ಅಡುಗೆ ಎಣ್ಣೆ, 2 ಮಧ್ಯಮ ಗಾತ್ರದ ಈರುಳ್ಳಿ,ರುಚಿಗೆ ತಕ್ಕಷ್ಟು ಉಪ್ಪು.

ಪೇಸ್ಟ್ ಮಾಡಲು ಬೇಕಾಗುವ ಸಾಮಗ್ರಿಗಳು : 10 ರಿಂದ 15 ಬಾದಾಮಿ ಮತ್ತು ಗೋಡಂಬಿ, 4 ಏಲಕ್ಕಿ, 1 ಕಪ್ ಹಾಲು ಎಲ್ಲವನ್ನು ಒಟ್ಟಿಗೆ ಸೇರಿಸಿ ಪೇಸ್ಟ್ ಮಾಡಿಡಿ.

ಅಗಲವಾದ ಪಾತ್ರೆಯಲ್ಲಿ ಮಧ್ಯಮ ಗಾತ್ರದ ಚಿಕನ್ ತುಂಡುಗಳನ್ನು ಹಾಕಿ ಅದರ ಮೇಲೆ ಮೇಲೆ ಸೂಚಿಸಿರುವ ಎಲ್ಲ ಸಾಸ್, ಟೊಮೆಟೊ ಪ್ಯೂರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಮಸಾಲೆ ಪುಡಿಗಳು, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ನೆನೆಯಲು ಬಿಡಿ. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ನೀರುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಮಸಾಲೆ ಬೆರೆಸಿಟ್ಟ ಚಿಕನ್ ಅನ್ನು ಬಾಣಲೆಗೆ ಹಾಕಿ ನೀರು ಸೇರಿಸದೆ ಮಧ್ಯಮ ಉರಿಯಲ್ಲಿ 20 ನಿಮಿಷ ಬೇಯಿಸಿ. ಕೊನೆಗೆ ಬೇಯಿಸಿದ ಚಿಕನ್‌ಗೆ ಅರೆದಿಟ್ಟ ಗೋಡಂಬಿ ಬಾದಾಮಿ ಪೇಸ್ಟ್ ಹಾಗೂ ಅರ್ಧ ಕಪ್ ನೀರನ್ನು ಸೇರಿಸಿ, ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಫ್ರೆಶ್ ಕ್ರೀಮ್ ಹಾಕಿ ಗಾರ್ನಿಶ್ ಮಾಡಿ. ರುಚಿಯಾದ ಹೈದ್ರಾಬಾದಿ ರೆಡ್ ಚಿಕನ್ ಸವಿಯಲು ಸಿದ್ಧ.

ಚಿಕನ್ ಪೆಪ್ಪರ್ ಡ್ರೈ

ಬೇಕಾಗುವ ಸಾಮಗ್ರಿಗಳು : ಬೋನ್‌ಲೆಸ್ ಚಿಕನ್ 1/2 ಕೆ.ಜಿ, ಕರಿಮೆಣಸಿನ ಪುಡಿ 3 ಚಮಚ, ಗಟ್ಟಿ ಮೊಸರು 1/2 ಕಪ್ , ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಬೆಣ್ಣೆ 2 ಚಮಚ. ಉಪ್ಪು ರುಚಿಗೆ ತಕ್ಕಷ್ಟು.



ಚಿಕನ್ ಅನ್ನು ಚಿಕ್ಕದಾಗಿ ಕತ್ತರಿಸಿ ಚೆನ್ನಾಗಿ ತೊಳೆದಿಡಿ. ತೊಳೆದ ಚಿಕನ್‌ಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಕರಿಮೆಣಸಿನ ಪುಡಿ, ಮೊಸರು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ನೆನೆಸಿಟ್ಟ ಚಿಕನ್ ಸೇರಿಸಿ, ಬೇಯುವಾಗ ಚಿಕನ್ ಚೆನ್ನಾಗಿ ನೀರು ಬಿಡುತ್ತದೆ. ಆಗಾಗ ಮಗುಚುತ್ತಾ, ನೀರು ಆರುವವರೆಗೆ ಬೇಯಿಸಿ. ಅನ್ನ, ಚಪಾತಿಯೊಂದಿಗೆ ಸವಿಯಲು ರುಚಿಯಾದ ಚಿಕನ್ ಪೆಪ್ಪರ್ ಡ್ರೈ ಸಿದ್ಧ.

ಚಿಕನ್ ಗ್ರೀನ್ ಗ್ರೇವಿ



ಬೇಕಾಗುವ ಸಾಮಗ್ರಿಗಳು: 1/2 ಕೆಜಿ ಚಿಕನ್, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1/2 ಕಪ್ ಗಟ್ಟಿ ಮೊಸರು, 1 ಟೊಮೆಟೊ ಅರೆದು ಪ್ಯೂರಿ ಮಾಡಿಕೊಳ್ಳಬೇಕು, ಹಸಿಮೆಣಸಿನಕಾಯಿ 7 ರಿಂದ ಎಂಟು, ಕೊತ್ತಂಬರಿ ಸೊಪ್ಪು 1 ಹಿಡಿ, ಪುದೀನಾ ಸೊಪ್ಪು 1/2 ಹಿಡಿ, ಧನಿಯಾ 1 ಚಮಚ, ಸೋಂಪು 1 ಚಮಚ, ಅರಶಿಣ 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು ಈರುಳ್ಳಿ 3, ಉಪ್ಪು ರುಚಿಗೆ ತಕ್ಕಷ್ಟು.

ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಾಯಿಸಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಧನಿಯಾ, ಸೋಂಪು, ಕಾಯಿಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹುರಿದಿಟ್ಟ ವಸ್ತುಗಳ ಜೊತೆಗೆ ಕೊತ್ತಂಬರಿ, ಪುದೀನಾ ಸೊಪ್ಪು ಸೇರಿಸಿ ಅರೆದಿಟ್ಟುಕೊಳ್ಳಿ. ಚೆನ್ನಾಗಿ ಕಾದ ಈರುಳ್ಳಿಗೆ ಅರೆದ ಮಸಾಲೆ ಜತೆಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೆ ಬಾಡಿಸಿ. ನಂತರ ಮಸಾಲೆಗೆ ಚಿಕನ್, ಅರಿಶಿಣಪುಡಿ, ಮೊಸರು, ಉಪ್ಪು ಹಾಗೂ ಟೊಮೆಟೊ ಪ್ಯೂರಿ ಸೇರಿಸಿ ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿಟ್ಟು ಬೇಯಿಸಿ. ತಳ ಹತ್ತದಂತೆ ಆಗಾಗ ಮಗುಚಿ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಬೇಯಿಸಿದರೆ ರುಚಿಯಾದ ಚಿಕನ್ ಗ್ರೀನ್ ಗ್ರೇವಿ ಅನ್ನು ಚಪಾತಿ ರೊಟ್ಟಿಯ ಜತೆಗೆ ಸವಿಯಿರಿ.

ಕನಸು ಏನು ಸೂಚಿಸುತ್ತದೆ?

ಅಂತರಂಗ



ಅಕ್ಷರ ದಾಮ್ಲೆ

● ನಮಸ್ತೆ ಸರ್, ನನಗೆ ಆಗಾಗ್ಗೆ ಕೆಟ್ಟ ಕನಸುಗಳು ಬೀಳುತ್ತಿರುತ್ತವೆ. ಇಂಥ ಕನಸು ಬಿದ್ದಾಗ ಏನೋ ಒಂದು ಕೆಟ್ಟದಾಗುತ್ತದೆ. ಹೀಗೊಂದು ನಂಬಿಕೆ ನನ್ನೊಳಗೆ ಆಳವಾಗಿ ಬೇರೂರುತ್ತಿದ್ದು, ನಿತ್ಯ ಆತಂಕದಲ್ಲಿಯೇ ಇರುವಂತಾಗಿದೆ. ಇದಕ್ಕೆ ಪರಿಹಾರ ತಿಳಿಸಿ.

ಕನಸುಗಳನ್ನು ಅರ್ಥೈಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಅನೇಕ ಸಂಶೋಧನೆಗಳ ನಂತರವೂ ಕನಸುಗಳನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಲು ಸಾಧ್ಯವಾಗಿಲ್ಲ. ಕೆಲವು ಮನಃಶ್ಶಾಸ್ತ್ರಜ್ಞರ ಪ್ರಕಾರ ಕನಸುಗಳು ನಮ್ಮ ದೈನಂದಿನ ಚಟುವಟಿಕೆಗಳ ಮುಂದುವರಿದ ಭಾಗವಾದರೆ, ಇನ್ನು ಕೆಲವರ ಪ್ರಕಾರ ನಮ್ಮ ದಿನನಿತ್ಯದ ಜೀವನದಲ್ಲಿ ಪೂರೈಸಲಾಗದ ವಿಷಯಗಳನ್ನು ನಾವು ಕನಸುಗಳ ಮೂಲಕ ಪೂರೈಸುತ್ತೇವೆ ಎನ್ನುತ್ತಾರೆ. ಇನ್ನು ಕೆಲವರು ಕನಸುಗಳು ನಮ್ಮ ಜೀವನದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಹಕಾರಿ ಎಂದು ಹೇಳಿದರೆ, ಇನ್ನು ಕೆಲವರು ಕನಸುಗಳು ನಮಗೆ ಕೆಲವು ಸೂಚನೆಗಳನ್ನು ಕೊಡುತ್ತವೆ ಎಂದೂ ಹೇಳುತ್ತಾರೆ. ಹೀಗೆ ಒಬ್ಬೊಬ್ಬರ ವ್ಯಾಖ್ಯಾನ ಒಂದೊಂದು.



ಕೆಟ್ಟ ಕನಸುಗಳು ಯಾಕೆ ಬರುತ್ತವೆ ಎನ್ನುವುದಕ್ಕೆ ಕಾರಣಗಳು ಅನೇಕವಿರಬಹುದು. ನೀವು ಏನಾದರೂ ಆ ರೀತಿಯೇ ಯೋಚನೆ ಮಾಡಿಕೊಂಡು ಮಲಗಿದ್ದರೆ, ನಿಮಗೆ ಕೆಟ್ಟ ಕನಸುಗಳು ಬರಬಹುದು. ಅಥವಾ ಇನ್ಯಾರಾದರೂ ಕೆಟ್ಟ ಸುದ್ದಿಗಳನ್ನು ಹೇಳಿದ್ದರೆ, ಅವುಗಳು ಕನಸುಗಳಾಗಿ ಕಾಣಬಹುದು. ಅಥವಾ ಅವುಗಳು ನಿಜವಾಗಿಯೂ ಏನಾದರೂ ಸೂಚನೆಯನ್ನು ಕೊಡುತ್ತಿರಬಹುದು. ಹಾಗೇನಾದರೂ ಇದೆಯೇ ಎಂಬುದನ್ನು ಪರಿಶೀಲಿಸಿ. ಅದಕ್ಕಿಂತಲೂ ಹೆಚ್ಚು ಕೆಟ್ಟ ಕನಸುಗಳು ಬಿದ್ದಾಗ ಕೆಟ್ಟವೇ ಆಗು ತ್ತದೆ ಎನ್ನುವುದಕ್ಕೆ ಬಹುಶಃ ನೀವು ಕನಸುಗಳನ್ನು ನೆನಪಿನಲ್ಲಿಟ್ಟುಕೊಂಡು ಆಮೇಲೆ ಅವುಗಳ ಬಗ್ಗೆಯೇ ಯೋಚಿಸುತ್ತಿ ರುವುದೂ ಕಾರಣವಾಗಿರಬಹುದು. ಉದಾಹರಣೆಗೆ ಸೈಕಲ್ ಅಥವಾ ಬೈಕ್ ಚಲಾಯಿಸುವಾಗ ನಾನು ಎಲ್ಲಾದರೂ ಬಿದ್ದರೆ ಅಥವಾ ಅಪಘಾತವಾದರೆ ಎಂದೇ ಯೋಚಿಸುತ್ತಿದ್ದರೆ, ನಾವು ಬೀಳುವ ಅಥವಾ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು.

ಹಾಗೆಯೇ ಕೆಟ್ಟ ಕನಸುಗಳು ಬಿದ್ದಾಗ ಹಾಗೆಯೇ ಆದರೆ ಎಂದುಕೊಂಡು ಯೋಚಿಸುತ್ತಾ ಇದ್ದರೆ, ಕೆಟ್ಟವೇ ದೈನಂದಿನ ಜೀವನದಲ್ಲೂ ಘಟಿಸಬಹುದು. ಹಾಗಾಗಿ ಕನಸನ್ನು ಕನಸಾಗಿಯೇ ಬಿಟ್ಟುಬಿಡುವುದಕ್ಕೆ ಕಲಿಯಬೇಕು. ಒಂದು ವೇಳೆ ಅವು ನಮಗೆ ಸೂಚ್ಯವಾಗಿ ಏನೋ ಹೇಳುತ್ತಿವೆ ಅಂತ ನಿಮಗೆ ಅನಿಸಿದರೆ, ನೀವು ಯಾವೆಲ್ಲಾ ಮುಂಜಾಗರೂಕತೆ ವಹಿಸಬಹುದೋ, ಅವೆಲ್ಲವನ್ನೂ ಗಮನದಲ್ಲಿರಿಸಿಕೊಳ್ಳಿ. ಆವಾಗ ಎಲ್ಲವೂ ಸುಸೂತ್ರವಾಗಿ ಸಾಗುತ್ತದೆ. ಮಲಗುವ ಮುಂಚೆ ಯಾವುದಾದರೂ ಒಳ್ಳೆಯ ವಿಚಾರಗಳನ್ನು ಬರೆದಿಟ್ಟು ಅಥವಾ ಧ್ಯಾನ ಮಾಡಿ ಮಲಗುವ ಅಭ್ಯಾಸ ಮಾಡಿಕೊಳ್ಳಿ.

ಬಾಳೆ ನಾರನು ದಿರಿಸಾಗಿಸಿದ ನಾರಿಯರು

ಕೃಷ್ಣಿ ಶಿರೂರ

ಬಾಳೆ ಗೊನೆ ಬಲಿತ ನಂತರ ಕಡಿದು ಹಣ್ಣಾಗಿಸಿ ಬಾಳೆ ಹಣ್ಣನ್ನು ತಿಂದರೆ ಅಲ್ಲಿಗೆ ಆ ಬಾಳೆ ಮರದ ಕಥೆ ಮುಗಿಯಿತು ಎಂಬ ಮಾತಿದೆ. ಹಣ್ಣು ಕೊಟ್ಟ ಬಾಳೆ ಮರದ ನಾರನ್ನು ನಾರಿಯರು ನೂಲಾಗಿಸಿ, ನೇಯ್ದು ಬಟ್ಟೆಯಾಗಿಸಿದ ಯಶೋಗಾಥೆ ಇಲ್ಲಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಳೆ ನಾರಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಲಾಗಿದೆ. ಸೀರೆ, ಕುರ್ತಾ, ಪಂಚೆ, ಶಲ್ಯ, ಶಾಲು ಮಾತ್ರವಲ್ಲ; ಬಾಳೆ ನಾರಿನ, ಬ್ಯಾಗ್, ಮ್ಯಾಟ್, ಬುಟ್ಟಿಗಳೂ ಇವೆ. ಇದನ್ನು ಸಾಧ್ಯವಾಗಿಸಿದ್ದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ಸಣ್ಣಪಾಪಮ್ಮ ಕೆ.ಜೆ ಅವರು. ಕೃಷಿಯಲ್ಲಿ ಮಹಿಳೆ ಎಂಬ ವಿಷಯವಾಗಿ ಸಂಶೋಧನೆ ಕೈಗೆತ್ತಿಕೊಂಡ ಅವರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 2021–22ನೇ ಸಾಲಿನಲ್ಲಿ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ ಅಡಿಯಲ್ಲಿ ₹1.20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಬಾಳೆ ನಾರಿನ ಮೌಲ್ಯವರ್ಧಿತ ಉತ್ಪನ್ನಕ್ಕೆ ಸಹಕಾರಿಯಾಯಿತು.

ಈ ಅನುದಾನದಲ್ಲಿ ಕೈಮಗ್ಗ ಹಾಗೂ ಪವರ್ ಲೂಮ್, ಅಡಿಕೆ ಸಿಪ್ಪೆಯ ಪೇಪರ್ ತಯಾರಿಸುವ ಯಂತ್ರಗಳುಳ್ಳ ಎರಡು ಸುಸಜ್ಜಿತ ಪ್ರಯೋಗಾಲಯಗಳನ್ನು ಸ್ಥಾಪಿಸಿ ರಾಜ್ಯದಲ್ಲಿ ಬಾಳೆ ಬೇಸಾಯ ನಿರತ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಈವರೆಗೆ 200 ಮಹಿಳೆಯರಿಗೆ ಈ ಉತ್ಪನ್ನಗಳ ತಯಾರಿಕೆ ಕುರಿತು ಐದು ದಿನಗಳ ತರಬೇತಿಯನ್ನು ನೀಡಲಾಗಿದೆ. ಮಹಿಳೆಯರನ್ನು ಸ್ವಾವಲಂಬಿಸಿಯಾಗಿಸುವ ಉದ್ದೇಶವನ್ನು ಈ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಬಾಳೆ ನಾರಿನಿಂದ ನೂಲು ತೆಗೆಯುವುದು, ಆ ನಾರನ್ನು ಹತ್ತಿಯೊಂದಿಗೆ ಹೊಸೆದು ನೂಲಾಗಿಸುವುದು, ಆ ನೂಲಿನಿಂದ ಮಗ್ಗದಲ್ಲಿ ಬಟ್ಟೆನೇಯುವುದು ಒಂದು ಹಂತವಾದರೆ, ಬಾಳೆ ಮರದ ತಿರುಳಿನಿಂದ (ಕಾಂಡ) ರಸವನ್ನು ತೆಗೆದು ಬಟ್ಟೆಗೆ ನೈಸರ್ಗಿಕ ಡೈ ಆಗಿ ಬಳಸಲಾಗಿದೆ. ಇಷ್ಟೇ ಅಲ್ಲದೆ ಬಾಳೆ ನಾರಿನ ಆಕರ್ಷಕ ಬುಟ್ಟಿಗಳನ್ನೂ ಸಿದ್ಧಪಡಿಸಲಾಗಿದೆ. ಬಟ್ಟೆ ನೇಯಲು ಒಬ್ಬ ಪುರುಷನನ್ನು ಹೊರತುಪಡಿಸಿ ಪ್ರಯೋಗಾಲಯದ ಉಳಿದೆಲ್ಲ ಕೆಲಸವನ್ನು ರೈತ ಮಹಿಳೆಯರಾದ ಪ್ರೇಮಾ ಎತ್ತಿನಗುಡ್ಡ, ಗೀತಾ ಹಾಗೂ ಲತಾ ನಿಭಾಯಿಸುತ್ತಿದ್ದಾರೆ. ಸದ್ಯಕ್ಕೆ ಈ ಬಾಳೆ ನಾರಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಕೃಷಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಲಯ ಮಟ್ಟದಲ್ಲಿ ಬಾಳೆ ಬೆಳೆಯುವ ರೈತರಿಗೆ ಅನುಕೂಲವಾಗುವಲ್ಲಿ ಯಂತ್ರಗಳನ್ನು ಅಳವಡಿಸಿಕೊಡುವ ಯೋಜನೆ ಇದೆ ಎನ್ನುತ್ತಾರೆ ಡಾ.ಸಣ್ಣಪಾಪಮ್ಮ.

‘ಬಾಳೆ ನಾರು ಹೆಚ್ಚು ಶಕ್ತಿ, ಸಾಂದ್ರತೆ ಮತ್ತು ಮೃದುತ್ವ ಹೊಂದಿದ್ದರಿಂದ ಹತ್ತಿ ಮಿಶ್ರಿತ ನೂಲಾಗಿಸಿ ಉಡುಪು ವಿನ್ಯಾಸ ಕ್ಷೇತ್ರದಲ್ಲಿ ಹೇರಳವಾಗಿ ಬಳಸಬಹುದು. ಬಾಳೆ ಗೊನೆ ಕಡಿದ ನಂತರ ಕಾಂಡ ಕೊಳೆಯಲು ಬಿಟ್ಟು ಮಣ್ಣಲ್ಲಿ ಒಂದಾಗಿಸುವ ಬದಲು ರೈತರು ನಮಗೆ ಬೇಕಾಗುವ ರೀತಿಯಲ್ಲಿ ನಾರು ತೆಗೆದು ನೀಡಿದರೂ ಸಾಕು; ಅದು ರೈತರ ಆದಾಯಕ್ಕೆ ಪ್ರೇರಣೆಯಾಗಲಿದೆ’ ಎನ್ನುತ್ತಾರೆ ಅವರು.

ಬಾಳೆ ಮಾತ್ರವಲ್ಲದೆ ಅಡಿಕೆ ಸಿಪ್ಪೆ, ಕಬ್ಬಿನ ಸಿಪ್ಪೆ, ಕಲ್ನಾರಿನ ಮೌಲ್ಯವರ್ಧಿತ ಉತ್ಪನ್ನಗಳಿಂದಲೂ ರೈತ ಮಹಿಳೆಯರು ಆದಾಯ ಗಳಿಸಬಹುದು ಎಂಬುದನ್ನು ಸಂಶೋಧಿಸಲಾಗಿದೆ.

ಫ್ಯಾಷನ್



ಬಾಳೆ ನಾರು ಮಿಶ್ರಿತ ಸೀರೆ ಹಾಗೂ ಕುರ್ತಿ

ಬಾಳ್ವೆಗೆ ಬಾಳೆ

ಬಾಳೆ ಗಿಡ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವನ್ನು ಪಡೆದಿದೆ. ನಮ್ಮ ಕರ್ನಾಟಕದಲ್ಲಿ ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಬಾಳೆ ಮತ್ತು ಅಡಿಕೆಯನ್ನು ನಮ್ಮ ರೈತರು ಬೆಳೆಯುತ್ತಿದ್ದು, ಅವುಗಳಿಂದ ಬರುವಂತಹ ತ್ಯಾಜ್ಯ ವಸ್ತುಗಳ ನಿರ್ವಹಣೆ ತುಂಬಾ ಕಡಿಮೆ ಎನ್ನಬಹುದು.



ಬಾಳೆ ನಾರಿನ ಬ್ಯಾಗ್ ಮತ್ತು ಬುಟ್ಟಿಗಳು

ಬಾಳೆ ನಾರು ಹೆಚ್ಚು ಶಕ್ತಿ, ಸಾಂದ್ರತೆ ಮತ್ತು ಮೃದುತ್ವ ಹೊಂದಿದ್ದರಿಂದ ಹತ್ತಿ ಮಿಶ್ರಿತ ನೂಲಾಗಿಸಿ ಉಡುಪು ವಿನ್ಯಾಸ ಕ್ಷೇತ್ರದಲ್ಲಿ ಹೇರಳವಾಗಿ ಬಳಸಬಹುದು.

ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸುಸಿಜ್ಜಿತವಾದ ನೈಸರ್ಗಿಕ ನಾರುಗಳ ಸಂಸ್ಕರಣೆ ನೂಲುವಿಕೆ ಮತ್ತು ನೇಯ್ಗೆ ಘಟಕ ಹಾಗೂ ಕೈಕಾಗದಗಳ ತಯಾರಿಕೆಯ ಘಟಕ ಸ್ಥಾಪನೆಯಾಗಿದೆ.

ಈ ಘಟಕದಲ್ಲಿ ಉತ್ಕೃಷ್ಟವಾದ ಯಂತ್ರೋಪಕರಣಗಳು ಬಂದಿದ್ದು ರೈತ ಮತ್ತು ರೈತ ಮಹಿಳೆಯರು ಇದರ ಉಪಯುಕ್ತವನ್ನು ಪಡೆಯಬಹುದು. ಈ ತರಬೇತಿಗೆ ಇಟಗಿ, ದುಬ್ಬನಮರಡಿ , ಉಪ್ಪಿನ ಬೆಟಗೇರಿ , ಮಮ್ಮಿಗಟ್ಟಿ, ಹುಬ್ಬಳ್ಳಿ ಧಾರವಾಡ ಹಾಗೂ ಬೆಂಗಳೂರಿನಿಂದ ಸಹ ಆಸಕ್ತ ತರಬೇತಿದಾರರು ಆಗಮಿಸಿ ಈ ತರಬೇತಿಯ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

–ಸಣ್ಣ ಪಾಪಮ್ಮ ಕೆ.ಜೆ

‘ಶಿಕ್ಷ ಕೋಪೈಲಟ್’ ಆ್ಯಪ್ ಬಿಡುಗಡೆ


1000 ಶಿಕ್ಷಕರಿಗೆ ಬೋಧನಾ ಸಂಪನ್ಮೂಲಕ್ಕೆ ಎಐ ತಂತ್ರಜ್ಞಾನ: ಮಧು ಬಂಗಾರಪ್ಪ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನಾ ಸಂಪನ್ಮೂಲಗಳನ್ನು ಯಾಂತ್ರಿಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಒದಗಿಸುವ ‘ಶಿಕ್ಷ ಕೋಪೈಲಟ್’ ಆ್ಯಪ್ ಅನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ‘ಶಿಕ್ಷ ಕೋಪೈಲಟ್’ ಆ್ಯಪ್ ರಚಿಸಲಾಗಿದ್ದು, ಶಿಕ್ಷಕರಿಗೆ ಅಗತ್ಯವಾಗಿರುವ ಪಠ್ಯಕ್ರಮ, ಭಾಷೆ, ಸಂದರ್ಭಕ್ಕೆ ಅನುಸಾರವಾಗಿ ಸಮಗ್ರ ಬೋಧನಾ ಸಂಪನ್ಮೂಲ, ಕಲಿಕಾ ಅನುಭವಗಳನ್ನು ರಚಿಸಲು ಈ ಆ್ಯಪ್ ಸಹಕಾರಿಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಪತ್ರ ಬರೆದು ಎಐ ತಂತ್ರಜ್ಞಾನವನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸುವ ಸಾಧ್ಯತೆಗಳನ್ನು ಪರಿಶೀಲಿಸಿ ಎಂದು ಸೂಚಿಸಿದ್ದರು. ಅವರ ಮಾರ್ಗದರ್ಶನದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯದಂತೆ ಶಿಕ್ಷಣ ಇಲಾಖೆಯಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳು, ಶಿಕ್ಷಕರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.



ಮಧು ಬಂಗಾರಪ್ಪ

ಶಿಕ್ಷಣ ಫೌಂಡೇಷನ್ ಮತ್ತು ಮೈಕ್ರೊಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದಲ್ಲಿ ‘ಶಿಕ್ಷ ಕೋಪೈಲಟ್’ ಆ್ಯಪ್ ರಚಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 750 ಶಾಲೆಗಳ ಒಂದು ಸಾವಿರ ಶಿಕ್ಷಕರಿಗೆ ಪ್ರಾಯೋಗಿಕವಾಗಿ ಒದಗಿಸಲಾಗುತ್ತಿದೆ. ಇದರ ಯಶಸ್ವಿ ನಂತರ ಸುಮಾರು ಒಂದು ಲಕ್ಷ ಶಿಕ್ಷಕರಿಗೆ ಸೌಲಭ್ಯ ನೀಡುವ ಯೋಜನೆ ಇದೆ ಎಂದರು.

ಪ್ರಾರಂಭಿಕವಾಗಿ ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ನಾಲ್ಕು ಭಾಷೆಗಳ ಬೋಧನಾ ಸಂಪನ್ಮೂಲಗಳನ್ನು ಈ ಆ್ಯಪ್ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ವಿಷಯಗಳಿಗೂ ಅನ್ವಯವಾಗಲಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.

‘ಪೋಷಕರು ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸಬೇಕು. ಶೇ 100ರಷ್ಟು ಹಾಜರಾತಿ ಇರುವಂತೆ ನೋಡಿಕೊಳ್ಳಬೇಕು. ಎಲ್ಲ ರೀತಿಯ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಜೀವನಕ್ಕೆ ಅಗತ್ಯವಾದ ಶಿಕ್ಷಣವನ್ನು ಕೊಡಿಸಬೇಕು. 10 ತರಗತಿಯಲ್ಲಿ ಒಂದು ಬಾರಿ ಫೇಲ್ ಮತ್ತೆರಡು ಅವಕಾಶ ನೀಡಲಾಗುತ್ತದೆ. ಅದರಲ್ಲೂ ಅನುತ್ತೀರ್ಣರಾದರೆ, ಆಲಸ್ಯ ಮಾಡದೆ ಮತ್ತೆ ಕಲಿಕೆ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

‘ತರಗತಿಯಲ್ಲಿ ಪಾಠ ಮಾಡುವ ಮುನ್ನ ಅದಕ್ಕೆ ಅಗತ್ಯವಾದ ಸಂಪನ್ಮೂಲ ಹಾಗೂ ಕ್ರಮಗಳನ್ನು ಸಿದ್ಧಪಡಿಸಿಕೊಳ್ಳಲು ಸುಮಾರು 45 ನಿಮಿಷ ಬೇಕಾಗಿತ್ತು. ‘ಶಿಕ್ಷ ಕೋಪೈಲಟ್’ ಆ್ಯಪ್ ಮೂಲಕ ಒಂದರಿಂದ ಐದು ನಿಮಿಷದಲ್ಲಿ ಬೋಧನ ಸಂಪನ್ಮೂಲ ಸಿದ್ಧವಾಗುತ್ತಿದೆ. ಅಲ್ಲದೆ, ಪಠ್ಯಕ್ರಮಕ್ಕೆ ಅಗತ್ಯವಾದ ಹೆಚ್ಚಿನ ಮಾಹಿತಿಯನ್ನೂ ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದು’ ಎಂದು ನೆಲಮಂಗಲ ಸರ್ಕಾರಿ ಶಾಲೆಯ ಶಿಕ್ಷಕಿ ಮಹಾಲಕ್ಷ್ಮಿ ಅನುಭವ ಹಂಚಿಕೊಂಡರು.

ದೀಪಾವಳಿ: ವಿಶೇಷ ರೈಲು

ಪ್ರಜಾವಾಣಿ ವಾರ್ತೆ



ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಬೆಂಗಳೂರಿನಿಂದ ಕಾರವಾರ ಮತ್ತು ಮಂಗಳೂರಿಗೆ ಒಂದೊಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ಅ.30ರಂದು ಮಧ್ಯಾಹ್ನ 1ಕ್ಕೆ ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರೈಲು ಹೊರಡಲಿದೆ. ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ನಿಲ್ದಾಣಗಳ ಮೂಲಕ ಸಂಚರಿಸಿ ಮರುದಿನ ಬೆಳಿಗ್ಗೆ 4ಕ್ಕೆ ಕಾರವಾರ ನಿಲ್ದಾಣ ತಲುಪಲಿದೆ.

ಅ.31ರಂದು ಮಧ್ಯಾಹ್ನ 12ಕ್ಕೆ ಕಾರವಾರದಿಂದ ಅದೇ ರೈಲು ಹೊರಡಲಿದೆ. ಮರುದಿನ ಬೆಳಿಗ್ಗೆ 4ಕ್ಕೆ ಬೆಂಗಳೂರು ತಲುಪಲಿದೆ.

ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ರೈಲು ಹೊರಡಲಿದ್ದು, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ನಿಲ್ದಾಣಗಳ ಮೂಲಕ ಮರುದಿನ ಬೆಳಿಗ್ಗೆ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಅ.31ರಂದು ಮಧ್ಯಾಹ್ನ 1ಕ್ಕೆ ಅದೇ ರೈಲು ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು, ಅದೇ ದಿನ ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಡಾ ದಾಖಲೆಗೆ ಇ.ಡಿ ಬೇಟೆ

ಒಂದನೇ ಪುಟದಿಂದ...

ಕಚೇರಿಯಲ್ಲಿ ಇಲ್ಲದ ಸಿಬ್ಬಂದಿಗೆ ಕರೆ ಮಾಡಿ, ಕರೆಸಿಕೊಂಡಿದ್ದಾರೆ.

‘ಸ್ಥಳದಲ್ಲೇ ನೋಟಿಸ್ ನೀಡಿ, ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ ಎಂದು ಇ.ಡಿ ಅಧಿಕಾರಿಗಳು ಸೂಚಿಸಿದ್ದಾರೆ. ಶುಕ್ರವಾರ ಮತ್ತು ಶನಿವಾರ ಶೋಧನೆ ನಡೆಯಲಿದೆ ಎಂದು ಹೇಳಿದ್ದಾರೆ. ಯಾವ ಮಾಹಿತಿಯನ್ನೂ ಹೊರಗೆ ಹೇಳದಂತೆ ಸೂಚಿಸಿದ್ದಾರೆ’ ಎಂದು ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ಸುಮಾರು 60 ಪ್ರಶ್ನೆಗಳಿರುವ ಕಾಗದಗಳನ್ನು ಎಲ್ಲ ಸಿಬ್ಬಂದಿಗೆ ನೀಡಿ, ಅವುಗಳಿಗೆ ಉತ್ತರಿಸಲು ಸೂಚಿಸಿದ್ದಾರೆ. ಸಿಬ್ಬಂದಿ ನೀಡುವ ಉತ್ತರಗಳು ಪರಸ್ಪರ ಮತ್ತು ದಾಖಲೆಗಳೊಂದಿಗೂ ತಾಳೆಯಾಗುತ್ತವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮುಡಾ ಕಾರ್ಯವೈಖರಿ, ನಿವೇಶನ ಹಂಚಿಕೆ ಪ್ರಕ್ರಿಯೆ ಕುರಿತ ಪ್ರಶ್ನೆಗಳೂ ಇವೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ದೇವರಾಜು ಅವರ ನಿವಾಸದಲ್ಲಿ ಲಭ್ಯವಿದ್ದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಅವರಿಂದ ವಿವರಣೆ ಪಡೆದುಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಸಿದ್ದರಾಮಯ್ಯ ಹಾಗೂ ಪಾರ್ವತಿ ಅವರನ್ನು ಮಾತ್ರ ಗುರಿಯಾಗಿಸಿ ಇ.ಡಿಗೆ ದೂರು ನೀಡಿಲ್ಲ. ಮುಡಾದ ₹5 ಸಾವಿರ ಕೋಟಿ ಭ್ರಷ್ಟಾಚಾರ ಹಗರಣ ಬಯಲಿಗೆಳೆಯಲು ದೂರು ಕೊಟ್ಟಿರುವೆ. ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದವರಿರಲಿ, ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಕೈಬಿಡುವುದಿಲ್ಲ’ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.

ರಾಜೀನಾಮೆಗೆ ಆಗ್ರಹ: ‘ಮುಡಾ ಕಡತಗಳು ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಯಲ್ಲಿವೆ. ಕಾಣೆಯಾದ ಕಡತಗಳ ಪತ್ತೆಯಾಗಲಿ. ಸಿ.ಎಂ ರಾಜೀನಾಮೆ ನೀಡಲಿ’ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದರು.

‘ಮುಖ್ಯಮಂತ್ರಿ ಕುಟುಂಬ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಇ.ಡಿ ಗಂಭೀರವಾಗಿ ಪರಿಗಣಿಸಿದೆ. ಸಿ.ಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ’ ಎಂದು ಬಿಜೆಪಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಇ.ಡಿ ಶೋಧ ಆರಂಭಿಸಿರುವುದು, ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟಕ್ಕೆ ಸಿಕ್ಕ ಜಯ. ತನಿಖೆ ಮುಂದುರಿದಂತೆ ಸತ್ಯ ಹೊರಗೆ ಬರಲಿದೆ
ಸ್ನೇಹಮಯಿ ಕೃಷ್ಣ
ದೂರುದಾರ

ಎಲ್ಲ ದಾಖಲೆಗಳೂ ಸಾರ್ವಜನಿಕವಾಗಿ ಲಭ್ಯವಿದ್ದು, ಇ.ಡಿ ಶೋಧದ ಅಗತ್ಯವೇ ಇರಲಿಲ್ಲ. ಯಾವ ದಾಖಲೆ ತಿದ್ದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ
ಡಿ.ಕೆ. ಶಿವಕುಮಾರ್
ಉಪಮುಖ್ಯಮಂತ್ರಿ

ಮುಡಾದಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ನವರೇ ಹೇಳಿದ್ದರು. ಶೋಧದ ಬಗ್ಗೆ ಅಸಮಾಧಾನ ಇದ್ದರೆ ನ್ಯಾಯಾಲಯಕ್ಕೆ ಹೋಗಲಿ
ಆರ್.ಅಶೋಕ
ವಿಧಾನಸಭೆ ವಿರೋಧ ಪಕ್ಷದ ನಾಯಕ

ಮುಡಾಗೆ ಸಂಬಂಧಿ ಇ.ಡಿ ತನಿಖೆ ತೀವ್ರಗೊಳಿಸಿರುವುದರಿಂದ ಹಗರಣ ಬಯಲಾಗಲಿದೆ. ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಲಿದೆ ಎಂಬ ನಿರೀಕ್ಷೆ ಮೂಡಿದೆ
ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ

‘ಪತ್ತಿನ ಸಹಕಾರ ಮಹಾಮಂಡಳದಲ್ಲಿ ₹19.34 ಕೋಟಿ ಅಕ್ರಮ’

2ನೇ ಮುಖಪುಟದಿಂದ...

‘ಪ್ರಥಮ ದರ್ಜೆ ಸಹಾಯಕಿ ಕಂ ಅಕೌಂಟೆಂಟ್ ಹುದ್ದೆಗೆ ನೇಮಕಗೊಂಡಿದ್ದ ಆಶಾಲತಾ 2017ರಿಂದ 2023ರವರೆಗೂ ಮಹಾಮಂಡಳದ ಪ್ರಭಾರ ಸಿಇಒ ಆಗಿದ್ದರು. ಈ ಅವಧಿಯಲ್ಲಿ ಸಂಸ್ಥೆಯು ಬಿಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ ಶಾಖೆಗಳಲ್ಲಿ ನಿಗದಿತ ಠೇವಣಿಯಲ್ಲಿ ಇರಿಸಿದ್ದ ಮೊತ್ತವನ್ನು ತನ್ನ ಗಂಡ ಮತ್ತು ಇತರರ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.


‘ಸಹಕಾರ ಸಚಿವರು ಅ.9ರಂದು ರಾಜ್ಯದ ಪ್ರಮುಖ ಸಹಕಾರ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆ ನಡೆಸಿದ್ದರು. ಆಗ, ಪತ್ತಿನ ಸಹಕಾರ ಮಹಾಮಂಡಳದ ಠೇವಣಿಗಳ ಬಗ್ಗೆ ಪ್ರಶ್ನಿಸಿದ್ದರು. ಬಿಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್‌ನಲ್ಲಿ ಠೇವಣಿಗಳನ್ನು ಇರಿಸಿರುವುದಾಗಿ ಆಶಾಲತಾ ತಿಳಿಸಿದ್ದರು. ಅದೇ ಸಭೆಯಲ್ಲಿದ್ದ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು, ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಯಾವುದೇ ಠೇವಣಿ ತಮ್ಮ ಬ್ಯಾಂಕ್‌ನಲ್ಲಿಲ್ಲ ಎಂದು ಹೇಳಿದ್ದರು. 111 ಎಫ್.ಡಿ. ಖಾತೆಗಳಿದ್ದು, ಮನೆಯಲ್ಲಿ ದಾಖಲೆಗಳಿವೆ. ಗಂಡ ಮನೆಗೆ ಬೀಗ ಹಾಕಿ, ಹೊರ ಹೋಗಿದ್ದಾರೆ. ಎಲ್ಲ ದಾಖಲೆಗಳನ್ನೂ ಕಚೇರಿಗೆ ತಲುಪಿಸುವುದಾಗಿ ಆಶಾಲತಾ ತಿಳಿಸಿದ್ದರು’ ಎಂಬ ವಿವರ ಎಫ್‌ಐಆರ್‌ನಲ್ಲಿದೆ.

‘ಆ ಬಳಿಕ ಸಂಸ್ಥೆಯ ಹಣಕಾಸು ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಜಂಟಿ ಖಾತೆಯಾಗಿದ್ದರೂ, ಅಧ್ಯಕ್ಷರ ಸಹಿ ಇಲ್ಲದೆ ಸಿಇಒ ಒಬ್ಬರೇ ಸಹಿ ಮಾಡಿ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಠೇವಣಿ ಮಾಡಿದಂತೆ ನಕಲಿ ದಾಖಲೆ ಸೃಷ್ಟಿಸಿ, ಲೆಕ್ಕಪರಿಶೋಧಕರಿಗೂ ಸಲ್ಲಿಸಿರುವುದು ಕಂಡುಬಂದಿದೆ’ ಎಂದು ಮೂಲಗಳು ತಿಳಿಸಿವೆ. ‘ಎಲ್ಲ ಆರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವನಮಾಲಾ ವಿಶ್ವನಾಥಗೆ ಕಸಾಪ ದತ್ತಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕಿ ವನಮಾಲಾ ವಿಶ್ವನಾಥ ಆಯ್ಕೆಯಾಗಿದ್ದಾರೆ.



ಕಸಾಪ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಪ್ರಶಸ್ತಿಯು ₹15 ಸಾವಿರ ನಗದು ಒಳಗೊಂಡಿದೆ. ಲೇಖಕಿ ಟಿ.ಗಿರಿಜಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮಹಿಳಾ ಸಾಹಿತಿಗಳಿಗೆ ಪ್ರತಿ ವರ್ಷ ನೀಡಲಾಗುತ್ತಿದೆ.

ವನಮಾಲಾ ಅವರ ಭಾರತೀಯ ವಿಜ್ಞಾನ ಸಂಸ್ಥೆ ಸೇರಿ ವಿವಿಧೆಡೆ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಸೇರಿ ಕನ್ನಡದ ಪ್ರಮುಖ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ಜೋಶಿ ವಿವರಣೆ ಕೇಳಿದ ವರಿಷ್ಠರು

ಒಂದನೇ ಪುಟದಿಂದ...

‘ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣ ಚುನಾವಣಾ ರ‍್ಯಾಲಿಯಲ್ಲಿ ಹಲವು ಸಲ ಪ್ರಸ್ತಾಪಿಸಿದ್ದರು. ಇದರಿಂದ ಪಕ್ಷಕ್ಕೆ ಅನುಕೂಲವಾಗಿತ್ತು. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ಸರ್ಕಾರದ ಹುಳುಕುಗಳನ್ನು ಈ ಚುನಾವಣೆಯಲ್ಲಿ ಎತ್ತಿ ತೋರಿಸಲು ಪಕ್ಷ ಸಿದ್ಧತೆ ನಡೆಸಿತ್ತು. ಆದರೆ, ಜೋಶಿ ಪ್ರಕರಣದಿಂದ ಸ್ವಲ್ಪ ಹಿನ್ನಡೆಯಾಗಿರುವುದು ನಿಜ. ಜತೆಗೆ, ಪ್ರತಿಪಕ್ಷಗಳಿಗೆ ಚುನಾವಣಾ ಅಸ್ತ್ರ ನೀಡಿದಂತೆ ಆಗಿದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

ಅಭಿಮತ ಪುಟದ ವಿಳಾಸ
ಸಂಪಾದಕರು, ಅಭಿಮತ ವಿಭಾಗ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು-01
ಇ-ಮೇಲ್ : editpage@prajavani.co.in

ಅಭಿಮತ




ಸುಭಾಷಿತ

ತನಗೂ ಒಂದು ದಿನ ಸಾವಿದೆ ಎನ್ನುವುದನ್ನು ಅರಿತವರು ಇನ್ನೊಬ್ಬರಿಗೆ ಎಂದಿಗೂ ತೊಂದರೆ ಕೊಡುವುದಿಲ್ಲ.

–ಗೌತಮ ಬುದ್ಧ

ಜನಸಂಖ್ಯಾ ಸ್ವರೂಪದ ಕುರಿತು ಉಪರಾಷ್ಟ್ರಪತಿ ಹೇಳಿಕೆ ದುರದೃಷ್ಟಕರ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. 'ಜನಸಂಖ್ಯಾ ಸ್ವರೂಪದಲ್ಲಿನ ಅವ್ಯವಸ್ಥೆಯು ದೇಶಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ' ಎಂದು ಅವರು ಹೇಳಿದ್ದಾರೆ. ದೇಶದ ಕೆಲವು ಪ್ರದೇಶಗಳು 'ನಿರ್ದಿಷ್ಟ ಗುಂಪು'ಗಳ 'ರಾಜಕೀಯ ಕೋಟೆ'ಯಾಗಿ ಪರಿವರ್ತನೆಯಾಗಿದ್ದು ಅಲ್ಲಿ ಚುನಾವಣೆ ನಡೆಸುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ. ಜನಸಂಖ್ಯಾ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಯನ್ನು ಅವರು ಅಣುಬಾಂಬ್‌ಗೆ ಹೋಲಿಸಿದ್ದಾರೆ. ಕಳೆದ ದಶಕಗಳಲ್ಲಿ ಆಗಿರುವ ಈ ಬದಲಾವಣೆಯು 'ಪ್ರಜ್ಞಾಪೂರ್ವಕ ಮಾದರಿ'ಯದ್ದಾಗಿದ್ದು ನಮ್ಮ ಮೌಲ್ಯಗಳು, ನಾಗರಿಕತೆಯ ವೈಶಿಷ್ಟ್ಯಗಳು ಮತ್ತು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ ಎಂದೂ ಅವರು ಹೇಳಿದ್ದಾರೆ. ಈ ಸವಾಲನ್ನು ಎದುರಿಸದೇ ಇದ್ದರೆ ದೇಶದ ಅಸ್ತಿತ್ವಕ್ಕೆ ಅದು ಬೆದರಿಕೆಯಾಗಬಹುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಭಾರತದ ಹಿತಾಸಕ್ತಿಗೆ ಮಾರಕವಾಗಿರುವ ಶಕ್ತಿಗಳ ಮೇಲೆ 'ಸ್ವಯಂಚಾಲಿತ ಮತ್ತು ಮಾನಸಿಕ ಪ್ರಹಾರ' ನಡೆಸಬೇಕು ಎಂದೂ ಅವರು ಕರೆ ನೀಡಿದ್ದಾರೆ. ವೈದ್ಯರಿಗಾಗಿ ನಡೆದ ಅಧಿಕೃತ ಕಾರ್ಯಕ್ರಮವೊಂದರಲ್ಲಿಯೇ ಉಪರಾಷ್ಟ್ರಪತಿ ಹೀಗೆ ಮಾತನಾಡಿದ್ದಾರೆ. 'ಬಹುಸಂಖ್ಯಾತರಾದ ನಾವು ಉಪಶಮನಕಾರಿ ವ್ಯವಸ್ಥೆಯನ್ನು ಸೃಷ್ಟಿಸಿದ್ದೇವೆ, ಇನ್ನೊಂದು ರೀತಿಯ ಬಹುಸಂಖ್ಯಾತರದ್ದು ಕ್ರೂರ ಮತ್ತು ನಿರ್ದಯ ಕಾರ್ಯನಿರ್ವಹಣೆಯಾಗಿದೆ' ಎಂದಿದ್ದಾರೆ.



ಧನಕರ್ ಅವರು ರಾಜ್ಯಸಭೆಯ ಒಳಗೆ ಮತ್ತು ಹೊರಗೆ ನೀಡಿರುವ ವಿವಾದಾತ್ಮಕವಾದ ಹಲವು ಹೇಳಿಕೆಗಳು ಅವರು ಇರುವ ಸಾಂವಿಧಾನಿಕ ಹುದ್ದೆಗೆ ಒಪ್ಪುವಂತಹವಲ್ಲ

ಧನಕರ್ ಅವರು ನಿರ್ದಿಷ್ಟ ಸಮುದಾಯವೊಂದನ್ನು ಹೆಸರಿಸಿಲ್ಲ. ಆದರೆ, ಅವರು ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿಯೇ ಹೇಳುತ್ತಿದ್ದಾರೆ ಎಂಬುದು ಸ್ಪಷ್ಟ. ವಲಸಿಗರು ಮತ್ತು ನುಸುಳುಕೋರರ ಕುರಿತು ಅವರು ಮಾತನಾಡಿರಬಹುದಾದರೂ ಈ ಎಲ್ಲರ ಮೇಲೆಯೂ ಅವರು ಮುಸ್ಲಿಮರು ಎಂಬ ಕಾರಣಕ್ಕೆ ದಾಳಿ ನಡೆಸಲಾಗುತ್ತಿದೆ. ಮೊದಲನೆಯದಾಗಿ, ದೇಶದೊಳಕ್ಕೆ ಅಕ್ರಮ ವಲಸೆ ಮತ್ತು ನುಸುಳುವಿಕೆ ಹೆಚ್ಚುತ್ತಿದೆ ಎಂದಾದರೆ ಅದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಮರ್ಥವಾಗಿಲ್ಲ ಎಂದು ಅರ್ಥ. ಗಡಿಗಳನ್ನು ಕಾಯುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆ. ಗಡಿಗಳಲ್ಲಿ ಎಲ್ಲ ರೀತಿಯ ಎಚ್ಚರ ವಹಿಸಿದ ಬಳಿಕವೂ ನಿಲ್ಲದಿರುವ ನುಸುಳುವಿಕೆಯನ್ನು 'ಜನಸಂಖ್ಯಾ ಸ್ವರೂಪದ ಅವ್ಯವಸ್ಥೆ ಮತ್ತು ಅಣುಸ್ಫೋಟ' ಎಂದು ಬಣ್ಣಿಸುವುದು ಅತಿರೇಕದ ವರ್ತನೆ ಮತ್ತು ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಬೇರೊಂದು ಸಮುದಾಯವನ್ನು ಧ್ರುವೀಕರಿಸುವ ಪ್ರಯತ್ನ. ಕೆಲವು ಗುಂಪುಗಳ ಇರುವಿಕೆಯು ಚುನಾವಣೆಯನ್ನೇ ಅರ್ಥಹೀನಗೊಳಿಸುತ್ತದೆ ಎಂಬುದಕ್ಕೆ ಯಾವ ಅರ್ಥವೂ ಇಲ್ಲ. ಕೆಲವು ಪ್ರದೇಶಗಳ ಜನಸಂಖ್ಯಾ ಸ್ವರೂಪದಲ್ಲಿ ಆಗಿರುವ ಬದಲಾವಣೆಯಿಂದ ತಮಗೆ ಭೀತಿಯಾಗಿದೆ ಎಂದೂ ಅವರು ಹೇಳಿದ್ದಾರೆ. ಜನರಲ್ಲಿ ಭಯ ಹುಟ್ಟಿಸುವ ಮತ್ತು ಬಹುಸಂಖ್ಯಾತ ಸಮುದಾಯದಲ್ಲಿ ಅಭದ್ರತೆಯ ಭಾವನೆ ಮೂಡಿಸುವ ಈ ಪ್ರಯತ್ನವು ಅನಪೇಕ್ಷಿತ. ದೇಶದ ಉಪರಾಷ್ಟ್ರಪತಿಯಾಗಿದ್ದರೂ ಅವರು 'ಬಹುಸಂಖ್ಯಾತರಾದ ನಾವು' ಎಂದು ಹೇಳುವ ಮೂಲಕ ಒಂದು ಸಮುದಾಯದ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಧನಕರ್ ಅವರು ರಾಜ್ಯಸಭೆಯ ಒಳಗೆ ಮತ್ತು ಹೊರಗೆ ನೀಡಿರುವ ವಿವಾದಾತ್ಮಕವಾದ ಹಲವು ಹೇಳಿಕೆಗಳು ಅವರು ಇರುವ ಸಾಂವಿಧಾನಿಕ ಹುದ್ದೆಗೆ ಒಪ್ಪುವಂತಹವಲ್ಲ. ಸಂವಿಧಾನದ ಮೂಲಸ್ವರೂಪದ ತಾತ್ವಿಕತೆಯನ್ನು ಅವರು ಪ್ರಶ್ನಿಸಿದ್ದಾರೆ. ಸಂವಿಧಾನ ತಿದ್ದುಪಡಿ ಅಥವಾ ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ರದ್ದುಪಡಿಸುವ ನ್ಯಾಯಾಂಗದ ಅಧಿಕಾರವನ್ನೂ ಅವರು ಪ್ರಶ್ನಿಸಿದ್ದಾರೆ. ರಾಜ್ಯಸಭೆಯ ಸಭಾಪತಿಯಾಗಿ ಪಕ್ಷಪಾತಿಯಾಗಿ ಸದನ ನಡೆಸಿದ್ದಾರೆ ಎಂಬ ಟೀಕೆಯೂ ಅವರ ಕುರಿತು ಕೇಳಿಬಂದಿದೆ. ರಾಜಕೀಯ ಸ್ವರೂಪದ ಹೇಳಿಕೆಗಳನ್ನು ಅವರು ಆಗಾಗ ನೀಡುತ್ತಿರುವುದು ದುರದೃಷ್ಟಕರ ಮತ್ತು ಅವರ ಹುದ್ದೆಯ ಘನತೆಯ ಉಲ್ಲಂಘನೆ. ಜನಸಂಖ್ಯಾ ಸ್ವರೂಪದ ಬದಲಾವಣೆ ಮತ್ತು ಜನಸಂಖ್ಯಾ ಅಸಮತೋಲನವು ಸಂಘ ಪರಿವಾರದ ನೆಚ್ಚಿನ ವಿಚಾರಗಳಾಗಿವೆ. ಆ ಪರಿವಾರದ ಕೆಲವು ನಾಯಕರು ಸಾಮಾನ್ಯವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ದೇಶದ ಉಪರಾಷ್ಟ್ರಪತಿಯು ಅದೇ ಬಗೆಯ ಮಾತುಗಳನ್ನು ಆಡಿರುವುದು ಸಮಂಜಸವಲ್ಲ.

ದಿನದ ಟ್ವೀಟ್

ನದಿ ಮಾಲಿನ್ಯ ತಪ್ಪಿಸಿ



ದೆಹಲಿಯಲ್ಲಿನ ಯಮುನಾ ನದಿಯಲ್ಲಿ ವಿಷಕಾರಿ ನೊರೆ ತೇಲುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದಿಂದ ಈ ಹತ್ತು ವರ್ಷಗಳಲ್ಲಿ ಏನನ್ನೂ ಮಾಡಲಾಗಿಲ್ಲ.

ದಿಲ್‌ಪ್ರೀತ್ ಕೌರ್

ರಾಜಕಾಲುವೆ ತೆರವಾಗಲಿ



ಪ್ರತಿವರ್ಷ ಕೋಟ್ಯಂತರ ಹಣ ಮಾತ್ರ ಖರ್ಚಾಗುತ್ತದೆ. ಆದರೆ ನಾಲೆಗಳ ಹೂಳು ಅಲ್ಲೇ ಉಳಿಯುತ್ತದೆ. ಬೆಂಗಳೂರಿನ ಪ್ರವಾಹ ಸ್ಥಿತಿಗೆ ದುರಾಸೆಯಲ್ಲದೆ ಬೇರೆ ಕಾರಣವಿಲ್ಲ. ಆಡಳಿತಾರೂಢರು ಈ ಸಮಸ್ಯೆಯನ್ನು ದಯವಿಟ್ಟು ಪರಿಹರಿಸಬೇಕು. ಇದು ಬೆಂಗಳೂರಿನ ಮರ್ಯಾದೆಯ ಪ್ರಶ್ನೆಯೂ ಹೌದು.

(ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ರಾಜಕಾಲುವೆಯನ್ನು ಸ್ವಚ್ಛಗೊಳಿಸಿಲ್ಲ ಮತ್ತು ಅವುಗಳ ಒತ್ತುವರಿಯೂ ತೆರವಾಗಿಲ್ಲ ಎಂಬ ದೂರುಗಳಿಗೆ ಪ್ರತಿಕ್ರಿಯೆ)

ಆನಂದ ಗುಂಡೂರಾವ್, ಬಿ-ಪ್ಯಾಕ್ ಸದಸ್ಯ

ಕಿಡಿನುಡಿ



ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಮತ್ತು ಬಾಬಾ ಸಿದ್ದೀಕಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶೂಟರ್ ಒಬ್ಬ, ಆ್ಯಕ್ಷನ್ ಹೀರೊ ತನ್ನ ಸ್ಟಂಟ್‌ಗಳ ಬಗ್ಗೆ ವಿವರಣೆ ನೀಡುವಂತೆ ಮಾಧ್ಯಮಗಳಿಗೆ ಬೈಟ್ಸ್ ನೀಡುತ್ತಾನೆ, ಅದೂ ಒಂದು ಪೊಲೀಸ್ ಠಾಣೆಯಲ್ಲಿ...

ಪ್ರಿಯಾಂಕಾ ಚತುರ್ವೇದಿ, ರಾಜ್ಯಸಭಾ ಸದಸ್ಯೆ, ಶಿವಸೇನಾ ನಾಯಕಿ

50 ವರ್ಷಗಳ ಹಿಂದೆ

ಶನಿವಾರ, 19-10-1974

● **ಸಂಪುಟ ಪುನರ್‌ರಚನೆ ಬರೂವ ಜತೆ ಅರಸು ಚರ್ಚೆ**

ನವದೆಹಲಿ, ಅ. 18– ತಮ್ಮ ಸಂಪುಟ ಪುನರ್‌ರಚನೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಜತೆ ಸಮಾಲೋಚನೆಗೆ ಬಂದಿರುವ ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸು ಅವರು ಕಾಂಗ್ರೆಸ್ ಅಧ್ಯಕ್ಷರಾಗಲಿರುವ ಡಿ.ಕೆ.ಬರೂವ ಜತೆ ಇಂದು ಮಾತುಕತೆ ನಡೆಸಿದರು.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಎಚ್.ಪಾಟೀಲ್ ಅವರು ಆಹಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಇತ್ತಿರುವುದನ್ನು ಅನುಸರಿಸಿ ಸಂಪುಟ ಪುನರ್‌ರಚನೆಯಾಗಲಿದೆ.

ಹಿಂದೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಎಚ್.ರಂಗನಾಥ್ ಅವರು 1973ರ ಡಿಸೆಂಬರ್ ತಿಂಗಳಲ್ಲಿ ಸಾರಿಗೆ ಸಚಿವರಾಗಿ ಸಂಪುಟ ಸೇರಿದಾಗ ಪುನರ್‌ರಚನೆಯಾಗಿತ್ತು.

ಕಳೆದ ಭಾನುವಾರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಡೆದಾಗ ಭಿನ್ನಮತೀಯರು ತೋರಿದ ಹೊಂದಾಣಿಕೆ ಮನೋಭಾವದ ಹಿನ್ನೆಲೆಯಲ್ಲಿ ಸಂಪುಟವನ್ನು ಸಂಪೂರ್ಣ ಪುನರ್‌ರಚಿಸಲಾಗುವುದೆಂದು ನಿರೀಕ್ಷಿಸಲಾಗಿದೆ.

● **ರಾಜ್ಯದಲ್ಲಿ ಕಳ್ಳಸಾಗಾಣಿಕೆ ಸ್ತಬ್ಧ**

ಬೆಂಗಳೂರು, ಅ. 18– ಕಳ್ಳಸಾಗಾಣಿಕೆದಾರರ ಮೇಲೆ ಕೈಗೊಂಡಿರುವ ಉಗ್ರ ಕ್ರಮದಿಂದ ಕರ್ನಾಟಕದಲ್ಲಿ ಕಳ್ಳಸಾಗಾಣಿಕೆದಾರರು ಮತ್ತು ಅವರ ಸಹಾಯಕರಲ್ಲಿ ಭೀತಿ ಮೂಡಿ ಅವರ ಕಾರ್ಯಚಟುವಟಿಕೆ ಬಹುತೇಕ ಸ್ತಬ್ಧವಾಗಿದೆ.

ಈ ವಿಚಾರವನ್ನು ಇಂದು ತಿಳಿಸಿದ ಸೆಂಟ್ರಲ್ ಎಕ್ಸೈಜ್ ಕಲೆಕ್ಟರ್ ಇ.ಆರ್. ಶ್ರೀಕಂಠಯ್ಯ ಅವರು, ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಯಾವುದೇ ಗಣನೀಯವಾದ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ವಸ್ತುಗಳು ದೊರೆತಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಹಾಜಿ ಮಸ್ತಾನ್ ಸೇರಿ ಈವರೆಗೆ ಆಂತರಿಕ ಭದ್ರತಾ ಶಾಸನದ ಪ್ರಕಾರ ಹತ್ತು ಮಂದಿಯನ್ನು ಬಂಧಿಸಲಾಗಿದೆ.

● **ಭಾಷಾವಾರು ರಾಜ್ಯ ಪುನರ್‌ಪರಿಶೀಲನೆಗೆ ಗಿರಿ ಕರೆ**

ಬೆಂಗಳೂರು, ಅ. 18– ಭಾಷಾವಾರು ರಾಜ್ಯಗಳ ರಚನೆ ಬಗ್ಗೆ ಪುನಃ ಪರಿಶೀಲಿಸಬೇಕಾದ ಕಾಲ ಈಗ ಬಂದಿದೆ ಎಂದು ಮಾಜಿ ರಾಷ್ಟ್ರಪತಿ ವಿ.ವಿ.ಗಿರಿ ಅವರು ಇಂದು ಇಲ್ಲಿ ಹೇಳಿದರು.

ತಾವು ರಾಷ್ಟ್ರಪತಿ ಪದವಿಯಿಂದ ನಿವೃತ್ತರಾದ ನಂತರ ಈ ಮಾತನ್ನು ಹೇಳುತ್ತಿಲ್ಲವೆಂದು ಅವರು ಹೇಳಿ, 1956ರಿಂದಲೂ ಇದನ್ನು ಪ್ರತಿಪಾದಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಆರನೇ ಅಖಿಲ ಭಾರತ ತೆಲುಗು ಲೇಖಕರ ಮಹಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿದ್ದ ಗಿರಿ ಅವರು, ಭಾರತವು ಏಕರಾಷ್ಟ್ರ ಎಂಬ ಭಾವನೆ ಬೆಳೆಯಲು ಆ ದಿಸೆಯಲ್ಲಿ ವಿಚಾರ ಮಾಡಬೇಕಾದುದು ಅಗತ್ಯವೆಂದರು. ಅಲ್ಲದೆ 'ಮೊದಲು ನಾವು ಭಾರತೀಯರು ಆನಂತರ ಆಂಧ್ರರು, ಕನ್ನಡಿಗರು ಮುಂತಾದವರು' ಎಂದರು.

ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಮಾರ್ಗೋಪಾಯ ಶೋಧಿಸಬೇಕಿದೆ

ಉದ್ಯೋಗಾವಕಾಶ ಸೃಷ್ಟಿ ಈ ಕ್ಷಣದ ತುರ್ತು



ವಿಶ್ಲೇಷಣೆ

ಟಿ.ಎಸ್.ವೇಣುಗೋಪಾಲ್

ಒಂದು ದೇಶದ ನಿರುದ್ಯೋಗದ ಸ್ಥಿತಿ ಆ ದೇಶದ ಆರ್ಥಿಕತೆಯ ನೈಜ ಸ್ಥಿತಿಗೆ ಕನ್ನಡಿ ಇದ್ದ ಹಾಗೆ. ನಿರುದ್ಯೋಗ, ಅಸಮಾನತೆ, ಬಡತನ, ಹಸಿವು ವ್ಯಾಪಕವಾಗಿದ್ದರೆ ಆ ದೇಶದಲ್ಲೇನೋ ಮೂಲಭೂತ ಸಮಸ್ಯೆ ಇದೆ ಅಂತಲೇ ಅರ್ಥ. ಅರ್ಥಶಾಸ್ತ್ರಜ್ಞರಿಗೆ, ಜನಪ್ರತಿನಿಧಿಗಳಿಗೆ ಮತ್ತು ನಾಗರಿಕರಿಗೆ ಇವು ಅತ್ಯಂತ ಕಾಳಜಿಯ ವಿಷಯಗಳಾಗಿರುತ್ತವೆ. ಭಾರತದಲ್ಲೂ ನಿರುದ್ಯೋಗ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಸೂಕ್ತ ನೀತಿಗಳನ್ನು ರೂಪಿಸಲು ಸರ್ಕಾರಗಳು ನಿಯಮಿತವಾಗಿ ಸಮೀಕ್ಷೆಗಳನ್ನು ನಡೆಸಿ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಲೇ ಇವೆ.

ನಮ್ಮ ಕೇಂದ್ರ ಸರ್ಕಾರವು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಒ) ಮೂಲಕ 'ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ' (ಪಿಎಲ್‌ಎಫ್‌ಎಸ್) ಮಾಡಿಸುತ್ತದೆ. ವಾರ್ಷಿಕ ಹಾಗೂ ಸಾಪ್ತಾಹಿಕ ವರದಿಯನ್ನು ಎನ್‌ಎಸ್‌ಎಸ್‌ಒ ಬಿಡುಗಡೆ ಮಾಡುತ್ತದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಎಂಬ ಸ್ವತಂತ್ರ ಸಂಸ್ಥೆ ಕೂಡ ಉದ್ಯೋಗದ ಸ್ಥಿತಿಗತಿ ಬಗ್ಗೆ ಪ್ರತಿ ತಿಂಗಳೂ ಮಾಹಿತಿಯನ್ನು ಪ್ರಕಟಿಸುತ್ತದೆ. ಹಾಗೆಯೇ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಸಹ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡುತ್ತದೆ.

ನಿರುದ್ಯೋಗದ ಸ್ಥಿತಿಯನ್ನು ಅಳೆಯುವುದು ಕಷ್ಟದ ಕೆಲಸ. ಸಾಮಾನ್ಯವಾಗಿ ಒಂದು ವಾರದಲ್ಲಿ, ತಿಂಗಳಲ್ಲಿ ಅಥವಾ ವರ್ಷದಲ್ಲಿ ಎಷ್ಟು ಕಾಲ ಕೆಲಸದಲ್ಲಿ ನಿರತರಾಗಿದ್ದರು ಅನ್ನುವುದನ್ನು ಆಧರಿಸಿ ಉದ್ಯೋಗನಿರತರೋ ಅಲ್ಲವೋ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಬೇರೆ ಬೇರೆ ಸಂಸ್ಥೆಗಳು ನಿರುದ್ಯೋಗವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತವೆ. ಉದಾಹರಣೆಗೆ, ಪಿಎಲ್‌ಎಫ್‌ಎಸ್ ವಾರ್ಷಿಕ ಸಮೀಕ್ಷೆಗೆ ವರ್ಷದಲ್ಲಿ ಜನ ಎಷ್ಟು ದಿನ ಉದ್ಯೋಗನಿರತರು ಅನ್ನುವುದು ಆಧಾರ. ಅದನ್ನು ಆಧರಿಸಿ ಉದ್ಯೋಗಿಯೋ ನಿರುದ್ಯೋಗಿಯೋ ಅನ್ನುವುದನ್ನು ನಿರ್ಧರಿಸಲಾಗುತ್ತದೆ. ಗೃಹಕೃತ್ಯದಲ್ಲಿ ಸಂಬಳವಿಲ್ಲದೆ ದುಡಿಯುವ ಮಹಿಳೆಯರನ್ನೂ ಆ ಸಮೀಕ್ಷೆಯು ಉದ್ಯೋಗಿಗಳ ಪಟ್ಟಿಗೆ ಸೇರಿಸುತ್ತದೆ. ವರಮಾನವಿಲ್ಲದ ದುಡಿಮೆಯನ್ನು ಉದ್ಯೋಗ ಎಂದು ಐಎಲ್‌ಒ ಹಾಗೂ ಸಿಎಂಐಇ ಪರಿಗಣಿಸುವುದಿಲ್ಲ. ಹಾಗಾಗಿ, ಸ್ವಾಭಾವಿಕವಾಗಿಯೇ ಇವುಗಳ ಅಂಕಿಅಂಶಗಳಲ್ಲೂ ವ್ಯತ್ಯಾಸವಿರುತ್ತದೆ.

ಇಂತಹ ವ್ಯತ್ಯಾಸಗಳನ್ನು ಗಮನದಲ್ಲಿಟ್ಟು ಈ ಸಮೀಕ್ಷೆಗಳನ್ನು ಪರಿಶೀಲಿಸಿದರೆ, ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತದೆ. ಆಹಾರ ಧಾನ್ಯಗಳ ತಲಾ ಬಳಕೆ, ಕೊಳ್ಳುವ ಶಕ್ತಿ ಕಮ್ಮಿಯಾಗಿರುವಂತಹ ಮಾಹಿತಿಗಳು ಕೂಡ ನಿರುದ್ಯೋಗ ಹೆಚ್ಚಳದ ಸಾಧ್ಯತೆಯನ್ನು ಪರೋಕ್ಷವಾಗಿ ಸೂಚಿಸುತ್ತವೆ. ಜಾಗತಿಕವಾಗಿ ನೋಡಿದರೆ ಭಾರತದಲ್ಲಿ ದುಡಿಮೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರ್ಮಿಕರ ಶೇಕಡಾವಾರು ಪ್ರಮಾಣ ಕಡಿಮೆ ಇದೆ. ಆರ್ಥಿಕ ಬೆಳವಣಿಗೆಯಲ್ಲಿ ನಮ್ಮ ಮಟ್ಟದಲ್ಲೇ ಇರುವ ದೇಶಗಳಿಗೆ ಹೋಲಿಸಿದರೂ ಇದು ಕಡಿಮೆಯೇ. ಅದರಲ್ಲಿ ಅರ್ಧಕ್ಕೂ ಹೆಚ್ಚು ಜನ ಸ್ವಉದ್ಯೋಗದಲ್ಲಿ ನಿರತರಾಗಿರುವವರು. ಅದರಲ್ಲೂ ಕೌಟುಂಬಿಕ ಉದ್ದಿಮೆಗಳಲ್ಲಿ ವೇತನವಿಲ್ಲದೆ ದುಡಿಯುತ್ತಿರುವ ಮಹಿಳೆಯರ ಪ್ರಮಾಣ ಗಣನೀಯ. ಅಷ್ಟೇ ಅಲ್ಲ, ಅಂತಹವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. 2017– 18 ಹಾಗೂ 2022–23ರ ಅವಧಿಯಲ್ಲಿ ಅದು ಶೇ 18ರಷ್ಟು ಹೆಚ್ಚಾಗಿದೆ.

ಹತ್ತು ಮಹಿಳೆಯರಲ್ಲಿ ಒಬ್ಬರ ದುಡಿಮೆಗೆ ವೇತನ ಸಿಗುತ್ತಿದೆ. ಈ ಅವಧಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುವುದಕ್ಕೆ ಹಲವು ವಿವರಣೆಗಳು ಸಾಧ್ಯ. ಇದು, ಆರ್ಥಿಕ ಅಭಿವೃದ್ಧಿ ಕುಸಿತ ಕಂಡಿದ್ದ ಸಮಯ. ಕುಟುಂಬದ ವರಮಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಹಿಳೆಯರೂ ದುಡಿಯುವುದು ಅನಿವಾರ್ಯವಾಗಿತ್ತು. ವೇತನ ಸಿಗುವ ಉದ್ಯೋಗವನ್ನಷ್ಟೇ ಪರಿಗಣಿಸಿದರೆ, ಹಿಂದಿನ ದಶಕದಲ್ಲಿ ಉದ್ಯೋಗ ಅವಕಾಶಗಳ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಇನ್ನೂ ಆತಂಕದ ವಿಷಯವೆಂದರೆ, ಭಾರತದಲ್ಲಿ ಯುವಕ-ಯುವತಿಯರು ಹೆಚ್ಚೆಚ್ಚು ನಿರುದ್ಯೋಗಿಗಳಾಗುತ್ತಿದ್ದಾರೆ, ಕೆಲಸ ಸಿಗುವ ಭರವಸೆಯನ್ನೂ ಕಳೆದುಕೊಳ್ಳುತ್ತಿದ್ದಾರೆ.

ಉದ್ಯೋಗದ ಬಿಕ್ಕಟ್ಟು ತೀವ್ರವಾಗುತ್ತಿರುವುದಕ್ಕೆ ಹಲವು ವಿವರಣೆಗಳು ಗ್ರಹಿಕೆಗೆ ನಿಲುಕುತ್ತವೆ. ಮೊದಲನೆಯದಾಗಿ, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಿಂದ ಜನ ಕೆಲಸ ಹುಡುಕಿಕೊಂಡು ನಗರಗಳಿಗೆ ಬರುತ್ತಿದ್ದಾರೆ. ಉತ್ಪಾದನಾ ಕ್ಷೇತ್ರದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗದೆ ಅಲ್ಲೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ನಿರ್ಮಾಣ ಹಾಗೂ ಸೇವಾ ಕ್ಷೇತ್ರದಲ್ಲೂ ಇವರಿಗೆಲ್ಲಾ ಅವಕಾಶ ಮಾಡಿಕೊಡುವಷ್ಟು ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಕಾರ್ಮಿಕರು ಸಿಕ್ಕ ಕೆಲಸಕ್ಕೆ ಸೇರಿಕೊಳ್ಳುವುದು ಅನಿವಾರ್ಯ ಆಗುತ್ತದೆ. ಇಂದು ಒಟ್ಟಾರೆ ಉದ್ಯೋಗಸ್ಥರಲ್ಲಿ ದಿನಗೂಲಿ ಕಾರ್ಮಿಕರು, ಸ್ವ-ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರೊಂದಿಗೆ ಸಾಮಾಜಿಕ ಅಭದ್ರತೆಯೂ ಹೆಚ್ಚುತ್ತಿದೆ. ಸಿಎಂಐಇ ಅಂಕಿ ಅಂಶಗಳನ್ನು ಗಮನಿಸಿದರೆ ಇನ್ನೂ ಒಂದು ಅಂಶ ಕಾಣುತ್ತದೆ. ಹಿಂದಿನ 5 ವರ್ಷಗಳಲ್ಲಿ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಸುಮಾರಾಗಿ 40 ಕೋಟಿ ಇದೆ. ಹೆಚ್ಚು– ಕಡಿಮೆ ಆಗುತ್ತಿಲ್ಲವೆಂದರೆ ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದೇ ಅರ್ಥ. ಆದರೆ ಕೆಲಸ ಹುಡುಕುತ್ತಿರುವವರ ಪಟ್ಟಿಗೆ ಹೊಸಬರು ಸೇರ್ಪಡೆ ಆಗುತ್ತಲೇ ಇದ್ದಾರೆ. ಅವರಿಗೆ ಉದ್ಯೋಗವನ್ನು ಒದಗಿಸುವುದಕ್ಕೆ ನಮ್ಮ ಆರ್ಥಿಕತೆಗೆ ಸಾಧ್ಯವಾಗುತ್ತಿಲ್ಲ.




ನಿರಂತರವಾಗಿ ಏರುತ್ತಿರುವ ಉದ್ಯೋಗದ ಬೇಡಿಕೆಗೆ ಸ್ಪಂದಿಸುವುದು ಹೇಗೆ? ಹಲವರ ದೃಷ್ಟಿಯಲ್ಲಿ ಆರ್ಥಿಕ ಪ್ರಗತಿಯೊಂದೇ ಪರಿಹಾರ. ಆದರೆ ಆರ್ಥಿಕ ಪ್ರಗತಿಯು ನಿರುದ್ಯೋಗ ನಿವಾರಣೆಗೆ ಪರಿಹಾರವಾಗುತ್ತದೆ ಅನ್ನುವ ಖಾತರಿಯಿಲ್ಲ. 2018– 19ಕ್ಕೆ ಹೋಲಿಸಿದರೆ 2022–23ರಲ್ಲಿ ಜಿಡಿಪಿ ಪ್ರಮಾಣದಲ್ಲಿ ಶೇ 12.95ರಷ್ಟು ಹೆಚ್ಚಳವಾಗಿದೆ. ಆದರೆ ಉದ್ಯೋಗಸ್ಥರ ಸಂಖ್ಯೆ ಆ ಪ್ರಮಾಣದಲ್ಲಿ ಏರಿಲ್ಲ. ಅದಕ್ಕೆ ಎರಡು ಕಾರಣಗಳಿರಬಹುದು. ಒಂದು, ಬೆಳವಣಿಗೆಯ ಪ್ರಕ್ರಿಯೆಯಲ್ಲೇ ಸಮಸ್ಯೆ ಇರಬಹುದು. ಅಂದರೆ ಬೆಳವಣಿಗೆಯು ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸದಿರುವ ಕ್ಷೇತ್ರಗಳಿಗೆ ಸೀಮಿತವಾಗಿದೆ. ಹೆಚ್ಚು ಉದ್ಯೋಗ ಸೃಷ್ಟಿಸುವ ಸಣ್ಣ ಹಾಗೂ ಕಿರು ಪ್ರಮಾಣದ ಉದ್ದಿಮೆಗಳಲ್ಲಿ ಬೆಳವಣಿಗೆ ಆಗಿಲ್ಲ. ಹಾಗಾಗಿ, ಬೆಳವಣಿಗೆ ಯಾವ ಕ್ಷೇತ್ರದಲ್ಲಿ ಆಗುತ್ತದೆ ಅನ್ನುವುದೂ ಮುಖ್ಯವಾಗುತ್ತದೆ.

ಉದ್ಯೋಗದ ಪ್ರಮಾಣ ಕಡಿಮೆಯಾಗುವುದಕ್ಕೆ ಇನ್ನೂ ಒಂದು ಕಾರಣ ಇರಬಹುದು. ಬೇಡಿಕೆಯ ಕೊರತೆಯಿಂದ ಅಥವಾ ಸರ್ಕಾರದ ನೀತಿಯಿಂದ ಕೆಲಸಗಾರರು ಕೆಲಸ ಕಳೆದುಕೊಂಡಿರಬಹುದು. ಉದಾಹರಣೆಗೆ, 2019–20ರಲ್ಲಿ ಒಟ್ಟು ಉದ್ಯೋಗದಲ್ಲಿದ್ದವರ ಸಂಖ್ಯೆ 40.89 ಕೋಟಿ ಇತ್ತು. 2023ರ ಮಾರ್ಚ್‌ನಲ್ಲಿ ಅದು 40.76 ಕೋಟಿಗೆ ಇಳಿಯಿತು. ಹಾಗಾಗಿ, ದೊಡ್ಡ ಉದ್ದಿಮೆಗಳಿಗೆ ತೆರಿಗೆ ಕಡಿತ, ಸಬ್ಸಿಡಿಯಂತಹ ಉತ್ತೇಜನಗಳಿಂದ ಹೂಡಿಕೆ ಹೆಚ್ಚಿದರೂ ಜಿಡಿಪಿ ಬೆಳೆಯಬಹುದೇ ವಿನಾ ಉದ್ಯೋಗ ಸೃಷ್ಟಿಯಾಗುವ, ಹೂಡಿಕೆ ಹೆಚ್ಚುವ ಸಾಧ್ಯತೆ ಕಡಿಮೆ. ಯಾಕೆಂದರೆ ಹೂಡಿಕೆಯು ಬಹುಮಟ್ಟಿಗೆ ಆರ್ಥಿಕತೆಯಲ್ಲಿನ ಬೇಡಿಕೆಯನ್ನು ಆಧರಿಸಿರುತ್ತದೆ. ಬೇಡಿಕೆ ಹೆಚ್ಚದೆ ಹೂಡಿಕೆ ಹೆಚ್ಚುವುದಿಲ್ಲ. ಬದಲಿಗೆ ತೆರಿಗೆ ಕಡಿತದಿಂದ ಒಟ್ಟಾರೆ ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆ. ಕೊರತೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಜನಕಲ್ಯಾಣ ಕಾರ್ಯಕ್ರಮಗಳಿಗೆ ಕತ್ತರಿ ಬೀಳುವುದರಿಂದ ಜನರ ಕೊಳ್ಳುವ ಶಕ್ತಿ ಇನ್ನಷ್ಟು ಕಡಿಮೆಯಾಗಿ ಸಮಗ್ರ ಬೇಡಿಕೆ ಮತ್ತೂ ಕಡಿಮೆಯಾಗಬಹುದು.

ಪರ್ಯಾಯವೆಂದರೆ, ಬೇಡಿಕೆ ಹೆಚ್ಚಿಸುವುದಕ್ಕೆ ಸರ್ಕಾರವು ಯೋಜನೆಗಳನ್ನು ರೂಪಿಸಬೇಕು, ಉದ್ಯೋಗಾವಕಾಶ ಹೆಚ್ಚಿಸಬೇಕು. ಮೊದಲಿಗೆ, ಖಾಲಿ ಹುದ್ದೆಗಳನ್ನು ತುಂಬಬೇಕು. ಶಿಕ್ಷಣ, ಆರೋಗ್ಯದಂತಹ ಅವಶ್ಯಕ ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು. ನಗರಗಳಲ್ಲೂ ಉದ್ಯೋಗ ಖಾತರಿ ಯೋಜನೆಗಳನ್ನು ರೂಪಿಸಬೇಕು. ಕಿರು ಹಾಗೂ ಸಣ್ಣ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಬೇಕು. ನಿರ್ಮಾಣ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಕಡಿಮೆ ವರಮಾನದ ಮನೆಗಳು ಹಾಗೂ ಮೂಲಸೌಕರ್ಯ ನಿರ್ಮಾಣ, ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವ ಸೇವಾ ಕ್ಷೇತ್ರಗಳಂತಹ ಉದ್ಯೋಗವನ್ನು ಹೆಚ್ಚಿಸುವ ಕ್ಷೇತ್ರಗಳನ್ನು ಬೆಳೆಸುವುದು ಸರ್ಕಾರಗಳ ಆದ್ಯತೆಯಾಗಬೇಕು. ಇವೆಲ್ಲ ಖಾಸಗಿ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತವೆ.

ಉತ್ತಮ ಗುಣಮಟ್ಟದ ಉದ್ಯೋಗವು ಆರ್ಥಿಕತೆಯ ಗುರಿ. ಘೋಷಣೆಗಳಿಂದ ಅದನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಗಂಭೀರ ಚರ್ಚೆಯಿಂದ, ಇತರರ ಅನುಭವದಿಂದ, ಪ್ರಯೋಗಗಳಿಂದ ಹಾದಿಯನ್ನು ಕಂಡುಕೊಳ್ಳಬೇಕು.

ಚುರುಮುರಿ



ಜಾತಕಾ- ಕವಿತಾ!

● ಚಂದ್ರಕಾಂತ ವಡ್ಡು

'ನಮ್ಮ ನಾಗಣ್ಣ ಮಗಳ ಜಾತಕ ಬರೆಸಲು ಪರದಾಡ್ತಿದ್ದಾನೆ. ಯಾರಾದ್ರೂ ಒಳ್ಳೆ ಜ್ಯೋತಿಷಿ ಗೊತ್ತಿದ್ರೆ ಹೇಳ್ತೀರಾ...' ಬೈಟು ಕಾಫಿ ಬಳಗದಲ್ಲಿ ಪ್ರಸ್ತಾಪಿಸಿದ ಬದ್ರಿ.

'ಅಯ್ಯೋ... ಜ್ಯೋತಿಷಿಗಳಿಗೇನು ಕೊರತೆ, ಊರುತುಂಬಾ ಬೋರ್ಡ್ ಹಾಕ್ಕೊಂಡು ಕೂತಿರ್ತಾರೆ'.

'ಪರಿಸ್ಥಿತಿ ಹಾಗಿಲ್ಲಪ್ಪಾ... ಜಾತಕಾ ಬರೆಯೋರೆಂದರೆ ಕವಿತಾ ಬರೆಯೋರ ಥರಾ ಅಂದ್ಕೋಬೇಡ. ಜ್ಯೋತಿಷಿಗಳು ಕೆಲವು ಕವಿಗಳಂತೆ ದಸರಾ ದೂಸರಾ ಅಂತ ಕಿವಿಗಳನ್ನು ಹುಡುಕಿಕೊಂಡು ತಿರುಗೋದಿಲ್ಲ'.

'ಕವಿಗಳನ್ನೇನು ಅಷ್ಟೊಂದು ಅಗ್ಗ ಅಂತ ಭಾವಿಸಬೇಡ. ಸಿಟ್ಟು ಬಂದರೆ ಕೊಟ್ಟ ಪ್ರಶಸ್ತಿಯನ್ನು ಕೊಟ್ಟವರಿಗೇ ಹಿಂದಿರುಗಿಸಿದ ಉದಾಹರಣೆಗಳು ಇವೆ. ಅಪಸ್ವರ ಹೊರಟರೆ ಕವಿಗೋಷ್ಠಿಯನ್ನೇ ತ್ಯಜಿಸುವಷ್ಟು ಸ್ವಾಭಿಮಾನಿಗಳು ಅವರು'.

'ಮುಡಾ ಸೈಟು, ಮುಡಾ ಅಧ್ಯಕ್ಷತೆಯನ್ನೇ ತ್ಯಜಿಸುವ ನೈತಿಕತೆ ಕಾಲದಲ್ಲಿ ಪ್ರಶಸ್ತಿ ವಾಪಸಾತಿ ಏನು ಮಹಾತ್ಯಾಗ ಬಿಡು'.

'ಕೊಟ್ಟ ಸೈಟಿನಲ್ಲಿ ಮನೆ ಕಟ್ಟದವನು, ಕರೆದ ಗೋಷ್ಠಿಯಲ್ಲಿ ಕವಿತೆ ಓದದವನು ಕೊಟ್ಟ ಕುದುರೆ ಏರದವನಂತೆಯೇ...' ಹೊಸದೊಂದು ವಚನ ಹೊಸೆದ ರುದ್ರಿ.

'ವಿಷಯಾಂತರ ಬೇಡ. ನಾಗಣ್ಣನಿಗೆ ಜಾತಕ ಬರೆಯೋರು ಯಾಕೆ ಸಿಗ್ತಿಲ್ಲ ಹೇಳಿ'.

'ನಾಗಣ್ಣನ ಚನ್ನಪಟ್ಟಣ ಅಷ್ಟೇ ಅಲ್ಲ... ಸಂಡೂರು ಮತ್ತು ಶಿಗ್ಗಾವಿಯಲ್ಲೂ ಇನ್ನೊಂದು ವಾರ ಜಾತಕ ಬರೆಯೋರು ಸಿಗೋದಿಲ್ಲ. ಅವರೆಲ್ಲಾ ವಿಪರೀತ ಬಿಜಿ' ಕೊಟ್ರಿ ಡಿಕ್ಲೇರ್ ಮಾಡಿಬಿಟ್ಟ.

'ಅದೇನಪ್ಪಾ ಅಂಥಾದ್ದು ಈ ಊರುಗಳಲ್ಲಿ?'

'ನೀವಿನ್ನೂ ವಾಲ್ಮೀಕಿ ನಿಗಮದ ಹಗರಣದಲ್ಲೇ ಇದ್ದೀರಿ... ಈಗಾಗ್ಲೇ ಕೋವಿಡ್ ಸಾಮಗ್ರಿ ಖರೀದಿ ಪ್ರಕರಣ ಓಡುತ್ತಿದೆ' ಕೊಟ್ರ ತಿವಿದ. ಕೊನೆಗೆ ತಿಂಗಳೇಶನೇ ವಿವರಿಸಿದ:

'ಕೈ ಪಕ್ಷದ ಬಂಡೆಯಣ್ಣ ಕಾಲ್‌ಫಾರ್ ಮಾಡಿದ್ದಾರೆ: ಖಾಲಿ ಇರುವ ಮೂರು ಶಾಸಕ ಸ್ಥಾನಗಳನ್ನು ಭರ್ತಿ ಮಾಡಲು ಗೆಲ್ಲುವ ಅಭ್ಯರ್ಥಿಗಳಿಂದ ಜಾತಕಗಳನ್ನು ಆಹ್ವಾನಿಸಲಾಗಿದೆ!'

ಸಂಗತ

ವ್ಯಕ್ತಿ ಗೌರವಕ್ಕೆ ಮಾನದಂಡವಲ್ಲ ವೃತ್ತಿ

ಸಂಪಾದನೆ ಮತ್ತು ವಿದ್ಯಾರ್ಹತೆಯ ಕಾರಣಕ್ಕೆ ಕಾಯಕಗಳನ್ನು ಮೇಲು– ಕೀಳು ಎಂದು ವಿಂಗಡಿಸುವುದು ಸಲ್ಲದು

● ರೇವಣ್ಣ ಎಂ.ಜಿ.

ದಸರಾ ರಜೆ ಇದ್ದುದರಿಂದ ಕೆಲವು ದಿನಗಳ ಕಾಲ ಸಕುಟುಂಬ ಪ್ರವಾಸ ಹೋಗಿದ್ದೆವು. ವೃತ್ತಿ ಮತ್ತು ಹವ್ಯಾಸ ಬೇರೆ ಬೇರೆಯಾದರೂ ಸಮಾನಮನಸ್ಕ ಮಿತ್ರರಿಬ್ಬರು ಪ್ರವಾಸದಲ್ಲಿ ನಮ್ಮ ಜೊತೆಯಾಗಿದ್ದರು.

ಕುವೆಂಪು ಅವರ ಕವಿಶೈಲಕ್ಕೆ ಭೇಟಿ ನೀಡಬೇಕೆಂಬುದು ನಮ್ಮ ಬಹುದಿನದ ಬಯಕೆಯಾಗಿತ್ತು. ಸಂಜೆಯ ಹೊತ್ತಿಗೆ ಕವಿಶೈಲವನ್ನು ತಲುಪಿ, ಪ್ರಕೃತಿಯ ಸೊಬಗನ್ನು ಸವಿದು ನಂತರ ಕವಿಮನೆಯನ್ನು ತಲುಪಿದೆವು. ಅಲ್ಲಿನ ಪ್ರಶಾಂತ ವಾತಾವರಣವನ್ನು ಆಸ್ವಾದಿಸಿ ಹೊರಗೆ ಬಂದಾಗ, ಅಲ್ಲಿದ್ದ ಪ್ರವಾಸಿಗರೊಬ್ಬರು 'ಎಲ್ಲಿಂದ ಬಂದಿರುವಿರಿ? ಏನು ಮಾಡಿಕೊಂಡಿದ್ದೀರಿ?' ಎಂದು ನಮ್ಮನ್ನು ಪ್ರಶ್ನಿಸಿದರು. ಆಗ ನಮ್ಮ ಮಿತ್ರರೊಬ್ಬರು ನನ್ನ ಕಡೆ ಕೈ ತೋರಿಸಿ 'ಇವರು ಕಾಲೇಜು ಲೆಕ್ಚರರ್' ಎಂದು ಪರಿಚಯಿಸಿ, ನಂತರ ಚಾಲಕ ಮಿತ್ರರನ್ನು ತೋರಿಸಿ 'ಇವರು ಪಾರ್ಟ್‌ಟೈಮ್ ಟೀಚರ್ ಆಗಿ ಕೆಲಸ ಮಾಡ್ತಿದ್ದಾರೆ' ಎಂದು ಈ ಮೊದಲು ಅವರು ಮಾಡುತ್ತಿದ್ದ ಕೆಲಸವನ್ನು ಹೇಳಿದರು. ಆದರೆ ತಮ್ಮ ಪರಿಚಯ ಮಾಡಿಕೊಳ್ಳುವಾಗ 'ನಾನು... ನಾನು...' ಎಂದು ತಡವರಿಸಿ ಕೊನೆಗೆ 'ನಾನು ರೈತ' ಎಂದು ತಗ್ಗಿದ ಧ್ವನಿಯಲ್ಲಿ ಹೇಳಿದರು. ಲೆಕ್ಚರರ್ ಎಂದು ಪರಿಚಯ ಮಾಡಿಕೊಡುವಾಗ ಇದ್ದ ಅವರ ಗಟ್ಟಿಧ್ವನಿ ಅವರಿಬ್ಬರ ಪರಿಚಯ ಮಾಡಿಕೊಡುವಾಗ ಇಲ್ಲವಾದದ್ದನ್ನು ಕಂಡು ನನಗೆ ಅಚ್ಚರಿಯ ಜೊತೆಗೆ ಆತಂಕವಾಯಿತು.

ಇಂದು ವ್ಯಕ್ತಿ ಗೌರವ ಎಂಬುದು ವೃತ್ತಿಯ ಆಧಾರದ ಮೇಲೆ ನಿರ್ಧಾರವಾಗುತ್ತಿರುವುದೇ ಮಿತ್ರರ ಈ ಮನಃಸ್ಥಿತಿಗೆ ಕಾರಣವೆಂಬುದು ನಂತರ ಗೊತ್ತಾಯಿತು. ನಮ್ಮ ನಡುವೆ ತರತಮಗಳಿಲ್ಲದಿದ್ದರೂ ವೃತ್ತಿಯ ಬಗೆಗಿನ ಕೀಳರಿಮೆ ಅವರಲ್ಲಿ ಬಂದುದರ ಬಗ್ಗೆ ಬೇಸರವೂ ಆಯಿತು.

ಮಿತ್ರರ ಕೀಳರಿಮೆ ಹೋಗಲಾಡಿಸಲು 'ಎಷ್ಟೋ ಜೀವಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರಕ್ಷಿತವಾಗಿ ತಲುಪಿಸುವ ಚಾಲಕ, ಜಗತ್ತಿನ ಜನರ ಹಸಿವನ್ನು ನೀಗಿಸುವ ರೈತ ದೇಶದ ಆಸ್ತಿಯಲ್ಲವೇ? ಇದಕ್ಕೆ ಹೆಮ್ಮೆಪಡಬೇಕಲ್ಲವೇ? ಇತ್ತೀಚೆಗೆ ಯುವ ರೈತನೊಬ್ಬ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ 'ರೈತ' ಎಂದು ಹಾಕಿಸಿಕೊಂಡಿದ್ದು ಗೊತ್ತಿಲ್ಲವೇ? ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ಕನಕದಾಸರು ಹೇಳಿದ್ದು ನೆನಪಿಲ್ಲವೇ?' ಎಂದೆಲ್ಲ ಹೇಳಿದೆ.

ದೊಡ್ಡ ಉದ್ಯೋಗ, ಒಳ್ಳೆಯ ಸಂಬಳ, ಅಂತಸ್ತು, ಕಾರು, ಬಂಗಲೆಯೇ ಯಶಸ್ಸಿನ ಮಾನದಂಡಗಳು, ಇವುಗಳೇ ವ್ಯಕ್ತಿಗೆ ಗೌರವ ತಂದುಕೊಡುವ ಸಾಧನಗಳು ಎಂದು ಬಲವಾಗಿ ನಂಬಿದ್ದ ಕಾರಣಕ್ಕೊ, ವೃತ್ತಿ ಅಸಮಾನತೆಯ ದಳ್ಳುರಿಯಲ್ಲಿ ನೊಂದು ಬೆಂದಿರುವ ಕಾರಣಕ್ಕೊ ಏನೊ ಮಿತ್ರರಿಗೆ ನನ್ನ ಮಾತುಗಳು ಆ ಕ್ಷಣಕ್ಕೆ ರುಚಿಸಲಿಲ್ಲ ಎನಿಸುತ್ತದೆ.

ಪ್ರವಾಸದಿಂದ ಹಿಂದಿರುಗುವಾಗ, ನಮ್ಮ ಕಾರು ತಾಂತ್ರಿಕ ದೋಷದಿಂದಾಗಿ ಕಾಡಿನ ಮಧ್ಯೆ ಉಬ್ಬು ತಗ್ಗುಗಳ ತಿರುವಿನ ರಸ್ತೆಯಲ್ಲಿ ಕೈಕೊಟ್ಟಿತು. ಆಗ ಮಿತ್ರರಿಬ್ಬರು ಕಾರಿನ ಬಾನೆಟ್ ಎತ್ತಿ ಏನು ಸಮಸ್ಯೆ ಎಂದು ತಿಳಿಯಲು ಯತ್ನಿಸಿದರೂ ಏನೊಂದೂ ತಿಳಿಯಲಿಲ್ಲ. ವಿಧಿ ಇಲ್ಲದೆ ಪುಟ್ಟ ಮಕ್ಕಳೊಂದಿಗೆ ರಸ್ತೆಬದಿಯಲ್ಲಿ ಅಸಹಾಯಕರಾಗಿ ನಿಂತಿದ್ದೆವು. ಬಹಳಷ್ಟು ವಾಹನಗಳು ಓಡಾಡುತ್ತಿದ್ದರೂ ಎಷ್ಟೋ ಹೊತ್ತಿನವರೆಗೆ ಯಾರೊಬ್ಬರೂ 'ನಿಮ್ಮ ಸಮಸ್ಯೆ ಏನು?' ಎಂದು ಕೇಳಲಿಲ್ಲ.

ಬಳಿಕ ಒಬ್ಬರು ನಮ್ಮ ಬಳಿಗೆ ಬಂದು 'ಏನು ಸಮಸ್ಯೆ? ನಾನು ಕಾರ್ ಮೆಕ್ಯಾನಿಕ್' ಎಂದು ಪರಿಚಯ ಮಾಡಿಕೊಂಡು, ಸ್ವಲ್ಪ ಹೊತ್ತಿನಲ್ಲೇ ನಮ್ಮ ಕಾರಿನ ಸಮಸ್ಯೆಯನ್ನು ಬಗೆಹರಿಸಿ ನಗುನಗುತ್ತಾ ಅಲ್ಲಿಂದ ಹೊರಟುಹೋದರು. ಆಗ ಚಾಲಕ ಮಿತ್ರರು ರೈತ ಮಿತ್ರರಿಗೆ 'ನೋಡು, ವೃತ್ತಿಯಲ್ಲಿ ಮೇಲು ಕೀಳೆಂಬುದಿಲ್ಲ. ಈಗ ಮೆಕ್ಯಾನಿಕ್ ಇಲ್ಲದಿದ್ದರೆ ನಾವು ಇಷ್ಟು ಬೇಗ ಇಲ್ಲಿಂದ ಹೋಗಲು ಸಾಧ್ಯವಾಗುತ್ತಿತ್ತೇ? ವೃತ್ತಿ ಯಾವುದಾದರೂ ಘನತೆ ಮತ್ತು ಗೌರವದಿಂದ ಬದುಕುವುದು ಮುಖ್ಯ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ಅಷ್ಟೇ ಮುಖ್ಯ. ನನ್ನನ್ನೇ ನೋಡು, ವಿದ್ಯಾರ್ಹತೆಗೆ ತಕ್ಕುದಾದ ಉದ್ಯೋಗ ಸಿಕ್ಕಿಲ್ಲವೆಂದು ಕಂಗಾಲಾಗಿದ್ದೇನೆಯೇ? ಜೀವನ ನಿರ್ವಹಣೆಗಾಗಿ ಆಸಕ್ತಿಯಿಂದ, ಶ್ರದ್ಧೆಯಿಂದ ಚಾಲಕ ವೃತ್ತಿಯನ್ನು ಮಾಡುತ್ತಿಲ್ಲವೇ?' ಎಂದು ಹೇಳಿದಾಗ, ರೈತ ಮಿತ್ರರು ಕಿರುನಗೆಯೊಂದಿಗೆ ಸಮ್ಮತಿಯ ಮುದ್ರೆಯೊತ್ತಿದರು.

ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಒಂದೊಂದು ಕಾಯಕದಲ್ಲಿ ತೊಡಗಿಕೊಳ್ಳಬೇಕಾದುದು ಅನಿವಾರ್ಯ. ಸಂಪಾದನೆ, ವಿದ್ಯಾರ್ಹತೆಯ ಕಾರಣಕ್ಕೆ ಕಾಯಕಗಳನ್ನು ಮೇಲು ಕೀಳು ಎಂದು ವಿಂಗಡಿಸುವುದು ಸಲ್ಲದು. ದೇಹವೆಂಬ ಬಂಡಿಗೆ ಎಲ್ಲಾ ಅಂಗಗಳು ಹೇಗೆ ಮುಖ್ಯವೊ ಹಾಗೇ ಸಮಾಜಕ್ಕೆ ಎಲ್ಲಾ ವೃತ್ತಿಗಳು, ಎಲ್ಲಾ ವ್ಯಕ್ತಿಗಳು ಮುಖ್ಯ.



ವೃತ್ತಿ ಗೌರವ, ವ್ಯಕ್ತಿ ಗೌರವದ ಬಗೆಗಿನ ಆದರ್ಶದ ಮಾತುಗಳು ರೆಕ್ಕೆ ಬಿಚ್ಚಿ ಆಗಸದಲ್ಲಿ ಹಾರಾಡುತ್ತಿರುವ, ಅಸಮಾನತೆಯೆಂಬ ವಾಸ್ತವವು ರೆಕ್ಕೆ ಕತ್ತರಿಸಿಕೊಂಡು ಬಿದ್ದಿರುವ ವೈರುಧ್ಯ ಸಮಾಜದಲ್ಲಿ ಇಲ್ಲವಾಗಬೇಕು. ಆದರ್ಶದ ಮಾತುಗಳು ವಾಸ್ತವದಲ್ಲಿ ನಡವಳಿಕೆಗಳಾಗಿ ಬದಲಾಗಬೇಕು. ಲಿಂಗ, ಜಾತಿ, ವರ್ಗ, ವೃತ್ತಿಗಳಿಂದ ವ್ಯಕ್ತಿಯ ಮೌಲ್ಯ ನಿರ್ಧಾರ ಮಾಡಬಾರದು ಎಂಬುದನ್ನು ಮನೆಯಲ್ಲಿ, ಶಾಲಾಕಾಲೇಜುಗಳಲ್ಲಿ ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ತಕ್ಕಂತಹ ವೃತ್ತಿಯನ್ನು ಆಯ್ದುಕೊಳ್ಳಲು ಪ್ರೋತ್ಸಾಹದ ಜೊತೆಗೆ ಮಾರ್ಗದರ್ಶನವನ್ನೂ ನೀಡಬೇಕಾದುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು.

ಲೇಖಕ: ಕನ್ನಡ ಉಪನ್ಯಾಸಕ
ಸರ್ಕಾರಿ ಪದವಿಪೂರ್ವ ಕಾಲೇಜು, ಕೃಷ್ಣರಾಜಪೇಟೆ

ವಾಚಕರ ವಾಣಿ

ಈರುಳ್ಳಿ, ಟೊಮೆಟೊ: ಎಲ್ಲರಿಗೂ ಸಿಗಲಿ ರಿಯಾಯಿತಿ

ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದ ಪರಿಣಾಮವಾಗಿ ಈರುಳ್ಳಿ, ಟೊಮೆಟೊ ಬೆಳೆಗೆ ಹಾನಿಯಾಗಿದ್ದರಿಂದ, ಇವುಗಳ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯವು ತನ್ನ ಅಧೀನದ ಕೆಲವು ಸಂಸ್ಥೆಗಳ ಮೂಲಕ ದೆಹಲಿ, ಮುಂಬೈ, ಬೆಂಗಳೂರಿನಂತಹ ಆಯ್ದ ಕೆಲ ನಗರಗಳಲ್ಲಿ ಈ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ, ಮಾರುಕಟ್ಟೆ ಬೆಲೆ ನಿಯಂತ್ರಣಕ್ಕೆ ಕ್ರಮ ವಹಿಸಿರುವುದಾಗಿ ತಿಳಿಸಿದೆ.

ನಿತ್ಯ ಬಳಕೆಯ ಈ ಉತ್ಪನ್ನಗಳನ್ನು ದೇಶದ ಕೆಲವೇ ನಗರಗಳಲ್ಲಿ ವಿತರಿಸಿ ಸಚಿವಾಲಯವು ಜನರ ಕಣ್ಣೊರೆಸುವ ತಂತ್ರ ಮಾಡುವುದನ್ನು ಬಿಟ್ಟು, ದೇಶದ ಎಲ್ಲಾ ಎಪಿಎಂಸಿಗಳಲ್ಲಿ ನೇರವಾಗಿ ರೈತರಿಂದ ಖರೀದಿಸಿ, ಎಲ್ಲರಿಗೂ ರಿಯಾಯಿತಿ ದರದ ಪ್ರಯೋಜನ ಸಿಗುವಂತೆ ಮಾಡಲಿ. ದಲ್ಲಾಳಿಗಳ ಒತ್ತಡಕ್ಕೆ ಮಣಿದು ಈರುಳ್ಳಿ ಮೇಲಿನ ರಫ್ತು ದರವನ್ನು ಶೇ 40ರಿಂದ ಶೇ 20ಕ್ಕೆ ಇಳಿಸಿದ್ದು ಏಕೆ? ತನ್ನ ಬಳಿ ಇರುವ ಕಾಪು ದಾಸ್ತಾನನ್ನು ಬಿಡುಗಡೆ ಮಾಡಿ ದೇಶದ ಎಲ್ಲಾ ನಗರ, ಪಟ್ಟಣಗಳಲ್ಲೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿ.

ಮುಳ್ಳೂರು ಪ್ರಕಾಶ್, ಮೈಸೂರು

ಮಳೆ ಅನಾಹುತ: ಮುನ್ನೆಚ್ಚರಿಕೆ ಇಲ್ಲವೇಕೆ?

ಮಳೆಯ ನೀರಿಗೆ ಮೂವರು ಕೊಚ್ಚಿ ಹೋದ ಸುದ್ದಿ (ಪ್ರ.ವಾ., ಅ. 18) ಓದಿ ತುಂಬಾ ಬೇಸರವಾಯಿತು. ಇಂತಹ ಅತ್ಯಾಧುನಿಕ ವಿಜ್ಞಾನ, ತಂತ್ರಜ್ಞಾನದ ಕಾಲದಲ್ಲೂ, ಮಾಧ್ಯಮಗಳು ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಯೂ ಅಲ್ಲಲ್ಲಿ ಹೀಗೆ ಮಳೆಯ ನೀರಿಗೆ ಜನ ಕೊಚ್ಚಿ ಹೋಗುತ್ತಾರೆಂದರೆ ಅದು ಅತ್ಯಂತ ಆಘಾತಕರ ಸಂಗತಿ. ನಗರ ಯೋಜನೆ, ಒಳಚರಂಡಿಗಳ ನಿರ್ವಹಣೆ, ಜನರಲ್ಲಿ ಜಾಗೃತಿಯನ್ನು ಮೂಡಿಸುವಂತಹ ಕಾರ್ಯಗಳಲ್ಲಿ ಸೋಲುತ್ತಿರುವುದೇ ಇದಕ್ಕೆ ಪ್ರಮುಖವಾದ ಕಾರಣ.

ಸರ್ಕಾರ ಮತ್ತು ಸಾರ್ವಜನಿಕರು ಮಳೆಗಾಲಕ್ಕೂ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನಂತೂ ತೆಗೆದುಕೊಂಡಿರುವುದಿಲ್ಲ. ಕೊನೆಯಪಕ್ಷ ಮಳೆ ಬರುವಾಗ ಅಥವಾ ಮಳೆ ಬಂದ ನಂತರವಾದರೂ ಈ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಡವೇ? ಇಂತಹ ಸಾವುಗಳನ್ನು ನಿಯಂತ್ರಿಸುವುದು ಯಾವಾಗ? ಆಡಳಿತಾರೂಢರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಇಂತಹ ಅನಾಹುತಗಳ ಸಂಖ್ಯೆ ಅಧಿಕವಾಗುವ ಸಾಧ್ಯತೆಯೇ ಹೆಚ್ಚು.

ಶಿವರಾಜು ಎ.ಆರ್., ಜೆಟ್ಟಿಅಗ್ರಹಾರ, ಕೊರಟಗೆರೆ

ಮಳೆನೀರು ಸಂಗ್ರಹ: ಬೇಕು ಕ್ರಿಯಾ ಯೋಜನೆ

'ಮಳೆಯ ನೀರು ಹಿಡಿದಿಟ್ಟರೆ ಆಗದೇ?' ಎಂಬ ನಾಗೇಶ ಹೆಗಡೆ ಅವರ ಅಭಿಪ್ರಾಯ (ವಾ.ವಾ., ಅ. 17) ಸಮಯೋಚಿತವಾಗಿದೆ ಹಾಗೂ ಸಾಮಾಜಿಕ ಕಾಳಜಿ ಹೊಂದಿದ್ದಾಗಿದೆ. ಆದರೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರ, ಯಾರ ಹಿಡಿತಕ್ಕೂ ಸಿಗದ ಬಡಾವಣೆಗಳ ವಿಸ್ತರಣೆ ಹಾಗೂ ಬಹುಮಹಡಿ ಕಟ್ಟಡಗಳ ವಿನ್ಯಾಸವು ಸಂಬಂಧಿಸಿದ ಅಧಿಕಾರಿಗಳ ನಿಯಂತ್ರಣವನ್ನೂ ಮೀರಿದೆ. ಕೆಂಪೇಗೌಡರ ದೂರದರ್ಶಿತ್ವವನ್ನು ನಮ್ಮ ಅಧಿಕಾರಸ್ಥರು ಅರಿತುಕೊಳ್ಳಲಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಮಳೆನೀರು ಸಂಗ್ರಹವನ್ನು ಇದೀಗ ಕಡ್ಡಾಯ ಮಾಡಲಾಗಿದೆ.

ಹೀಗಿದ್ದರೂ ಈ ಹಿಂದೆ ನಿರ್ಮಾಣವಾದ ಕಟ್ಟಡಗಳು, ಸರ್ಕಾರಿ ಭವನಗಳು ಎಷ್ಟರಮಟ್ಟಿಗೆ ಮಳೆಯ ನೀರನ್ನು ಹಿಡಿದಿಟ್ಟುಕೊಂಡು ಬಳಸಲು ಸಾಧ್ಯ ಎಂಬ ಬಗ್ಗೆ ಶೀಘ್ರವೇ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಿ, ಸಾಧ್ಯವಾದಷ್ಟು ಬೇಗ ಜಾರಿಗೆ ತಂದದ್ದೇ ಆದರೆ ನಾವು ಇಂಥ ಅವಘಡಗಳನ್ನು ತಪ್ಪಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ನಮ್ಮ ಪ್ರಜೆಗಳು, ತಜ್ಞರು, ಆಡಳಿತಶಾಹಿ ಮತ್ತು ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇದೆಯೇ ಎಂಬ ಬಗ್ಗೆ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಇದು.

ಬಸಪ್ಪ ಯ. ಬಂಗಾರಿ, ಬೆಂಗಳೂರು

ಕೆರೆ ತುಂಬಿಸುವ ಕೆಲಸವಾಗಲಿ

ಈ ಬಾರಿ ಮಳೆರಾಯನ ಕೃಪೆಯಿಂದ ಕಾವೇರಿಯ ಒಡಲು ಮೂರು ಬಾರಿ ಭರ್ತಿಯಾಗಿದೆ. 150 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕೊಟ್ಟು ಆಗಿದೆ. ಇನ್ನು ನಮ್ಮ ಕೆರೆಗಳನ್ನು ತುಂಬಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಇದರಿಂದ ನಮ್ಮ ರೈತರು ಎರಡು ಫಸಲು ತೆಗೆದು, ಹಿಂದಿನ ವರ್ಷಗಳಲ್ಲಿ ಆದ ನಷ್ಟವನ್ನು ಸರಿದೂಗಿಸಿಕೊಳ್ಳಲು ಸಹಾಯವಾಗುತ್ತದೆ.

ಜಿ.ಪಿ.ದಯಾನಂದ, ಬೆಂಗಳೂರು

ಕನ್ನಡದ ಪರ ಎಚ್ಚರಿಕೆಯ ಗಂಟೆ

'ವಿಧಾನಸೌಧ, ವಿಕಾಸಸೌಧವನ್ನು ಕನ್ನಡದ ಅಸ್ಮಿತೆಯ ಕೇಂದ್ರಗಳನ್ನಾಗಿಸಿ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರವನ್ನು ಆಗ್ರಹಿಸಿರುವುದು (ಪ್ರ.ವಾ., ಅ. 17) ಸಮಯೋಚಿತವಾಗಿದೆ. ಇಂದು ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕನ್ನಡದ ಬಳಕೆಯನ್ನು ನೋಡಿದ ಯಾರಿಗಾದರೂ ಹೆಮ್ಮೆ ಎನಿಸುತ್ತದೆ. ಮಹದೇವ ಬಣಕಾರ ಅವರು 1967ರಲ್ಲಿ ಶಾಸಕರಾಗಿದ್ದಾಗಿನ ಸಂದರ್ಭದಲ್ಲಿ, ವಿಧಾನಸೌಧದಲ್ಲಿ ಕನ್ನಡದ ಬಳಕೆಯ ಬಗ್ಗೆ ಹೀಗೆ ಹೇಳಿದ್ದಾರೆ- 'ವಿಧಾನಸಭೆಯ ಒಳಗೆ ಕಾರ್ಯಕಲಾಪಗಳೆಲ್ಲ ಇಂಗ್ಲಿಷ್‌ನಲ್ಲಿ ನಡೆಯುತ್ತಿದ್ದವು. ಹೊರಗೆ ಜನಸಂಪರ್ಕದಲ್ಲಿ ತಮಿಳು, ತೆಲುಗು, ಮಲಯಾಳಿ ಮತ್ತು ಉರ್ದು ಭಾಷೆಗಳು ಬಳಕೆಯಲ್ಲಿದ್ದವು. ಅಲ್ಲಲ್ಲಿ ಕನ್ನಡ ಮಾತನಾಡುವವರಿದ್ದರೂ, ಅವರ ಭಾಷೆ ವಿಭಿನ್ನವಾಗಿರುತ್ತಿತ್ತು'.

ಇಂದು ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಕಾರ್ಯಕಲಾಪಗಳೆಲ್ಲ ಬಹುತೇಕ ಕನ್ನಡದಲ್ಲಿ ನಡೆಯುತ್ತಿವೆ. ವಿಧಾನಸಭೆಯ ಹೊರಗೂ ಕನ್ನಡ ವಿಜೃಂಭಿಸುತ್ತಿದೆ. 1977ರಲ್ಲಿ ನಾನು ವಿಧಾನಸೌಧಕ್ಕೆ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ, ಕಚೇರಿಯಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸುವುದರಿಂದ ಪ್ರಾರಂಭಿಸಿ, ಒಂದು ಸಾಂದರ್ಭಿಕ ರಜಾ ಅರ್ಜಿ ಬರೆಯುವವರೆಗೆ ಎಲ್ಲವೂ ಇಂಗ್ಲಿಷ್‌ನಲ್ಲಿಯೇ ನಡೆಯುತ್ತಿತ್ತು. ಇಂದು ಇಡೀ ವಿಧಾನಸೌಧ ಮತ್ತು ವಿಕಾಸಸೌಧ ಕನ್ನಡದಲ್ಲಿ ಅದ್ದಿ ತೆಗೆದಂತಿವೆ. ಆದರೂ ಪ್ರಾಧಿಕಾರದ ಅಧ್ಯಕ್ಷರು ಎಚ್ಚರಿಕೆಯ ಗಂಟೆ ಬಾರಿಸುತ್ತಿರುವುದು ಸಕಾಲಿಕವಾಗಿದೆ.

ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

Printed and published by B A Ravi on behalf of The Printers (Mysore) Private Ltd., at The Printers (Mysore) Private Ltd, Plot Nos. 7-12, Kumbalgodu Industrial Area, Bengaluru-560 074. News Editor (Responsible for selection of news under the PRB Act): Praveen Kulkarni. Editorial Office: 75, Mahatma Gandhi Road, Bengaluru-560 001. E-mail: editorpv@prajavani.co.in. Phone: 080-45557333, Editorial: 080-45557251, Circ: 080-45557204, Advt: 080-45557163/080-45557164. Also printed at Hubballi-Dharwad, Mangaluru, Kalaburagi, Davanagere, Mysuru and Hosapete. To know more about The Printers (Mysore) Private Ltd, visit www.printersmysore.com.

ಭಾರತದಲ್ಲಿ ವಾರ್ಷಿಕ 60 ಸಾವಿರಕ್ಕೂ ಹೆಚ್ಚು ಸಾವು

ಹಾವು ಕಡಿತ ‘ನಿರ್ಲಕ್ಷಿತ’ ಸಮಸ್ಯೆ



ದೇಶದಲ್ಲಿ ಡೆಂಗಿ, ಮಲೇರಿಯಾ ಕಾಯಿಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ವನ್ಯಪ್ರಾಣಿ–ಮಾನವ ಸಂಘರ್ಷದ ಭಾಗವಾಗಿ ಹುಲಿ, ಚಿರತೆ, ಆನೆ ದಾಳಿಗಳ ಬಗ್ಗೆ ರಾಜಕಾರಣಿಗಳೂ ಸೇರಿದಂತೆ ಹಲವರು ಚರ್ಚಿಸಿ, ಪರಿಹಾರೋಪಾಯಗಳ ಬಗ್ಗೆ ಮಾತುಕತೆ ನಡೆಸುತ್ತಿರುತ್ತಾರೆ. ಆದರೆ, ಇವೆರಡಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಹಾವು ಕಡಿತದ ಬಗ್ಗೆ ಸರ್ಕಾರಗಳು ಅಷ್ಟು ಗಮನ ಹರಿಸುತ್ತಿಲ್ಲ. ಭಾರತ ‘ಹಾವು ಕಡಿತದ ರಾಜಧಾನಿ’ ಎಂದೇ ಹೆಸರಾಗಿದ್ದು, ಅದರಿಂದ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಹಾವು ಕಡಿತಕ್ಕೆ ಒಳಗಾಗುತ್ತಿರುವ ಹೆಚ್ಚಿನವರು ಹಳ್ಳಿಗರು, ಬಡವರಾಗಿರುವುದು ಈ ಕುರಿತ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗುತ್ತಿದೆ

ಜಾಗತಿಕವಾಗಿ ಹಾವು ಕಡಿತ

50 ಲಕ್ಷ	ಪ್ರತಿ ವರ್ಷ ವರದಿಯಾಗುತ್ತಿರುವ ಹಾವು ಕಡಿತದ ಪ್ರಕರಣಗಳು
27 ಲಕ್ಷ	ವಿಷದ ಹಾವಿನ ಕಡಿತದ ಪ್ರಕರಣಗಳು
81 ಸಾವಿರದಿಂದ 1.38 ಲಕ್ಷ	ಪ್ರತಿವರ್ಷ ಹಾವು ಕಡಿತದಿಂದ ಸಾಯುತ್ತಿರುವವರ ಸಂಖ್ಯೆ
4 ಲಕ್ಷ	ಹಾವು ಕಡಿತದಿಂದ ದೇಹದ ಅಂಗವನ್ನು ಕತ್ತರಿಸುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಗುರಿಯಾಗುತ್ತಿರುವವರು
30ರಿಂದ 69 ವರ್ಷ	ಹಾವು ಕಡಿತದಿಂದ ಸಾಯುತ್ತಿರುವವರಲ್ಲಿ ಶೇ 50 ಮಂದಿಯ ವಯಸ್ಸು

● ಬಿ.ವಿ.ಶ್ರೀನಾಥ್

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ 81 ಸಾವಿರದಿಂದ 1.38 ಲಕ್ಷದವರೆಗೆ ಜನರು ಹಾವು ಕಡಿತದಿಂದ ಸಾಯುತ್ತಿದ್ದಾರೆ; ಅದರ ಮೂರರಷ್ಟು ಮಂದಿ ಅಂಗವೈಕಲ್ಯವೂ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಜಗತ್ತಿನಲ್ಲಿ ಹಾವು ಕಡಿತದಿಂದ ಸಾಯುತ್ತಿರುವ ಪ್ರತಿ 100 ಮಂದಿಯ ಪೈಕಿ ಸುಮಾರು 50 ಮಂದಿ ಭಾರತದವರು.

ಹಾವು ಶೀತ ರಕ್ತದ ಸರೀಸೃಪ. ಮಳೆಗಾಲದ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲೇ ಹೆಚ್ಚಿನ ಹಾವು ಕಡಿತದ ಪ್ರಕರಣಗಳು ವರದಿಯಾಗುತ್ತಿವೆ. ಭಾರತದಲ್ಲಿ ವರದಿಯಾಗುತ್ತಿರುವ ಶೇ 90ರಷ್ಟು ಪ್ರಕರಣಗಳಿಗೆ ಅತಿ ಅಪಾಯಕಾರಿ ಎಂದು ಪರಿಗಣಿಸಲಾಗಿರುವ ನಾಲ್ಕು ಪ್ರಭೇದಗಳು– ನಾಗರಹಾವು, ಕೊಳಕು ಮಂಡಲ, ಗರಗಸ ಮಂಡಲ, ಕಟ್ಟು ಹಾವು– ಕಾರಣವಾಗಿವೆ. ಉಳಿದ ಶೇ 10ರಷ್ಟು ಪ್ರಕರಣಗಳಿಗೆ 12 ಹಾವಿನ ಪ್ರಭೇದಗಳು ಕಾರಣವಾಗುತ್ತಿವೆ.

ವ್ಯವಸಾಯದ ಕಾರಣಕ್ಕಾಗಿ ಹೊಲಗದ್ದೆಗಳಲ್ಲಿ ಸಂಚರಿಸುವ, ರಾತ್ರಿ ಹೊತ್ತು ಓಡಾಡುವ ಕೃಷಿಕರು, ಕೂಲಿ ಕಾರ್ಮಿಕರು ಹಾವು ಕಡಿತಕ್ಕೆ ಹೆಚ್ಚು ಗುರಿಯಾಗುತ್ತಿದ್ದಾರೆ. ಹೀಗಾಗಿ, ಹಾವು ಕಡಿತವನ್ನು ಗ್ರಾಮೀಣ ಭಾಗದ ಜನರು ಮತ್ತು ಬಡವರ ಸಮಸ್ಯೆ ಎಂದೇ ನೋಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿಯೂ ಇತ್ತೀಚೆಗೆ ಹಾವು ಕಡಿತದ ಸಂಖ್ಯೆ ಏರುತ್ತಿದೆ. ಹಾವುಗಳ ಆವಾಸಗಳಲ್ಲಿ ಬಡಾವಣೆಗಳು, ಮನೆಗಳು ನಿರ್ಮಾಣಗೊಂಡಿರುವುದು ಇದಕ್ಕೆ ಕಾರಣ.

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ‘ಮಿಲಿಯನ್ ಡೆತ್ ಸ್ಟಡಿ’ ಹೆಸರಿನಲ್ಲಿ 2011ರಲ್ಲಿ ಮೊದಲ ಬಾರಿಗೆ ಈ ಸಮಸ್ಯೆಯ ಬಗ್ಗೆ ವ್ಯಾಪಕ ಮಾಹಿತಿ, ಅಂಕಿಅಂಶ ಕಲೆಹಾಕಿ, ಅದರ ಗಂಭೀರ ಸ್ವರೂಪವನ್ನು ಬಹಿರಂಗಪಡಿಸಿತು. ಭಾರತವು ಹಾವು ಕಡಿತದ ರಾಜಧಾನಿ ಎಂದು ಕರೆಸಿಕೊಳ್ಳುವುದಕ್ಕೆ ಹಲವು ಕಾರಣಗಳನ್ನು ತಜ್ಞರು ಪಟ್ಟಿ ಮಾಡುತ್ತಾರೆ. ವಾಸ್ತವವಾಗಿ, ದೇಶದಲ್ಲಿ ಹಾವಿನ ಕಡಿತಕ್ಕೊಳಗಾಗುತ್ತಿರುವ ಸಂಖ್ಯೆ ಈಗ ಹೇಳುತ್ತಿರುವುದಕ್ಕಿಂತಲೂ ಇನ್ನೂ ಹೆಚ್ಚಿದೆ. ಈ ಕುರಿತ ಅಧ್ಯಯನ, ಜಾಗೃತಿ ಮೂಡಿಸುವ ಕಾರ್ಯಕ್ರಮ ಮತ್ತು ಚಿಕಿತ್ಸೆಯ ವಿಚಾರದಲ್ಲಿ ದೇಶವು ಹಲವು ತೊಡಕುಗಳನ್ನು ಎದುರಿಸುತ್ತಿದೆ.



ಭಾರತದಲ್ಲಿ...

30 ಲಕ್ಷ	ಪ್ರತಿ ವರ್ಷ ಹಾವು ಕಡಿತಕ್ಕೆ ಒಳಗಾಗುತ್ತಿರುವವರು
77%	ಹಾವು ಕಡಿತದ ನಂತರ ಆಸ್ಪತ್ರೆಗೆ ಹೋಗದೆ ಸಾಯುವವರು
58 ಸಾವಿರದಿಂದ–62 ಸಾವಿರ	ಪ್ರತಿ ವರ್ಷ ಹಾವು ಕಡಿತದಿಂದ ಸಾಯುವವರ ಸಂಖ್ಯೆ
94%	ಹಾವು ಕಡಿತದಿಂದ ಸಾಯುವ ಗ್ರಾಮೀಣ ಪ್ರದೇಶದ ಜನರ ಪ್ರಮಾಣ

ದೇಶದಲ್ಲಿ ಹಾವು ಕಡಿತವನ್ನು ‘ಮೆಡಿಕೋ ಲೀಗಲ್’ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಪೊಲೀಸರ ಭಯದಿಂದ ಹಲವು ವೈದ್ಯರು ಹಾವು ಕಡಿತಕ್ಕೆ ಚಿಕಿತ್ಸೆ ನೀಡದೇ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸುತ್ತಾರೆ. ಈ ಬಗ್ಗೆ ಸರ್ಕಾರ ಪದೇ ಪದೇ ಮಾರ್ಗಸೂಚಿ ಬದಲಾವಣೆ ಮಾಡಿದರೂ ಹಲವು ಕಾರಣಗಳಿಂದ ಅದು ದೇಶದ ಗ್ರಾಮೀಣ ಭಾಗದ ವೈದ್ಯರಿಗೆ ತಲುಪುತ್ತಿಲ್ಲ. ಇದರಿಂದ ಬಾಧಿತರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಸಾವುಗಳು ಹೆಚ್ಚುತ್ತಿವೆ.

ಭಾರತದ ವೈದ್ಯರು ಇಂದಿಗೂ ಹಳೆಯ, ಪಶ್ಚಿಮ ಕೇಂದ್ರಿತವಾದ ವೈದ್ಯ ಪಠ್ಯಗಳನ್ನು ಆಧರಿಸಿಯೇ ಚಿಕಿತ್ಸೆ ನೀಡುತ್ತಿದ್ದು, ಇಲ್ಲಿನ ಭೌಗೋಳಿಕ ಪರಿಸರಕ್ಕೆ, ಹಾವು ಪ್ರಭೇದಕ್ಕೆ ಅದು ಅಷ್ಟು ಪರಿಣಾಮಕಾರಿಯಾಗಿಲ್ಲ. ಕೆಲವು ರಾಜ್ಯಗಳು ಹಾವು ಕಡಿತದಿಂದ ಸಾವಿಗೀಡಾದವರ ಸಂಬಂಧಿಕರಿಗೆ ಪರಿಹಾರ ನೀಡುತ್ತಿದ್ದು, ಅದು ಅತ್ಯಲ್ಪ ಪ್ರಮಾಣದ್ದಾಗಿದೆ ಎನ್ನುವ ಟೀಕೆ ಇದೆ. ಸಾವು ಸಂಭವಿಸಿದಲ್ಲಿ ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಪಡೆದರೆ ಮಾತ್ರವೇ ಪರಿಹಾರ ಸಿಗುತ್ತದೆ. ಆದರೆ, ಪ್ರಮಾಣ ಪತ್ರ ಪಡೆಯುವುದು ಅತ್ಯಂತ ಪ್ರಯಾಸದ ಕೆಲಸವಾಗಿದ್ದು, ಇದರಿಂದ ನಮ್ಮ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ವ್ಯವಸ್ಥೆಯ ಬಗ್ಗೆ ಜನರಿಗೆ ನಂಬಿಕೆಯೇ ಇಲ್ಲವಾಗಿದೆ.

ಭಾರತದಲ್ಲಿ ಹಾವು ಕಡಿತದ ಸುತ್ತ ಮೂಢನಂಬಿಕೆ, ದಂತಕಥೆ, ಅಂಧ ಆಚರಣೆಗಳು ಹೆಚ್ಚು ಚಾಲ್ತಿಯಲ್ಲಿರುವುದು ಹೆಚ್ಚಿನ ಸಾವುಗಳಿಗೆ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಹಾವು ಕಡಿತಕ್ಕೊಳಗಾದವರು ತಕ್ಷಣ ಹೋಗುವುದು ಮಾಟ ಮಂತ್ರ ಮಾಡುವವರ ಬಳಿ. ಇಲ್ಲವೇ ಸಾಂಪ್ರದಾಯಿಕ ಚಿಕಿತ್ಸೆ ನೀಡುವವರ ಬಳಿ. ಜನರಿಗೆ ಹಾವು ಕಡಿತದ ಬಗ್ಗೆ ಮತ್ತು ಅದಕ್ಕೆ ಮಾಡಬೇಕಾದ ಚಿಕಿತ್ಸೆಯ ಬಗ್ಗೆ ಇರುವ ಭಯ ಮತ್ತು ಅಜ್ಞಾನ ಚಿಕಿತ್ಸೆಯ ವಿಚಾರದಲ್ಲಿ ಒಂದು ತೊಡಕಾಗಿದೆ.

ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯಗಳು ಇಲ್ಲದೇ ಇರುವುದು ಕೂಡ ಹಾವು ಕಡಿತದಿಂದ ಹೆಚ್ಚು ಸಾವು ಸಂಭವಿಸಲು ಒಂದು ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳು ಕಡಿಮೆ. ಆಸ್ಪತ್ರೆ ಇದ್ದರೂ ಅವುಗಳಲ್ಲಿ ಆ್ಯಂಟಿ ಸ್ನೇಕ್ ವೆನಮ್ (ವಿಷ ನಿರೋಧಕ) ಲಭ್ಯ ಇರುವುದಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಹಾವು ಕಡಿತಕ್ಕೊಳಗಾದವರು ಸಾಂಪ್ರದಾಯಿಕ ಔಷಧಿಯ ಮೊರೆ ಹೋಗುವಂತಾಗಿದೆ.


ವಿಶ್ವ ಆರೋಗ್ಯ ಸಂಸ್ಥೆಯು ಹಾವು ಕಡಿತದಿಂದ ಉಂಟಾಗುವ ಅಸ್ವಸ್ಥತೆಯನ್ನು ‘ಉಷ್ಣವಲಯದ ಒಂದು ನಿರ್ಲಕ್ಷಿತ ಕಾಯಿಲೆ’ ಎಂದು ವರ್ಗೀಕರಿಸಿದೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ಸೂಕ್ತ ಗಮನ ಹರಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದೆ. ಭಾರತದಲ್ಲಿ ಪ್ರತಿವರ್ಷ ಡೆಂಗಿ, ಮಲೇರಿಯಾಕ್ಕಿಂತಲೂ ಹೆಚ್ಚು ಮಂದಿ ಹಾವು ಕಡಿತದಿಂದ ಸಾಯುತ್ತಿದ್ದಾರೆ. ಮಾನವ–ಪ್ರಾಣಿ ಸಂಘರ್ಷದಲ್ಲೂ ಹಾವಿನ ಕಡಿತದ ಪ್ರಕರಣಗಳೇ ಹೆಚ್ಚಿವೆ. ದೇಶದಲ್ಲಿ ಬಿಹಾರ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಚ್ಚಿನ ಹಾವು ಕಡಿತ ಪ್ರಕರಣಗಳು ವರದಿಯಾಗುತ್ತಿವೆ.

ಇಷ್ಟಾದರೂ ಹಾವು ಕಡಿತದಿಂದಾಗುತ್ತಿರುವ ಸಾವುಗಳನ್ನು ತಪ್ಪಿಸುವ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಾಗಲಿ ಅಥವಾ ರಾಜ್ಯಗಳ ಮಟ್ಟದಲ್ಲಾಗಲಿ ಗಂಭೀರವಾದ ಚಿಂತನೆ ಮತ್ತು ಕ್ರಮಗಳು ಇತ್ತೀಚಿನವರೆಗೂ ಆಗಿರಲೇ ಇಲ್ಲ. 2030ರ ಹೊತ್ತಿಗೆ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ, ಹಾವು ಕಡಿತದ ಪ್ರಕರಣಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಾವುಗಳನ್ನು ಕನಿಷ್ಠ ಅರ್ಧದಷ್ಟಾದರೂ ಕಡಿಮೆ ಮಾಡಲು ಈಚೆಗೆ ಕೇಂದ್ರ ಸರ್ಕಾರವು ಕಾರ್ಯಯೋಜನೆಯೊಂದನ್ನು ರೂಪಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕರ್ನಾಟಕ ಸರ್ಕಾರವು ಹಾವು ಕಡಿತದಿಂದಾಗುವ ಅಸ್ವಸ್ಥತೆಯನ್ನು ‘ಘೋಷಿತ ಕಾಯಿಲೆ’ ಎಂದು ಗುರುತಿಸಿದೆ. ಇದರಿಂದ ಹಾವು ಕಡಿತದ ಘಟನೆಗಳು ದಾಖಲಾಗುವುದಲ್ಲದೇ, ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಹೀಗೆ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಉಳಿದ ರಾಜ್ಯಗಳು ಕೂಡ ಇದೇ ಮಾದರಿ ಅನುಸರಿಸಬೇಕು ಎಂದು ತಜ್ಞರು ಒತ್ತಾಯಿಸುತ್ತಿದ್ದಾರೆ.

ಆಧಾರ: ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್, ಬಿಬಿಸಿ, ಪಿಐಬಿ, ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ

ಕರ್ನಾಟಕದಲ್ಲಿ ಹಾವು ಕಡಿತ



* ಜನವರಿಯಿಂದ ಸೆಪ್ಟೆಂಬರ್‌ವರೆಗೆ

ದೇಶದಲ್ಲಿ ಹೆಚ್ಚು ಜನರನ್ನು ಬಲಿಪಡೆಯುತ್ತಿರುವ ಹಾವುಗಳು



ನಾಗರಹಾವು



ಕೊಳಕು ಮಂಡಲ ಹಾವು ಚಿತ್ರ: ಓಂಕಾರ ಪೈ



ಗರಗಸ ಮಂಡಲ



ಕಟ್ಟು ಹಾವು ಚಿತ್ರ: ಓಂಕಾರ ಪೈ

ಹಾವು ಕಚ್ಚಿದಾಗ ಏನು ಮಾಡಬೇಕು?

- ವಿಚಲಿತಗೊಳ್ಳದೆ ಶಾಂತವಾಗಿರಿ. ಕಡಿತಕೊಳ್ಳಗಾದ ವ್ಯಕ್ತಿಯನ್ನು ಸಮಾಧಾನ ಪಡಿಸಿ
- ಹಾವಿನಿಂದ ದೂರ ಹೋಗಿ
- ಕಚ್ಚಿದ ಜಾಗ ಅಥವಾ ಗಾಯವನ್ನು ಹಾಗೆಯೇ ಬಿಡಿ
- ಕಡಿತದ ಜಾಗದಿಂದ ಬಿಗಿ ಬಟ್ಟೆ/ಆಭರಣ/ಗಡಿಯಾರ/ಉಂಗುರ/ಬೆಲ್ಟ್/ಪಾದರಕ್ಷೆಗಳನ್ನು ತೆಗೆಯಿರಿ
- ಕಡಿತಕ್ಕೆ ಒಳಗಾದ ವ್ಯಕ್ತಿಯು ಎಡ ಮಗ್ಗುಲಿಗೆ ಮಲಗುವಂತೆ ಮಾಡಿ. ಬಲಗಾಲು ಬಾಗಿರಲಿ. ಕೈಗಳು ತಲೆಯ ಕೆಳಭಾಗದಲ್ಲಿರಲಿ
- ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಿರಿ

ಏನು ಮಾಡಬಾರದು?

- ಕಡಿತಕ್ಕೊಳಗಾದಾ ವ್ಯಕ್ತಿ ಗಾಬರಿಯಾಗುವುದಕ್ಕೆ ಅವಕಾಶ ನೀಡಬೇಡಿ
- ಕಚ್ಚಿದ ಹಾವನ್ನು ಹೊಡೆಯಬೇಡಿ ಅಥವಾ ಕೊಲ್ಲಬೇಡಿ. ಹೊಡೆದರೆ ಅದು ಮತ್ತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ
- ಕಡಿತದ ಗಾಯಕ್ಕೆ ವಿಷ ನಿರೋಧಕ ಔಷಧ ಹಾಕಬೇಡಿ
- ರಕ್ತ ಪರಿಚಲನೆಯನ್ನು ತಡೆಯುವುದಕ್ಕಾಗಿ ಕಚ್ಚಿರುವ ಸ್ಥಳವನ್ನು ದಾರ, ಬಟ್ಟೆಯಿಂದ ಕಟ್ಟಬೇಡಿ. ಗಾಯವಾಗಿರುವ ಭಾಗವನ್ನು ಕತ್ತರಿಸಬೇಡಿ
- ಕಡಿತಕ್ಕೊಳಗಾದ ವ್ಯಕ್ತಿಯನ್ನು ಅಂಗಾತವಾಗಿ ಮಲಗಿಸಬೇಡಿ. ದೇಹದಲ್ಲಿ ಗಾಳಿಯ ಸಂಚಾರವನ್ನು ಇದು ತಡೆಯಬಹುದು
- ಸಾಂಪ್ರದಾಯಿಕ ಅಥವಾ ಅಸುರಕ್ಷಿತವಾದ ಚಿಕಿತ್ಸೆಯನ್ನು ಪಡೆಯಬೇಡಿ



ಪ್ರದೇಶಕ್ಕೆ ತಕ್ಕಂತೆ ಔಷಧ ಬೇಕು

ಭಾರತದಲ್ಲಿ ಆ್ಯಂಟಿ ಸ್ನೇಕ್ ವೆನಮ್ (ವಿಷ ನಿರೋಧಕ) ಅನ್ನು ಪ್ರಮುಖ ನಾಲ್ಕು ಜಾತಿಯ ಹಾವುಗಳ ಕಡಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲಿ ಒಟ್ಟು 290 ಕ್ಕೂ ಹೆಚ್ಚು ಹಾವಿನ ಪ್ರಭೇದಗಳಿದ್ದು, ಅವುಗಳಲ್ಲಿ ಸಮಾರು 60 ವಿಷಪೂರಿತ ಹಾವುಗಳಿವೆ. ಆದರೆ, ಆ್ಯಂಟಿ ಸ್ನೇಕ್ ವೆನಮ್ ತಯಾರಿಸುವಾಗ ಪ್ರಮುಖ ನಾಲ್ಕು ಹಾವುಗಳ ವಿಷವನ್ನು ಮಾತ್ರ ಬಳಸಲಾಗುತ್ತಿದೆ. ಈಶಾನ್ಯ ರಾಜ್ಯಗಳೂ ಸೇರಿದಂತೆ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಹಾವು ಪ್ರಭೇದ ಇವೆ. ಈ ನಾಲ್ಕು ಜಾತಿಗೆ ಸೇರದ ಹಾವುಗಳಿಂದ ಕಡಿತಕ್ಕೊಳಗಾದವರಿಗೆ ಈಗ ಬಳಸುತ್ತಿರುವ ಆ್ಯಂಟಿ ಸ್ನೇಕ್ ವೆನಮ್ ಅಷ್ಟು ಉಪಯುಕ್ತವಾಗುವುದಿಲ್ಲ. ಭಾರತದಂಥ ವಿಸ್ತಾರವಾದ, ವೈವಿಧ್ಯಮಯವಾದ ದೇಶದಲ್ಲಿ ಇಲ್ಲಿನ ಪ್ರಾದೇಶಿಕ ಭಿನ್ನತೆ, ಹಾವುಗಳ ವೈವಿಧ್ಯಕ್ಕೆ ತಕ್ಕಂತೆ ಆ್ಯಂಟಿ ಸ್ನೇಕ್ ವೆನಮ್ ತಯಾರಿಸುವ ದಿಸೆಯಲ್ಲಿ ಅಧ್ಯಯನಗಳು ನಡೆಯಬೇಕಿದೆ ಎನ್ನುವುದು ತಜ್ಞರ ನಿಲುವು. ದೇಶದ ಎಲ್ಲೆಡೆಯೂ ಒಂದೇ ರೀತಿಯ ಆ್ಯಂಟಿ ಸ್ನೇಕ್ ವೆನಮ್ ಬಳಸಲಾಗುತ್ತಿದ್ದು, ಇದು ಕೆಲವರಲ್ಲಿ ಅಲರ್ಜಿಯಂಥ ಗಂಭೀರ ಅಡ್ಡಪರಿಣಾಮಗಳಿಗೂ ಕಾರಣವಾಗುತ್ತಿದೆ. ಈ ದಿಸೆಯಲ್ಲಿಯೂ ಸರ್ಕಾರ ಗಮನ ಹರಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಕೇರಳದಲ್ಲಿ ‘ಸರ್ಪ’ ಸಾಧನೆ

2019ರಲ್ಲಿ ಕೇರಳದ ವಯನಾಡ್‌ನಲ್ಲಿ ಐದನೆಯ ತರಗತಿಯ ಬಾಲಕಿಯೊಬ್ಬಳಿಗೆ ಶಾಲಾ ಕೊಠಡಿಯಲ್ಲಿಯೇ ಹಾವು ಕಚ್ಚಿ, ಆಕೆ ಮೃತಪಟ್ಟಳು. 2019ರಲ್ಲಿ ರಾಜ್ಯದಲ್ಲಿ ಹಾವು ಕಚ್ಚಿ 130 ಮಂದಿ ಮೃತಪಟ್ಟಿದ್ದರು. 2020ರಲ್ಲಿ ಉತ್ತರಾ ಎನ್ನುವ ಮಹಿಳೆಗೆ ನಿದ್ರೆ ಮಾತ್ರೆ ನೀಡಿ, ಬೆಡ್‌ರೂಮ್‌ನಲ್ಲಿ ಮಲಗಿದ್ದಾಗ ಅವರ ಮೇಲೆ ಗಂಡನೇ ನಾಗರ ಹಾವನ್ನು ಎಸೆದಿದ್ದ. ಹಾವು ಕಚ್ಚಿ ಉತ್ತರಾ ಅವರು ಮೃತಪಟ್ಟರು. ಆ ವರ್ಷ (2020) ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 80. ಈ ಎರಡು ಪ್ರಕರಣಗಳು ಹಾವು ಕಡಿತದ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಪ್ರೇರೇಪಿಸಿತು.

2023ರರಲ್ಲಿ ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 40. 2024ರ ಆರಂಭದ ತಿಂಗಳಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 7. ಕೇರಳ ಕ್ರಮೇಣ ಹಾವು ಕಡಿತದ ಶೂನ್ಯ ಸಾವಿನ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ಕೇರಳದ ಈ ಸಾಧನೆಗೆ ಕಾರಣ, ಹಾವಿನ ಬಗ್ಗೆ ಅರಿವು ಮೂಡಿಸುವ ಮತ್ತು ಅವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ರೂಪಿಸಿರುವ ‘ಸರ್ಪ’ (ಸ್ನೇಕ್ ಅವೇರ್‌ನೆಸ್ ರೆಸ್ಕ್ಯೂ ಮತ್ತು ಪ್ರೊಟೆಕ್ಷನ್) ಆ್ಯಪ್. ಇದರ ಮೂಲಕ ಸಂತ್ರಸ್ತರು ವೈಜ್ಞಾನಿಕವಾಗಿ ಹಾವನ್ನು ಹಿಡಿಯುವ ತರಬೇತಿ ಪಡೆದವರನ್ನು ಸಂಪರ್ಕಿಸಿ, ಶೀಘ್ರ ಚಿಕಿತ್ಸೆ ಪಡೆಯಬಹುದಾಗಿದೆ.

ಭವಾನಿಗೆ ನಿರೀಕ್ಷಣಾ ಜಾಮೀನು ರಾಜ್ಯ ಸರ್ಕಾರದ ಅರ್ಜಿ ವಜಾ

ಪ್ರಜಾವಾಣಿ ವಾರ್ತೆ



ಭವಾನಿ ರೇವಣ್ಣ

ನವದೆಹಲಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಅಪಹರಣದ ಆರೋಪಕ್ಕೆ ಗುರಿಯಾಗಿರುವ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಭವಾನಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ನ್ಯಾಯಪೀಠವು ಭವಾನಿ ಅವರಿಗೆ ನೋಟಿಸ್ ನೀಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠವು, ‘ರಾಜಕೀಯದಲ್ಲಿರುವ ವ್ಯಕ್ತಿಗಳು ಕೆಲವೊಮ್ಮೆ ಇಂತಹ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಗನ ಅಪರಾಧಗಳಿಗೆ ಕುಮ್ಮಕ್ಕು ನೀಡಿದ ಆರೋಪ ಪ್ರತಿವಾದಿ ಮೇಲಿದೆ. ಈ ಪ್ರಕರಣದಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಹೀಗಾಗಿ, ನಿರೀಕ್ಷಣಾ ಜಾಮೀನು ರದ್ದುಪಡಿಸುವ ಅಗತ್ಯ ಇಲ್ಲ’ ಎಂದು ಅಭಿಪ್ರಾಯಪಟ್ಟಿತು.

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಪ್ರಕರಣದ ಮೊದಲ ಆರೋಪಿ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಲಾಗಿತ್ತು. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದಲ್ಲಿ ಭವಾನಿ ಅವರ ಹೆಸರೂ ಕೇಳಿ ಬಂದ ಕಾರಣ ಭವಾನಿ ನಿರೀಕ್ಷಣಾ ಜಾಮೀನು ಕೋರಿದ್ದರು. ಇದನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್ ಮೊರೆ ಹೋಗಿದ್ದರು.

ದಸರಾದಲ್ಲಿ ನಾಡಿನ ಕಲಾವಿದರಿಗೆ ಅಪಮಾನ: ವೈ.ಕೆ.ಮುದ್ದುಕೃಷ್ಣ

ಪ್ರಜಾವಾಣಿ ವಾರ್ತೆ



ವೈ.ಕೆ.ಮುದ್ದುಕೃಷ್ಣ

ಬೆಂಗಳೂರು: ‘ಮೈಸೂರು ದಸರಾದಲ್ಲಿ ನಾಡಿನ ಕಲಾವಿದರಿಗೆ ಅಪಮಾನ ಮಾಡಲಾಗಿದೆ. ಹೊರರಾಜ್ಯದ ಕಲಾವಿದರಿಗೆ ವಿಶೇಷ ಆತಿಥ್ಯ ನೀಡಿದರೆ, ಇಲ್ಲಿನ ಕಲಾವಿದರಿಗೆ ಉತ್ತಮ ಊಟ–ವಸತಿಯ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಿಲ್ಲ’ ಎಂದು ಗಾಯಕ ವೈ.ಕೆ. ಮುದ್ದುಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿದ್ದಾರೆ. ‘ನಾಡ ಹಬ್ಬವಾಗಿ ಬಿಂಬಿತವಾಗಿರುವ ಮೈಸೂರು ದಸರಾದಲ್ಲಿ ನಾಡಿನ ಕಲಾವಿದರನ್ನು ನಡೆಸಿಕೊಂಡ ರೀತಿ ಬೇಸರವನ್ನುಂಟು ಮಾಡಿದೆ. 11 ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಯಾವ ಕಲಾವಿದರಿಗೂ ನ್ಯಾಯ ಒದಗಿಸದಿರುವುದು ವಿಪರ್ಯಾಸ. ಗಾಯನ ನಡೆಯುತ್ತಿರುವಾಗಲೇ ವಂದನಾರ್ಪಣೆ ಮಾಡಿ, ಕಾರ್ಯಕ್ರಮ ಮೊಟಕುಗೊಳಿಸಿದ ಪ್ರಸಂಗವೂ ನಡೆದಿದೆ. ಇದು ನಾಡಿನ ಕಲಾವಿದರ ಸಮೂಹಕ್ಕೆ ಮಾಡಿದ ಅವಮಾನ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಯುವ ದಸರಾದ ನೆಪದಲ್ಲಿ ಹೊರರಾಜ್ಯದಿಂದ ಕರೆಸಿಕೊಂಡಿದ್ದ ಕಲಾವಿದರಿಗೆ ವಿಶೇಷ ಆತಿಥ್ಯ ನೀಡಿ, ಭಾರಿ ಸಂಭಾವನೆ ನೀಡಲಾಗಿದೆ. ಆದರೆ, ದಸರಾ ಸಾಂಸ್ಕೃತಿಕ ಉಪ ಸಮಿತಿಯು ಇಲ್ಲಿನ ಕಲಾವಿದರಿಗೆ ಸೂಕ್ತ ಊಟ ಹಾಗೂ ವಸತಿ ವ್ಯವಸ್ಥೆ ಕೂಡ ಕಲ್ಪಿಸಿರಲಿಲ್ಲ. ಸಂಭಾವನೆ ವಿಚಾರದಲ್ಲಿಯೂ ತಾರತಮ್ಯ ಮಾಡಲಾಗಿದೆ. ಮುಂಬರುವ ಉತ್ಸವಗಳಲ್ಲಿ ಇಂತಹ ತಾರತಮ್ಯ ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಬಸವಧರ್ಮ ದಮನಕ್ಕೆ ಹಲವು ಬಾರಿ ಯತ್ನ: ಆರ್‌.ಕೆ.ಹುಡಗಿ

ಪ್ರಜಾವಾಣಿ ವಾರ್ತೆ

ಬಸವಕಲ್ಯಾಣ (ಬೀದರ್ ಜಿಲ್ಲೆ): ‘ದುಡಿಯುವ ವರ್ಗದವರಿಂದ ಸೃಷ್ಟಿಯಾದ ವೈಚಾರಿಕ ನೆಲೆಯ ಬಸವಧರ್ಮವು ಜಗತ್ತು ಆಳಬಲ್ಲದು ಎಂಬ ಭಯದಿಂದ ಇತ್ತೀಚಿನವರೆಗೆ ಹಲವಾರು ಸಲ ಇದರ ದಮನಕ್ಕೆ ಯತ್ನಿಸಲಾಗಿದೆ’ ಎಂದು ಸಾಹಿತಿ ಆರ್‌.ಕೆ. ಹುಡಗಿ ಆರೋಪಿಸಿದರು.



ಆರ್‌.ಕೆ. ಹುಡಗಿ

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೂರು ದಿನಗಳ 23ನೇ ಕಲ್ಯಾಣ ಪರ್ವದಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಅಂತರ್ಜಾತಿಯ ವಿವಾಹದ ಕಾರಣ ಕಲ್ಯಾಣ ಕ್ರಾಂತಿ ಘಟಿಸಿರುವುದು ಸುಳ್ಳು. ಮದುವೆಯಾದ ಇಬ್ಬರೂ ಶರಣರು ಲಿಂಗಾಯತರೇ ಆಗಿದ್ದರಿಂದ ಅಂತರ್ಜಾತಿಯ ಮದುವೆ ಹೇಗಾಗುತ್ತದೆ? ಇದಲ್ಲದೆ ಅವರ ವೈಯಕ್ತಿಕ ಕಾರಣಕ್ಕಾಗಿ ವಚನಗಳನ್ನು ಏಕೆ ಸುಡಲಾಯಿತು. ಶರಣರ ವಧೆ ಏಕೆ ನಡೆಯಿತು. ಶರಣತತ್ವ ಇಲ್ಲವಾಗಿಸುವುದೇ ವಿರೋಧಿಗಳ ಹುನ್ನಾರವಾಗಿತ್ತು. ಈಗಲೂ ರಾಜ್ಯ ಸರ್ಕಾರ ಲಿಂಗಾಯತ ಧರ್ಮ ಮಾನ್ಯತೆಗೆ ಯತ್ನಿಸಿದ್ದರಿಂದ ಕೇಂದ್ರ ಅದನ್ನು ನಿರಾಕರಿಸಿತು’ ಎಂದರು.


‘ಈಚೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರಿಂದ ಮತ್ತೆ ವಚನ ದರ್ಶನ ಗ್ರಂಥ ರಚಿಸಿ ಇಲ್ಲಸಲ್ಲದನ್ನು ಪ್ರಚಾರ ಮಾಡಲಾಗುತ್ತಿದೆ. ಲಿಂಗಾಯತ ಧರ್ಮ ಉಳಿಸಿದ್ದಕ್ಕಾಗಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಹಾಗೂ ಎಂ.ಎಂ.ಕಲಬುರ್ಗಿ ಅವರ ನೆನಪು ಅಜರಾಮರ ಆಗಿರಲಿದೆ’ ಎಂದು ಹೇಳಿದರು.

ಪದಬಂಧ 5836

– ವಿದ್ಯಾ ವಿನಯ್

ಎಡದಿಂದ ಬಲಕ್ಕೆ
2.ಭೂಮಿಗೆ ಸಂಬಂಧಿಸಿದ್ದು (3)
5.ಯಮನ ಹತ್ತಿರ ಕಳೆದ ವೇಳೆ (3)
6.ಅವಶ್ಯಕ ವಸ್ತು (4)
7.ಉಪ್ಪರಿಗೆಯಲ್ಲಿ ಕಾಣಿಸಿದ ಜ್ವಾಲೆ! (2)
8.ಒತ್ತಾಸೆಗೊಂದು ಪರ್ಯಾಯ ಪದ (3)
10.ಮಂತ್ರಿ ಇಲ್ಲಿದ್ದಾನೆ (3)
12.ಬಾದಾಮಿಯ ಗುಹಾ ದೇವಾಲಯಗಳು ಇರುವ ಜಿಲ್ಲೆ (5)
13.ಸಲೀಸಾಗಿ ಶೇಖರಿಸಿರುವ ನೀರು (3)
14.ಹುಯಿಲಿಡುತ್ತಾ ಓದಿದ ಮರಣಪತ್ರ (3)
16.ಒಂದೇ ಬಗೆಯ ವಸ್ತು, ವ್ಯಕ್ತಿ ಮೊದಲಾದವುಗಳ ಗುಂಪು (2)
17.ಚಿಲ್ಲರೆ ಹಣವಿದು (5)
18.ಜರೂರಾಗಿ ನೀಡಿದ ಕಾಣಿಕೆ (3)
19.ಕಪಟ ಅಥವಾ ವಂಚನೆ (3)

ಮೇಲಿಂದ ಕೆಳಕ್ಕೆ
1.ಉತ್ತಮ ಜಾತಿಯ ಜೇನುತುಪ್ಪ (3)
2.ಒಂದು ಬಗೆಯ ಸಿಹಿ ಪೇಯ (3)
3.ಲಯವಾಗಿರುವ ಪ್ರದೇಶ (3)
4.ಆಮೇಲೆ ಕಾಣಿಸಿದ ಕೂರ್ಮ (2)
7.ಆಹಾರವನ್ನು ಸೇವಿಸದಿರುವುದು (4)
9.ಕಹಿ ರುಚಿಯಿರುವ ತರಕಾರಿ (5)
10.ಸೆಟೆದು ನಿಂತು ಹೇಳಿದ ಸುಳ್ಳು! (2)
11.ದಟ್ಟವಾದ ಕಾಡಿನಲ್ಲಿ ರಚಿಸಿದ ಕೋಟೆ (4)
12.ಬಾಲಕ ಹಿಡಿದಿರುವ ಲಾಂಗೂಲ (2)
14.ನಸುಕಿನಲ್ಲಿ ಕಾಣಿಸಿದ ಹೊಯಿಗೆ (3)
15.ತಿರುಗಿ ನಿಂತು ಕೋಪಗೊಳ್ಳು! (3)
16.ನೀರಿನ ಅಧಿದೇವತೆ (3)
17.ಬಿಸಿಲಲ್ಲಿ ಕಾಣಿಸಿದ ಡೊಗರು (2)



5835ನೇ ಪದಬಂಧದ ಉತ್ತರ

ಎಡದಿಂದ ಬಲಕ್ಕೆ:
4.ಬಿತ್ತ 5.ಪ್ರವರ
6.ಅಂಗಾರಕ 7.ಗುಲಾಬಿ
9.ಆಯ್ದಕ್ಕಿಮಾರಯ್ಯಲಕ್ಕಮ್ಮ
11.ಡಬರಿ 4.ದಸರಯ್ಯ
16.ವಾಗ್ಜಾಲ 17.ಕ್ಷೀಣ

ಮೇಲಿಂದ ಕೆಳಕ್ಕೆ:
1.ಸಂಪ್ರತಿ 2.ಅರಗು
3.ದೇಗಾ 4.ಬಿಕರಿ
6.ಅಂಬಿಗರಚೌಡಯ್ಯ 8.ಗುಮ್ಮ
9.ಆಲೆ 10.ಅಂದಣ
12.ರಿವಾಜು 13.ತಾಲವ್ಯ
15.ರಟ್ಟೆ

ಸುಡೊಕು 6221

1			4		2		7	6
3		6				2		5
	2			5			8	
8		5						1
			5	9	3		2	
7		2		6		5		4
				2		8		7
2		7					6	
6			7		9	4		2

ಆಡುವುದು ಹೇಗೆ?

ಮನೆಗಳನ್ನು 1ರಿಂದ 9ರವರೆಗಿನ ಅಂಕಿಗಳಿಂದ ತುಂಬಿ. ಮೇಲಿನಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಪ್ರತಿ ಸಾಲಿಗೂ ಇದೇ ನಿಯಮ. ದೊಡ್ಡ ಚೌಕದ ಒಳಗಿನ ಮಧ್ಯಮ ಚೌಕದ ಮನೆಗಳನ್ನೂ ತುಂಬಬೇಕು. ಯಾವ ಅಂಕಿಯೂ ಯಾವುದೇ ಸಾಲು, ಮಧ್ಯಮ ಚೌಕದಲ್ಲಿ ಪುನರಾವರ್ತನೆ ಆಗಬಾರದು.

6220 ಸುಡೊಕು

5	3	4	9	8	2	1	7	6
1	7	6	3	4	5	9	8	2
9	8	2	1	6	7	3	4	5
7	2	3	5	9	8	6	1	4
6	5	9	7	1	4	2	3	8
4	1	8	2	3	6	5	9	7
2	9	5	8	7	1	4	6	3
3	6	7	4	2	9	8	5	1
8	4	1	6	5	3	7	2	9

ಗುಂಡಣ್ಣ



ದಿನ ಭವಿಷ್ಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ

ಶನಿವಾರ ಅಕ್ಟೋಬರ್ 19, 2024

ಶ್ರೀ ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಶರತ್ ಋತು ತಿಥಿ: ಆಶ್ವಿಜ ಕೃಷ್ಣ ದ್ವಿತೀಯ ಗಂ. 09-49 ನಕ್ಷತ್ರ: ಭರಣಿ ಗಂ. 10-47 ಯೋಗ: ಸಿದ್ಧಿ (ಆಸ್ರಿಕ್) ಗಂ. 17-42 ಕರಣ: ಗರ ಗಂ. 09-49, ತುಲಾ ಮಾಸದ 02 ನೇ ದಿನ, ಮಳೆನಕ್ಷತ್ರ: ಚಿತ್ರ 3.
ರಾಹುಕಾಲ : ಬೆಳಿಗ್ಗೆ 09-00 – 10-30
ಸೂರ್ಯೋದಯ : 06-25 ಸೂರ್ಯಾಸ್ತ : 06-05
ಮುಸ್ಲಿಂ ದಿನಾಂಕ : 15 ರಬಿಯುಸ್ಸಾನಿ
ಅದೃಷ್ಟ ಸಂಖ್ಯೆ : 5, 9

ಮೇಷ: ಅನ್ಯರಿಂದ ಆರ್ಥಿಕ ಸಹಾಯ ನಿರೀಕ್ಷಿಸುವುದು ಸರಿಯಲ್ಲ ಹಾಗೂ ನಿಮ್ಮಿಂದ ಅದು ಸಾಧ್ಯವಾಗುವುದೂ ಇಲ್ಲ. ಹಿರಿಯರು ಹೇಳಿದಂತೆ ದೂರ ದೃಷ್ಟಿಯನ್ನು ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದನ್ನು ಕಲಿಯಿರಿ.

ವೃಷಭ: ವಾಣಿಜ್ಯ ಸಂಸ್ಥೆಯೊಂದರಲ್ಲಿ ಕಾಂಟ್ರಾಕ್ಟ್ ಪಡೆಯುವ ಪ್ರಯತ್ನವು ಫಲಕಾರಿ ಆಗಲಿದೆ. ಆದರೆ ಉದ್ಯೋಗಕ್ಕಾಗಿ ನಿಮ್ಮ ಖಾಸಗಿ ಜೀವನವನ್ನೇ ತ್ಯಾಗ ಮಾಡಬೇಕಾಗಬಹುದು. ಧ್ಯಾನ, ಭಜನೆಗಳತ್ತ ಮನಸ್ಸು ವಾಲುವುದು.

ಮಿಥುನ: ವಿಮೆ ಸಲಹೆಗಾರರಿಗೆ ವೃತ್ತಿ ರಂಗದಲ್ಲಿ ಉತ್ತಮ ಪ್ರಚೋದನೆಯಿಂದ ಯಶಸ್ಸು ಸಿಗಲಿದೆ. ಗೊತ್ತಿಲ್ಲದ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುವ ಮೂಲಕ ಕೆಲಸಗಳು ಸುಗಮವಾಗುವುದು. ಬಂಧುಗಳ ಆಗಮನ ಸಂತೋಷ ಕೊಡಲಿದೆ.

ಕರ್ಕಾಟಕ: ಹೆಚ್ಚು ಜವಾಬ್ದಾರಿಯುತವಾದ ಹುದ್ದೆ ನಿಮ್ಮ ಪಾಲಿಗೆ ಬರಲಿದೆ. ಆದ್ದರಿಂದ ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಗಮನಹರಿಸಿ. ನವದಂಪತಿಗಳಿಗೆ ಸಂತಾನ ಭಾಗ್ಯ ದೊರೆತು ಸಂತೋಷವಾಗುವುದು.

ಸಿಂಹ: ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಪಶುಸಂಗೋಪನೆಯಿಂದ ಹೆಚ್ಚಿನ ಲಾಭ ಇರುವುದು. ವೃತ್ತಿ ಬರಹಗಾರರಿಗೆ ಅವಕಾಶಗಳು ಹಾಗೂ ಸರಕುಸಾಗಣೆಕೆ ಮತ್ತು ಸಾರಿಗೆ ವ್ಯವಸ್ಥೆಯವರಿಗೆ ವಿಪುಲ ಆದಾಯ ಇರುತ್ತದೆ.

ಕನ್ಯಾ: ದೇವರ ಮತ್ತು ಹಿರಿಯರ ಅನುಗ್ರಹದಿಂದ ಕುಟುಂಬದಲ್ಲಿನ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ವ್ಯವಹಾರಗಳಲ್ಲಿ ಮುಂದಾಲೋಚನೆ ಇಲ್ಲದೇ ಯಾವುದೇ ಭರವಸೆ ನೀಡಬೇಡಿ. ಚಿನ್ನ ಖರೀದಿ ಯೋಗ ಇದೆ.

ತುಲಾ: ಮನಸ್ಸು ಚಂಚಲವಾಗಿರುವುದು ಆದರೆ ದೇವಬಲವಿರುವ ಕಾರಣದಿಂದ ಕೈಹಾಕಿದ ಕೆಲಸ ಜಯದ ಜೊತೆಯಲ್ಲಿ ಪೂರ್ಣಗೊಳ್ಳುವುದು. ಕೆಲಸಗಳು ತೀವ್ರಗತಿಯಲ್ಲಿ ಸಾಗುತ್ತಿರುವುದು ತುಸು ಸಂತಸವೆನಿಸುವುದು.

ವೃಶ್ಚಿಕ: ಈ ದಿನದಂದು ಒಂದು ವಿಚಾರದ ಬಗೆಗಿನ ಯೋಚನೆಯಿಂದಾಗಿ ಉಳಿದೆಲ್ಲಾ ಕೆಲಸದಲ್ಲಿ ಮನಸ್ಸಿಲ್ಲದಂತಾಗುವುದು. ಹೊಸದನ್ನು ಕಲಿಯುವ ಉತ್ಸಾಹದಿಂದ ಮುನ್ನುಗ್ಗಿದಲ್ಲಿ ಯಶಸ್ಸು ಖಂಡಿತವಾಗಿ ಲಭಿಸುವುದು.

ಧನು: ಆರ್ಥಿಕ, ಮಾನಸಿಕ ಹಾಗು ದೈಹಿಕ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ಅಪೇಕ್ಷಿಸಬಹುದು. ಕಂಪನಿಯ ರಾಜಕೀಯ ಸನ್ನಿವೇಶಗಳು ನಿಮಗೆ ಅನುಕೂಲಕರವಾಗಿರುತ್ತದೆ, ಸ್ವಲ್ಪ ಜಾಣತನ ಪ್ರದರ್ಶಿಸಿ.

ಮಕರ: ಸಂಗೀತಗಾರರಿಗೆ ಪ್ರತಿಭೆ ಹೊರಹಾಕಲು ಹಾಗೂ ಜನಪ್ರಿಯರಾಗಲು ಉತ್ತಮ ವೇದಿಕೆ ಸಿಗಲಿದೆ. ಮಗನ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿ ಆತಂಕಗಳು ಬಾರದಂತೆ ತಾಯಿ ಶ್ರೀ ಶಾರದಾ ದೇವಿಯನ್ನು ಪ್ರಾರ್ಥಿಸಿ.

ಕುಂಭ: ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಪರಿಚಿತರಿಂದ ಆರ್ಥಿಕ ಬಲ ಸಿಗಲಿದೆ. ಆಫೀಸಿನಲ್ಲಿ ನಡೆಯುವ ವಿಚಾರಗಳಿಗೆ ಸಂಬಂಧಿಸಿ ಅಧಿಕಾರಿಗಳು ನಿಮ್ಮ ಪರವಾಗಿ ಇರುತ್ತಾರೆ. ಅವಿವಾಹಿತರಿಗೆ ಶುಭ ಫಲಗಳು ಲಭಿಸುವುದು.

ಮೀನ: ಉದ್ಯೋಗಾಕಾಂಕ್ಷಿಗಳು ಸಂದರ್ಶನ ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಿ. ಎಲ್ಲಾ ಕೆಲಸಗಳೂ ಉತ್ತಮ ಉದ್ದೇಶವನ್ನೇ ಹೊಂದಿರುವುದು. ಹಸಿರು ಬಣ್ಣ ಅದೃಷ್ಟ ತರುವುದು.

ಸಂಕ್ಷಿಪ್ತ ಸುದ್ದಿ

ಶಾಸಕ ಅಬ್ಬಾಸ್ ಅನ್ಸಾರಿಗೆ ಜಾಮೀನು

ನವದೆಹಲಿ (ಪಿಟಿಐ): ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಶಾಸಕ ಅಬ್ಬಾಸ್ ಅನ್ಸಾರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಅಬ್ಬಾಸ್, ಕೆಲ ತಿಂಗಳ ಹಿಂದೆ ಜೈಲಿನಲ್ಲೇ ಮೃತಪಟ್ಟ ಪಾತಕಿ– ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಪುತ್ರ.


ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ನ್ಯಾಯಪೀಠವು ಜಾಮೀನು ನೀಡಿದೆ.

ಅಲಹಾಬಾದ್ ಹೈಕೋರ್ಟ್ ಮೇ 9ರಂದು ಜಾಮೀನು ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅನ್ಸಾರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಮೇಲ್ಮನವಿಗೆ ಸಂಬಂಧಿಸಿದಂತೆ ಆ.14ರಂದು ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನೋಟಿಸ್ ನೀಡಿತ್ತು.

ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಶಾಸಕ ಅನ್ಸಾರಿ ವಿರುದ್ಧ 2022ರ ನವೆಂಬರ್‌ನಲ್ಲಿ ಇ.ಡಿ ಪ್ರಕರಣ ದಾಖಲಿಸಿತ್ತು.

ಗುರ್ಮೀತ್ ವಿಚಾರಣೆಗೆ 'ಸುಪ್ರೀಂ' ಅಸ್ತು

ನವದೆಹಲಿ (ಪಿಟಿಐ): ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ, ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿರುದ್ಧ 2015ರಲ್ಲಿ



ಪಂಜಾಬ್‌ನಲ್ಲಿ ದಾಖಲಾಗಿರುವ ಧರ್ಮಗ್ರಂಥಕ್ಕೆ ಅಪಚಾರ ಮಾಡಿದ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್ ನೇತೃತ್ವದ ನ್ಯಾಯಪೀಠವು ಈ ಕುರಿತು ಅಭಿಪ್ರಾಯ ದಾಖಲಿಸುವಂತೆ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಸೂಚನೆ ನೀಡಿದೆ.

ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ್ದನ್ನು ಪಂಜಾಬ್ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 2015ರಲ್ಲಿ ಜೂನ್‌ನಿಂದ ಅಕ್ಟೋಬರ್ ತಿಂಗಳಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹಾಗೂ ಬೆಂಬಲಿಗರು ಸಿಖ್ ಸಮುದಾಯದ ಪವಿತ್ರ ಧರ್ಮಗ್ರಂಥ 'ಗುರುಗ್ರಂಥ ಸಾಹಿಬ್'ಗೆ ಅಪಚಾರವೆಸಗಿದ್ದರು. ಈ ಕುರಿತು ಫರಿದಾಕೋಟ್‌ನ ಬಜಾಖಾನಾ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು.

ಈ ಬೆಳವಣಿಗೆ ಬಳಿಕ ಭಾರೀ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಈ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು.

22ರಿಂದ ಮೋದಿ ರಷ್ಯಾ ಪ್ರವಾಸ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಅ.22ರಿಂದ 23ರವರೆಗೆ ರಷ್ಯಾ



ಪ್ರವಾಸ ಕೈಗೊಳ್ಳಲಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಕಜಾನ್‌ನಲ್ಲಿ ನಡೆಯಲಿರುವ 16ನೇ ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಷ್ಯಾ ಪ್ರವಾಸದ ವೇಳೆ ಮೋದಿ ಅವರು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ವಿದೇಶಾಂಗ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜಾಗತಿಕ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವುದು ಈ ಬಾರಿಯ ಬ್ರಿಕ್ಸ್ ಶೃಂಗದ ಧ್ಯೇಯವಾಗಿದ್ದು, ಪ್ರಮುಖ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆಗೆ ಇದು ವೇದಿಕೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಭಟನನಿರತರ ಆರೋಗ್ಯದಲ್ಲಿ ಏರುಪೇರು

ಕೋಲ್ಕತ್ತ (ಪಿಟಿಐ): ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆರು ಕಿರಿಯ ವೈದ್ಯರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಂಟು ವೈದ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಎಂದು ಪ್ರತಿಭಟನನಿರತ ವೈದ್ಯರೊಬ್ಬರು ತಿಳಿಸಿದ್ದಾರೆ.

ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಮತ್ತು ಕೆಲಸದ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು ಶುಕ್ರವಾರ 14 ದಿನ ಪೂರೈಸಿದೆ.

ಎರಡು ಸೆಕ್ಷನ್‌ಗಳು 'ಅಸಾಂವಿಧಾನಿಕ' ಎಂದು 2022ರ 'ಸುಪ್ರೀಂ'ನ ತ್ರಿಸದಸ್ಯ ಪೀಠದ ತೀರ್ಪು

ಬೇನಾಮಿ ಆಸ್ತಿ: ತೀರ್ಪು ರದ್ದು

ನವದೆಹಲಿ(ಪಿಟಿಐ): ಮಹತ್ವದ ಬೆಳವಣಿಗೆಯೊಂದರಲ್ಲಿ, ಬೇನಾಮಿ ಆಸ್ತಿ ವಹಿವಾಟುಗಳ ನಿಷೇಧ ಕಾಯ್ದೆ–1988ರ ಎರಡು ಅವಕಾಶಗಳು ಅಸಾಂವಿಧಾನಿಕ ಎಂಬುದಾಗಿ ಘೋಷಿಸಿ 2022ರಲ್ಲಿ ತಾನು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹಿಂಪಡೆದಿದೆ.

'ಕಾಯ್ದೆಯ ಸೆಕ್ಷನ್ 3(2) ಹಾಗೂ 5 'ಸಮರ್ಥನೀಯವಲ್ಲ ಹಾಗೂ ಅಸಾಂವಿಧಾನಿಕ' ಎಂದು ಆಗಿನ ಸಿಜೆಐ ಎನ್.ವಿ.ರಮಣ ನೇತೃತ್ವದ ಮೂವರು ಸದಸ್ಯರು ಇದ್ದ ಪೀಠವು 2022ರ ಆಗಸ್ಟ್‌ನಲ್ಲಿ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.

ತ್ರಿಸದಸ್ಯ ಪೀಠದ ಈ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರು ಇದ್ದ ಪೀಠವು ಮರುಪರಿಶೀಲಿಸಿದ್ದು, ಈ ಸೆಕ್ಷನ್‌ಗಳ ಕುರಿತ ತೀರ್ಪನ್ನು ಹಿಂದಕ್ಕೆ ಪಡೆದಿದೆ.

ತ್ರಿಸದಸ್ಯ ಪೀಠವು ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ 2022ರ ಆಗಸ್ಟ್ 23ರಂದು ಮೇಲ್ಮನವಿ ಸಲ್ಲಿಸಿತ್ತು.

ಕಾಯ್ದೆಯ ಸೆಕ್ಷನ್ 3, ಬೇನಾಮಿ ಆಸ್ತಿಗೆ ಸಂಬಂಧಿಸಿದ ವಹಿವಾಟುಗಳನ್ನು ನಿಷೇಧಿಸುತ್ತದೆ. ಸೆಕ್ಷನ್ 5, ಸ್ವಾಧೀನಪಡಿಸಿಕೊಳ್ಳಬೇಕಾದ ಬೇನಾಮಿ ಆಸ್ತಿಗೆ ಸಂಬಂಧಿಸಿದ್ದಾಗಿದೆ.

ವಿಚಾರಣೆ ವೇಳೆ, ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಕಾಯ್ದೆಯ ಈ ಎರಡು ಸೆಕ್ಷನ್‌ಗಳ ಸಿಂಧುತ್ವ ಪ್ರಶ್ನಿಸಿ ಈ ಹಿಂದಿನ ತ್ರಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿರಲಿಲ್ಲ' ಎಂದು ಹೇಳಿದರು.

ಮೆಹ್ತಾ ಅವರ ವಾದವನ್ನು ಒಪ್ಪಿದ ನ್ಯಾಯಪೀಠ, 'ಈ ವಿಚಾರದಲ್ಲಿ, ತೀರ್ಪಿನ ಮರುಪರಿಶೀಲನೆಗೆ ಒಪ್ಪಿಗೆ ನೀಡಬೇಕಾಗಿತ್ತು' ಎಂದು ಹೇಳಿದೆ.

'ಕೇಂದ್ರದ ಮೇಲ್ಮನವಿಯನ್ನು ಮರುಸ್ಥಾಪಿಸಿ, ಅದನ್ನು ಹೊಸದಾಗಿ ವಿಚಾರಣೆ ನಡೆಸುವುದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಸೂಚಿಸುವ ಪೀಠಕ್ಕೆ ವಹಿಸಲಾಗುವುದು' ಎಂದು ಪೀಠ ಹೇಳಿದೆ.

2022ರ ತೀರ್ಪು: ಬೇನಾಮಿ ಆಸ್ತಿ ವಹಿವಾಟುಗಳ ನಿಷೇಧ ಕಾಯ್ದೆ–1988ಕ್ಕೆ 2016ರಲ್ಲಿ ತರಲಾದ ತಿದ್ದುಪಡಿಗಳು ಪೂರ್ವಾನ್ವಯ ಮಾಡುವಂತಿಲ್ಲ ಎಂದು ಕಲ್ಕತ್ತ ಹೈಕೋರ್ಟ್ ತೀರ್ಪು ನೀಡಿತ್ತು.

ಕಲ್ಕತ್ತ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರ, ಈ ಕಾಯ್ದೆಯ ತಿದ್ದುಪಡಿಗಳು ಪೂರ್ವಾನ್ವಯವಾಗಲಿವೆ ಎಂದು ವಾದಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, 'ತಿದ್ದುಪಡಿ ಕಾಯ್ದೆಯ ಪೂರ್ವಾನ್ವಯಕ್ಕೆ ಅವಕಾಶ ಇಲ್ಲ. ಕಾಯ್ದೆ ಜಾರಿಗೆ ಬರುವುದಕ್ಕೂ ಮುನ್ನ ನಡೆದಿರುವ ವಹಿವಾಟುಗಳಿಗೆ ಸಂಬಂಧಿಸಿ ಪ್ರಾಧಿಕಾರಗಳು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಅಥವಾ ಆರೋಪಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ಮುಂದುವರಿಸುವಂತಿಲ್ಲ/ನಡೆಸುವಂತಿಲ್ಲ' ಎಂದು 2022ರ ಆಗಸ್ಟ್‌ನಲ್ಲಿ ತೀರ್ಪು ನೀಡಿತ್ತು.

ನಿರ್ದಿಷ್ಟ ಸಮಯದೊಳಗೆ ಅರ್ಜಿಗಳ ವಿಲೇವಾರಿ: ಮನವಿ ವಜಾ



ದೇಶದ ಎಲ್ಲ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ನಿರ್ದಿಷ್ಟ ಸಮಯದ ಒಳಗಾಗಿ ವಿಲೇವಾರಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, 'ಇದು ಅಮೆರಿಕದ ಸುಪ್ರೀಂ ಕೋರ್ಟ್ ಅಲ್ಲ' ಎಂದು ಶುಕ್ರವಾರ ಹೇಳಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಕುರಿತ ಅರ್ಜಿಯ ವಿಚಾರಣೆ ನಡೆಸಿತು.

ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ಎಲ್ಲ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು 12ರಿಂದ 36 ತಿಂಗಳ ಒಳಗೆ ವಿಲೇವಾರಿ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಇತರ ದೇಶಗಳಲ್ಲಿ ನ್ಯಾಯಾಲಯಗಳು ಪ್ರಕರಣಗಳ ವಿಲೇವಾರಿ ಮಾಡುವುದಕ್ಕೆ ನಿರ್ದಿಷ್ಟ ಸಮಯ ನಿಗದಿ ಮಾಡಲಾಗಿದೆ ಎಂಬ ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಇಂತಹ ಪ್ರಕ್ರಿಯೆ ಅಪೇಕ್ಷಣೀಯವಾದರೂ, ಸಾಧಿಸಲಾಗದ್ದು' ಎಂದು ಹೇಳಿದೆ.

'ಇಂತಹ ಕಾರ್ಯಕ್ಕೆ, ಮೂಲಸೌಕರ್ಯಗಳ ಹೆಚ್ಚಳ, ಅಗತ್ಯ ಸಂಖ್ಯೆಯ ನ್ಯಾಯಾಧೀಶರ ನೇಮಕ ಸೇರಿದಂತೆ ಹಲವು ಅಗತ್ಯಗಳನ್ನು ಪೂರೈಸಬೇಕಿದೆ' ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

'ಅಮೆರಿಕದ ಸುಪ್ರೀಂ ಕೋರ್ಟ್ ಅಥವಾ ಇತರ ಕೆಲ ದೇಶಗಳ ನ್ಯಾಯಾಲಯಗಳಲ್ಲಿ ವರ್ಷಕ್ಕೆ ಎಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂಬ ಅರಿವು ನಿಮಗಿದೆಯೇ' ಎಂದು ಅರ್ಜಿದಾರರನ್ನು ಪ್ರಶ್ನಿಸಿದರು.

'ಸುಪ್ರೀಂ ಕೋರ್ಟ್‌ನಲ್ಲಿ ಒಂದು ದಿನದಲ್ಲಿ ವಿಲೇವಾರಿಯಾಗುವ ಪ್ರಕರಣಗಳ ಸಂಖ್ಯೆಯು, ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳ ಕೋರ್ಟ್‌ಗಳು ಒಂದು ವರ್ಷದಲ್ಲಿ ವಿಲೇವಾರಿ ಮಾಡುವ ಅರ್ಜಿಗಳಿಗಿಂತ ಹೆಚ್ಚು ಇರುತ್ತದೆ' ಎಂದೂ ನ್ಯಾಯಪೀಠ ಹೇಳಿದೆ.

ಸುದ್ದಿ 2 ನಿಮಿಷ

ಈಶಾ ಫೌಂಡೇಷನ್ ವಿರುದ್ಧದ ವಿಚಾರಣೆ ಮುಕ್ತಾಯ: 'ಸುಪ್ರೀಂ'

ನವದೆಹಲಿ (ಪಿಟಿಐ): ಕೊಯಮತ್ತೂರಿನಲ್ಲಿರುವ ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಷನ್ ಆವರಣದಲ್ಲಿ ತನ್ನ ಇಬ್ಬರು ಪುತ್ರಿಯರು ಬಂಧಿಯಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೊನೆಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ಈ ಇಬ್ಬರೂ ಮಹಿಳೆಯರು ವಯಸ್ಕರಿದ್ದಾರೆ. ಅಲ್ಲದೆ, ಅವರು ಯಾವುದೇ ಬಲವಂತವಿಲ್ಲದೆ ಸ್ವಯಂಪ್ರೇರಣೆಯಿಂದ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠವು,



ಅ.3ರಂದು ನೀಡಿದ್ದ ಆದೇಶದ ಅನುಸಾರ ಪೊಲೀಸರು ಸಲ್ಲಿಸಿದ ವಸ್ತುಸ್ಥಿತಿ ವರದಿಯನ್ನು ಗಮನಿಸಿತು. ಆರಂಭದಲ್ಲಿ ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯಿಂದ ಉದ್ಭವಿಸಿರುವ ಈ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ವ್ಯಾಪ್ತಿಯವರೆಗೆ ವಿಸ್ತರಿಸಿರುವುದು ಅನಗತ್ಯವಾಗಿತ್ತು ಎಂಬುದನ್ನೂ ಪೀಠವು ಗಮನಿಸಿತು.

ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಮಹಿಳೆಯರನ್ನು ಆಶ್ರಮದಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡಿರುವ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್ ನೀಡಿರುವ ನಿರ್ದೇಶನದಡಿ, ಯಾವುದೇ ಕ್ರಮ ಕೈಗೊಳ್ಳದಂತೆಯೂ ತಮಿಳುನಾಡು ಪೊಲೀಸರಿಗೆ ಸೂಚಿಸಿದೆ.

ಈಶಾ ಫೌಂಡೇಷನ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೊಯಮತ್ತೂರು ಪೊಲೀಸರಿಗೆ ಸೂಚಿಸಿ, ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಈಶಾ ಫೌಂಡೇಷನ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಮಧು ಕೋಡಾ ಅರ್ಜಿ ವಜಾ

ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ವಿಧಿಸಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಶಿಕ್ಷೆಗೆ ತಡೆ ನೀಡಿ, ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ಅವರು ನಿರಾಕರಿಸಿದ್ದಾರೆ.

ಜಾರ್ಖಂಡ್‌ನಲ್ಲಿನ ಕಲ್ಲಿದ್ದಲು ನಿಕ್ಷೇಪವೊಂದನ್ನು ಕೋಲ್ಕತ್ತ ಮೂಲದ ವಿನಿ ಐರನ್ ಆ್ಯಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್‌ಗೆ (ವಿಐಎಸ್‌ಯುಎಲ್) ದೊರಕಿಸಿಕೊಡಲು ಭ್ರಷ್ಟಾಚಾರ ಮತ್ತು ಸಂಚು ನಡೆಸಿರುವುದು ಸಾಬೀತಾಗಿತ್ತು. ಈ ಪ್ರಕರಣದಲ್ಲಿ ಮಧು ಕೋಡಾ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ, ಜಾರ್ಖಂಡ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ. ಬಸು ಮತ್ತು ಕೋಡಾ ಆಪ್ತ ವಿಜಯ್ ಜೋಶಿಗೆ ವಿಚಾರಣಾ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ವಿಐಎಸ್‌ಯುಎಲ್‌ಗೆ ₹50 ಲಕ್ಷ, ಕೋಡಾಗೆ ₹25 ಲಕ್ಷ ಮತ್ತು ಬಸು ಹಾಗೂ ಗುಪ್ತಾಗೆ ತಲಾ ₹1 ಲಕ್ಷ ದಂಡ ವಿಧಿಸಲಾಗಿತ್ತು.

ಮೇಲ್ಮನವಿಯು ವಿಚಾರಣೆಯಲ್ಲಿರುವಾಗ ಅಪರಾಧಿಗಳಿಗೆ ಜಾಮೀನು ದೊರೆತಿತ್ತು.

ಸತ್ಯೇಂದ್ರ ಜೈನ್‌ಗೆ ಜಾಮೀನು

ನವದೆಹಲಿ (ಪಿಟಿಐ): ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿಯ



ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ದೆಹಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಶುಕ್ರವಾರ ಜೈಲಿನಿಂದ ಹೊರಬಂದರು.

'ವಿಚಾರಣೆಯಲ್ಲಿ ವಿಳಂಬ' ಹಾಗೂ 'ದೀರ್ಘಾವಧಿಯ ಜೈಲು ಶಿಕ್ಷೆ'ಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದೆ. ನಾಲ್ಕು ಕಂಪನಿಗಳ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪದಡಿ ಜೈನ್ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) 2022ರ ಮೇ 30ರಂದು ಬಂಧಿಸಿತ್ತು.

'ಪ್ರಕರಣದ ವಿಚಾರಣೆಯು ಇನ್ನೂ ಬಹು ಸಮಯ ನಡೆಯಲಿದೆ. ವಿಚಾರಣೆಯಲ್ಲಿನ ವಿಳಂಬ ಹಾಗೂ 18 ತಿಂಗಳ ಸುದೀರ್ಘ ಜೈಲು ವಾಸವನ್ನು ಪರಿಗಣಿಸಲಾಗಿದ್ದು, ಆರೋಪಿಯು ಜಾಮೀನಿಗೆ ಅರ್ಹರು' ಎಂದು ವಿಶೇಷ ನ್ಯಾಯಾಧೀಶ ವಿಶಾಲ್ ಗೊಗನೆ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇಬ್ಬರು ಜಾಮೀನುದಾರರು ಹಾಗೂ 50 ಸಾವಿರ ಮೊತ್ತದ ಜಾಮೀನು ಬಾಂಡ್ ಒದಗಿಸುವಂತೆ ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ದೀಪಾವಳಿ: ನ್ಯಾಯಾಧೀಶರು ಆದೇಶ ಹೊರಡಿಸುತ್ತಿದ್ದಂತೆ, ನ್ಯಾಯಾಲಯದಲ್ಲಿ ಹಾಜರಿದ್ದ ಜೈನ್ ಅವರ ಪತ್ನಿ ಪೂನಂ ಹಾಗೂ ಮಗಳು ಶ್ರೇಯಾ ಕುಸಿದು ಕೂತರು.

'ನ್ಯಾಯಾಲಯವು ನಮಗೆ ನ್ಯಾಯ ಒದಗಿಸಿದೆ. ಈ ವರ್ಷ ನಮ್ಮ ಕುಟುಂಬಕ್ಕೆ ದೀಪಾವಳಿ ಬೇಗ ಬಂದಿದೆ' ಎಂದು ಶ್ರೇಯಾ ಪತ್ರಕರ್ತರ ಬಳಿ ಹೇಳಿದರು.

2017ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಜೈನ್ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣದ ಆಧಾರದಲ್ಲಿ ಇ.ಡಿ.ಯು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆ.

ಒಟಿಟಿ ನಿಯಂತ್ರಣಕ್ಕೆ ಸಂಸ್ಥೆ ರಚನೆಗೆ ಕೋರಿದ್ದ ಅರ್ಜಿ ವಜಾ

ನವದೆಹಲಿ (ಪಿಟಿಐ): ಒಟಿಟಿ ಮತ್ತು ಇತರ ಆನ್‌ಲೈನ್ ವೇದಿಕೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಸ್ವಾಯತ್ತ ಸಂಸ್ಥೆಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

'ಇಂತಹ ವಿಚಾರಗಳು ಕಾರ್ಯಾಂಗದ ನೀತಿ ನಿರೂಪಣೆ ವಿಭಾಗದ ವ್ಯಾಪ್ತಿಗೆ ಒಳಪಡುತ್ತವೆ ಮತ್ತು ಈ ಬಗ್ಗೆ ವಿವಿಧ ಪಾಲುದಾರರೊಂದಿಗೆ ದೀರ್ಘ ಸಮಾಲೋಚನೆ ನಡೆಸುವುದು ಅಗತ್ಯವಾಗಿರುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠವು ಹೇಳಿದೆ.

'ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳದ್ದೇ ಸಮಸ್ಯೆಯಾಗುತ್ತಿದೆ. ಇದೆಲ್ಲ ಕಾರ್ಯಾಂಗಕ್ಕೆ ಸಂಬಂಧಿಸಿದ ವಿಚಾರ, ಇದರಿಂದಾಗಿ ಅಗತ್ಯವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮರೆಯಾಗುತ್ತಿವೆ' ಎಂದು ಪೀಠ ತಿಳಿಸಿದೆ.

ಅರ್ಜಿಯನ್ನು ಹಿಂಪಡೆಯಲು ಮತ್ತು ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸಚಿವಾಲಯವನ್ನು ಸಂಪರ್ಕಿಸಲು ಅನುವು ನೀಡುವಂತೆ ಅರ್ಜಿದಾರ, ವಕೀಲ ಶಶಾಂಕ್ ಶೇಖರ್ ಝಾ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ.

'ಸಿನಿಮಾ ಪ್ರದರ್ಶನಗಳ ನಿಯಂತ್ರಣಕ್ಕೆ ಸಂಸ್ಥೆಯಿರುವಂತೆ, ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಪರಿಶೀಲನೆಗೆ ಯಾವುದೇ ಸಂಸ್ಥೆ ಇಲ್ಲ. ಇದರಿಂದಾಗಿ ವಿವಾದಾತ್ಮಕ ವಿಡಿಯೊಗಳು ಪ್ರಸಾರವಾಗುತ್ತಿವೆ. ಒಟಿಟಿಗಳ ನಿಯಂತ್ರಣಕ್ಕೂ ಸಂಸ್ಥೆಯನ್ನು ರಚಿಸುವ ಅಗತ್ಯವಿದೆ' ಎಂದು ಅರ್ಜಿದಾರರು ಮನವಿ ಮಾಡಿದ್ದರು.

'40ಕ್ಕೂ ಅಧಿಕ ಒಟಿಟಿ ಮತ್ತು ವಿಡಿಯೊ ಪ್ರಸಾರ ವೇದಿಕೆಗಳು ವಾಣಿಜ್ಯ ಜಾಹಿರಾತು ಮತ್ತು ಉಚಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗುತ್ತಿದೆ' ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಮುಖ್ಯಾಂಶಗಳು

- ಸಮಾಲೋಚನೆಯ ಅಗತ್ಯ ಇರುತ್ತದೆ: 'ಸುಪ್ರೀಂ'
- ಅನಗತ್ಯ ಅರ್ಜಿ ಸಲ್ಲಿಕೆ ಬಗ್ಗೆ ನ್ಯಾಯಾಲಯ ಅಸಮಾಧಾನ



ಬಿಹಾರದ ಸಿವಾನ್‌ನಲ್ಲಿ 28, ಸಾರಣ್‌ನಲ್ಲಿ 7 ಜನ ಸಾವು

ನಕಲಿ ಮದ್ಯ: ಮೃತರ ಸಂಖ್ಯೆ 35ಕ್ಕೆ ಏರಿಕೆ

ಪಟ್ನಾ (ಪಿಟಿಐ): ಬಿಹಾರದ ಸಿವಾನ್ ಮತ್ತು ಸಾರಣ್ ಜಿಲ್ಲೆಗಳಲ್ಲಿ ನಕಲಿ ಮದ್ಯ ಕುಡಿದು ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

'ಶುಕ್ರವಾರ ಮತ್ತೆ 10 ಜನರು ಮೃತಪಟ್ಟಿದ್ದಾರೆ. ಈವರೆಗೆ ಸಿವಾನ್‌ನಲ್ಲಿ 28 ಹಾಗೂ ಸಾರಣ್‌ನಲ್ಲಿ 7 ಜನರು ಸಾವಿಗೀಡಾಗಿದ್ದಾರೆ. ಮದ್ಯ ಕುಡಿದು ತೀವ್ರವಾಗಿ ಅಸ್ವಸ್ಥಗೊಂಡಿರುವ 25 ಜನರಿಗೆ ಎರಡೂ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ' ಎಂದು ಡಿಐಜಿ ಶುಕ್ರವಾರ ತಿಳಿಸಿದ್ದಾರೆ.

ಬಿಹಾರ ಸರ್ಕಾರ 2016ರ ಏಪ್ರಿಲ್ 5ರಂದು ಮದ್ಯ ಕುಡಿಯುವುದು ಮತ್ತು ಮದ್ಯ ಮಾರಾಟ ನಿಷೇಧ ಜಾರಿಗೊಳಿಸಿತು. ಇದರಿಂದಾಗಿಯೇ ರಾಜ್ಯದಲ್ಲಿ ಅಕ್ರಮವಾಗಿ ನಕಲಿ ಮದ್ಯ ತಯಾರಿಕೆ ಹಾಗೂ ಕುಡಿತದಿಂದ ಜನರು ಸಾವಿಗೀಡಾಗುತ್ತಿದ್ದಾರೆ. ನಿಷೇಧವು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ವಿಪಕ್ಷಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿವೆ.

'ಪ್ರಕರಣದ ತನಿಖೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಒಂದು ತಂಡವು ಈಗ ನಡೆದಿರುವ ದುರಂತದ ಕುರಿತು ಸ್ಥಳೀಯ ಮಟ್ಟದಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಲಿದೆ. ಪಟ್ನಾದಲ್ಲಿ ಸಂಬಂಧಪಟ್ಟ ಇಲಾಖೆಯು ಇನ್ನೊಂದು ತಂಡವನ್ನು ರಚಿಸಿದ್ದು, ಅದು ಇತ್ತೀಚೆಗೆ ನಡೆದ ಇಂತಹ ಎಲ್ಲಾ ಘಟನೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲಿದೆ' ಎಂದು ಡಿಜಿಪಿ ಅಲೋಕ್ ರಾಜ್ ತಿಳಿಸಿದ್ದಾರೆ.

15 ಜನರ ಬಂಧನ: ದುರಂತಕ್ಕೆ ಸಂಬಂಧಿಸಿದಂತೆ ಈವರೆಗೆ 15 ಜನರನ್ನು ಬಂಧಿಸಲಾಗಿದೆ. ಎರಡೂ ಜಿಲ್ಲಾಡಳಿತಗಳು ಮಘರ್, ಔರಿಯಾ ಹಾಗೂ ಇಬ್ರಾಹಿಂಪುರದ ಮೂವರು ಚೌಕಿದಾರರನ್ನು ಅಮಾನತುಗೊಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.



ಬಿಹಾರದ ಸಾರಣ್ ಜಿಲ್ಲೆಯಲ್ಲಿ ನಕಲಿ ಮದ್ಯ ಕುಡಿದು ಅಸ್ವಸ್ಥಗೊಂಡಿರುವ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ — ಪಿಟಿಐ ಚಿತ್ರ



ದೀಪಾವಳಿಗೆ ಸಿದ್ಧತೆ... ದೀಪಾವಳಿ ಸಮೀಪಿಸಿರುವುದರಿಂದ ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬರು ಮಣ್ಣಿನ ಹಣತೆ ತಯಾರಿಸಿ ಜೋಡಿಸಿಟ್ಟ ದೃಶ್ಯ ಶುಕ್ರವಾರ ಕಂಡುಬಂತು –ಪಿಟಿಐ ಚಿತ್ರ

'ಕರ್ಮಯೋಗಿ ಸಪ್ತಾಹ'ಕ್ಕೆ ಇಂದು ಚಾಲನೆ

ನವದೆಹಲಿ (ಪಿಟಿಐ): ಸರ್ಕಾರಿ ಅಧಿಕಾರಿಗಳ ವ್ಯಕ್ತಿಗತ ಹಾಗೂ ಸಾಂಸ್ಥಿಕ ಸಾಮರ್ಥ್ಯ ವೃದ್ಧಿಗೆ ಕೈಗೊಂಡಿರುವ 'ಕರ್ಮಯೋಗಿ ಸಪ್ತಾಹ'–ರಾಷ್ಟ್ರೀಯ ಕಲಿಕಾ ಸಾಪ್ತಾಹ (ಎನ್‌ಎಲ್‌ಡಬ್ಲ್ಯು) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ.

'ಮಿಷನ್ ಕರ್ಮಯೋಗಿ' ಕಾರ್ಯಕ್ರಮಕ್ಕೆ 2020ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ ಬಳಿಕ ಅದು ಗಣನೀಯ ಪ್ರಗತಿ ಕಂಡಿತ್ತು. ಇದೀಗ, 'ಒಂದು ಸರ್ಕಾರ' ಎಂಬ ಸಂದೇಶ ನೀಡಿ, ಎಲ್ಲರನ್ನೂ ರಾಷ್ಟ್ರೀಯ ಗುರಿಗಳತ್ತ ಮತ್ತು ಜೀವನ ಪರ್ಯಂತ ಕಲಿಕೆಯತ್ತ ಕೊಂಡೊಯ್ಯುವ ಉದ್ದೇಶದಿಂದ ಎನ್‌ಎಲ್‌ಡಬ್ಲ್ಯುಗೆ ಚಾಲನೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಎನ್‌ಎಲ್‌ಡಬ್ಲ್ಯು ವೇಳೆ ಪ್ರತಿ 'ಕರ್ಮಯೋಗಿ' ಸಾಮರ್ಥ್ಯಕ್ಕೆ ಸಂಬಂಧಿಸಿದ ಕನಿಷ್ಠ 4 ತಾಸುಗಳ ಕಲಿಕೆಯ ಗುರಿ ಸಾಧನೆ ಮಾಡಬೇಕಿದೆ. ಕಲಿಯುವವರು ತಮ್ಮ ಕಲಿಕೆಯ ಗುರಿಯನ್ನು ಐಗೋಟ್, ವೆಬಿನಾರ್‌ಗಳ (ಸಾರ್ವಜನಿಕ ಬೋಧನೆ/ಪಾಲಿಸಿ ಮಾಸ್ಟರ್ ತರಗತಿಗಳು) ಮೂಲಕ ಮುಟ್ಟಬಹುದು.

ಹಿಂದೂಗಳಿಗೆ ಬೆದರಿಕೆ ಇದೆ: ಸಚಿವ ಗಿರಿರಾಜ್

ಭಾಗಲ್ಪುರ (ಬಿಹಾರ) (ಪಿಟಿಐ): ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಅವರು ಹೆಚ್ಚು ಸಂಘಟಿತರಾಗಬೇಕು. ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರವು ಹಿಂದೂಗಳ ಮೇಲಿನ ಬೆದರಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.

ಬಿಹಾರದ ಬೆಗುಸರಾಯ್‌ನಿಂದ 150 ಕಿ.ಮೀ ದೂರದಲ್ಲಿರುವ ಭಾಗಲ್ಪುರದವರೆಗೆ ಹಮ್ಮಿಕೊಂಡಿರುವ 'ಹಿಂದೂ ಸ್ವಾಭಿಮಾನ ಯಾತ್ರೆ'ಯ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಈ ಯಾತ್ರೆಯು ನಮ್ಮ ಪಕ್ಷದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮವಲ್ಲ. ನಾನು ಹಿಂದೂವಾಗಿ ಹುಟ್ಟಿದ್ದೇನೆ ಮತ್ತು ಹಿಂದೂವಾಗಿಯೇ ಸಾಯುತ್ತೇನೆ. ನನ್ನ ಸಮುದಾಯದ ರಕ್ಷಣೆ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ' ಎಂದರು.



ಗಿರಿರಾಜ್ ಸಿಂಗ್

'ಹಿಂದೂಗಳು ಸಂಘಟಿತರಾಗಿಲ್ಲ. ಹೀಗಾಗಿಯೇ ಬಹುಸಂಖ್ಯಾತರಾಗಿದ್ದರೂ ಅವರಿಗೆ ಬೆದರಿಕೆ ಇದೆ. ಬಹರಾಯಿಚ್‌ನಲ್ಲಿ ದುರ್ಗಾ ಪೂಜೆ ಮೆರವಣಿಗೆ ಮೇಲೆ ದಾಳಿ ನಡೆಸಲಾಯಿತು. ಬಿಹಾರದ ಸೀತಾಮಡಿಯಲ್ಲೂ ಅದೇ ರೀತಿಯ ಘಟನೆ ನಡೆಯಿತು. ಮೊಹರಂ ಸಮಯದಲ್ಲಿ ಹಿಂದೂಗಳು ತಾಜಿಯಾ ಮೆರವಣಿಗೆಗೆ ಅಗೌರವ ತೋರದಿದ್ದರೂ ಇಂತಹ ಘಟನೆಗಳು ಆಗಾಗ ಸಂಭವಿಸುತ್ತಲೇ ಇವೆ. ನಾನು ಕೂಡ ತಾಜಿಯಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದೇನೆ' ಎಂದು ಹೇಳಿದರು.

'ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರಿಯರು ಅವಮಾನ ಎದುರಿಸುತ್ತಿದ್ದಾರೆ ಹಾಗೂ ಪಾಕಿಸ್ತಾನದಲ್ಲಿ ಹಿಂದೂ ಸಮುದಾಯ ಅಳಿವಿನಂಚಿನಲ್ಲಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಜನಸಂಖ್ಯೆ ವಿನಿಮಯ ಕುರಿತು ಬಿ.ಆರ್ ಅಂಬೇಡ್ಕರ್ ನೀಡಿದ ಸಲಹೆಯನ್ನು ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಒಪ್ಪಲಿಲ್ಲ' ಎಂದರು.

ಜಾರ್ಖಂಡ್: 995 ಶತಾಯುಷಿ ಮತದಾರರು

ರಾಂಚಿ (ಪಿಟಿಐ): ಜಾರ್ಖಂಡ್ ವಿಧಾನಸಭೆಯ 43 ಕ್ಷೇತ್ರಗಳಿಗೆ ನ.13ರಂದು ಚುನಾವಣೆ ನಡೆಯಲಿದ್ದು, 995 ಶತಾಯುಷಿಗಳು ಮತ ಚಲಾವಣೆಯ ಹಕ್ಕನ್ನು ಹೊಂದಿದ್ದಾರೆ.

ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ 462 ಶತಾಯುಷಿ ಪುರುಷರು ಹಾಗೂ 533 ಶತಾಯುಷಿ ಮಹಿಳಾ ಮತದಾರರು ಮತ ಚಲಾವಣೆಗೆ ಅರ್ಹರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಜಾರ್ಖಂಡ್‌ನಲ್ಲಿ ಒಟ್ಟು 2.60 ಕೋಟಿ ಮತದಾರರಿದ್ದು, ಇವರಲ್ಲಿ 1.13 ಲಕ್ಷ ಮಂದಿ 85 ವರ್ಷಕ್ಕಿಂತ ಅಧಿಕ ವಯಸ್ಸಿನ ಹಿರಿಯ ನಾಗರಿಕರಿದ್ದಾರೆ. 11.84 ಲಕ್ಷ ಯುವಜನರು ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕನ್ನು ಪಡೆದಿದ್ದಾರೆ.

ಚುನಾವಣಾ ಆಯೋಗದ ಸೂಚನೆಯಂತೆ ಹಿರಿಯರು ಹಾಗೂ ಅಂಗವಿಕಲ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಒದಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉತ್ತರಾಖಂಡ: ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರ ಜಾರಿ – ಸಿ.ಎಂ

ಯುಸಿಸಿ ಅಂತಿಮ ಕರಡು ಸಿ.ಎಂ.ಗೆ ಸಲ್ಲಿಕೆ

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲು ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳ ಅಂತಿಮ ಕರಡನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಶುಕ್ರವಾರ ಸಲ್ಲಿಸಲಾಯಿತು.


ಸರ್ಕಾರ ನೇಮಿಸಿದ್ದ, ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ನೇತೃತ್ವದ ಒಂಬತ್ತು ಸದಸ್ಯರ ಸಮಿತಿಯು ಧಾಮಿ ಅವರಿಗೆ ನಿಯಮಾವಳಿಯ ಅಂತಿಮ ಕರಡು ಪ್ರತಿಯನ್ನು ಹಸ್ತಾಂತರಿಸಿತು.

ಕರಡು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಧಾಮಿ, 'ಇದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಸಮಾಜದ ಯಾವುದೇ ಸಮುದಾಯವನ್ನು ಗುರಿಯಾಗಿಸಲು ಇದನ್ನು ಜಾರಿಗೊಳಿಸುತ್ತಿಲ್ಲ. ಎಲ್ಲರಿಗೂ ಸಮಾನತೆಯನ್ನು ಕಲ್ಪಿಸುವುದು ಮತ್ತು ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣದ ಉದ್ದೇಶವನ್ನು ಇದು ಹೊಂದಿದೆ' ಎಂದು ಹೇಳಿದರು.

'ಕರಡನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ವಿವಾಹ ಮತ್ತು ವಿಚ್ಛೇದನ, ಉತ್ತರಾಧಿಕಾರ, ಸಹ ಜೀವನದ ಸಂಬಂಧಗಳು, ಜನನ ಮತ್ತು ಮರಣ ನೋಂದಣಿಗೆ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಇದು ಒಳಗೊಂಡಿದೆ' ಎಂದು ಧಾಮಿ ಹೇಳಿದರು.

'ಯುಸಿಸಿ ಅನುಷ್ಠಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಧಿಕಾರಿಗಳು ಮತ್ತು ನೌಕರರಿಗೆ ತರಬೇತಿಯ ಅಗತ್ಯವಿದೆ' ಎಂದೂ ಅವರು ಹೇಳಿದರು.

ಯುಸಿಸಿ ಅನುಷ್ಠಾನವು, 2022ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಧಾಮಿ ಅವರು ನೀಡಿದ ಪ್ರಮುಖ ಚುನಾವಣಾ ಭರವಸೆಯಾಗಿದೆ.



ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅನುಷ್ಠಾನಕ್ಕಾಗಿ ರಚಿಸಲಾದ ಸಮಿತಿಯು ಸಿದ್ಧಪಡಿಸಿದ ನಿಯಮಾವಳಿಗಳ ಅಂತಿಮ ಕರಡನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಡೆಹ್ರಾಡೂನ್‌ನಲ್ಲಿ ಶುಕ್ರವಾರ ಸಲ್ಲಿಸಲಾಯಿತು — ಪಿಟಿಐ ಚಿತ್ರ

ಜಾರ್ಖಂಡ್: ಎನ್‌ಡಿಎ ಮಿತ್ರ ಪಕ್ಷಗಳ ಸೀಟು ಹಂಚಿಕೆ

ರಾಂಚಿ (ಪಿಟಿಐ): ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮಿತ್ರ ಪಕ್ಷಗಳಾದ ಎಜೆಎಸ್‌ಯು 10, ಜೆಡಿಯು ಎರಡು ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ಅಸ್ಸಾಂ ಮುಖ್ಯಮುಂತ್ರಿಯೂ ಆದ ಬಿಜೆಪಿಯ ಚುನಾವಣಾ ಉಸ್ತುವಾರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.



ಹಿಮಂತ ಬಿಸ್ವ

ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದೆ. ಆದರೆ, ಜಾರ್ಖಂಡ್ ಮುಕ್ತಿ ಮೋರ್ಚಾ ಸೇರಿದಂತೆ ಇತರ ಪಕ್ಷಗಳು ಇನ್ನೂ ತಮ್ಮ ಕಾರ್ಯತಂತ್ರಗಳನ್ನು ಬಹಿರಂಗಗೊಳಿಸಿಲ್ಲ. ಹೀಗಾಗಿ ನಾವು ಕೂಡ 'ಕಾದು ನೋಡುವ' ತಂತ್ರವನ್ನು ಅನುಸರಿಸುತ್ತೇವೆ ಎಂದು ತಿಳಿಸಿದರು.

81 ಸದಸ್ಯ ಬಲವಿರುವ ಜಾರ್ಖಂಡ್ ವಿಧಾನಸಭೆಗೆ ನ.13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, 23ರಂದು ಮತಗಳ ಎಣಿಕೆ ನಡೆಯಲಿದೆ.

ಈಗಿನ ಪ್ರಕಾರ ಬಿಜೆಪಿ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮಿತ್ರ ಪಕ್ಷಗಳೊಂದಿಗೆ ಮಾತುಕತೆ ಮುಂದುವರಿದಿದ್ದು ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅಭಿವೃದ್ಧಿ ಕಾರ್ಯಸೂಚಿ ಮೇಲೆ ಚುನಾವಣೆ ಎದುರಿಸುತ್ತೇವೆ' ಎಂದು ಶರ್ಮಾ ತಿಳಿಸಿ ದರು. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಇಂಡಿಯಾ ಒಕ್ಕೂಟ ಚುನಾವಣೆಯಲ್ಲಿ ಸೋಲಲಿದೆ ಎಂದರು.

ಸಂಕ್ಷಿಪ್ತ ಸುದ್ದಿ

ಸಿದ್ದೀಕಿ ಹತ್ಯೆ: ಮತ್ತೆ ಐವರ ಬಂಧನ

ಮುಂಬೈ (ಪಿಟಿಐ): ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರನ್ನು ಬಂಧಿಸಲಾಗಿದೆ. ಇದರಿಂದಾಗಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.



ತಮಗೆ ಬಂದ ಮಾಹಿತಿಯಂತೆ ರಾಯಗಢ ಜಿಲ್ಲೆ ಸಮೀಪದ ಪನ್ವೆಲ್ ಮತ್ತು ಕರ್ಜತ್ ಎಂಬಲ್ಲಿ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಈ ಐವರು ಸಿಕ್ಕಿಬಿದ್ದಿದ್ದಾರೆ.

ಅಪರಾಧಕ್ಕೆ ಸಂಚು ರೂಪಿಸಿದ ಸಂಬಂಧ ಈ ಐವರನ್ನು ಬಂಧಿಸಲಾಗಿದೆ. ಇವರು ಸಿದ್ದೀಕಿ ಅವರ ಹತ್ಯೆ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜತೆಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದೀಕಿ ಅವರ ಮೇಲೆ ಅ.12ರಂದು ಗುಂಡು ಹಾರಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಕುಸಿದು ಬಿದ್ದ ಶಿವಾಜಿ ಪ್ರತಿಮೆ ನಿರ್ಮಾಣಕಾರ ಸೆರೆ



ಛತ್ರಪತಿ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದ್ದ ದೃಶ್ಯ — ಪಿಟಿಐ ಚಿತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯು ಕುಸಿದು ಬಿದ್ದದ್ದಕ್ಕೆ ಸಂಬಂಧಿಸಿದಂತೆ ಅದರ ನಿರ್ಮಾಣಕಾರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

'ಪ್ರತಿಮೆಯನ್ನು ನಿರ್ಮಾಣ ಮಾಡಿದ ಪರಮೇಶ್ವರ ರಾಮ್‌ನರೇಶ್ ಯಾದವ್ ಅವರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಯಾದವ್ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರು. ಶಿವಾಜಿ ಪ್ರತಿಮೆಯ ಪ್ರತ್ಯೇಕ ಭಾಗಗಳನ್ನು ವೆಲ್ಡಿಂಗ್ ಮೂಲಕ ಜೋಡಿಸುವ ಕೆಲಸವನ್ನು ಸರಿಯಾಗಿ ನಿರ್ವಹಿಸಿಲ್ಲ. ಪ್ರತಿಮೆಯ ಭಾಗಗಳು ತುಕ್ಕು ಹಿಡಿದಿರುವುದು ಕಳಪೆ ವಸ್ತುಗಳ ಬಳಸಿರುವುದನ್ನು ಸೂಚಿಸುತ್ತದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

'ಪ್ರತಿಮೆ ಕುಸಿದು ಬಿದ್ದ ಪ್ರಕರಣದಲ್ಲಿ ಯಾದವ್ ಅವರ ಪಾತ್ರ ದೃಢಪಟ್ಟ ನಂತರ ಅವರನ್ನು ಆರೋಪಿಯನ್ನಾಗಿ ಗುರುತಿಸಿ ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಮೂರು ದಿನ ಪೊಲೀಸ್ ವಶಕ್ಕೆ ನೀಡಿದೆ' ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಮೆಯನ್ನು ಕಳೆದ ವರ್ಷ ಡಿಸೆಂಬರ್ 4ರಂದು ನೌಕಾಪಡೆಯ ದಿನದಂದು ಅನಾವರಣಗೊಳಿಸಿದ್ದರು.

ದೇಣಿಗೆಗಾಗ ಟೆಂಡರ್‌ನಲ್ಲಿ ಅನುಕೂಲ; ಕಾಂಗ್ರೆಸ್

ನವದೆಹಲಿ (ಪಿಟಿಐ): ಚುನಾವಣಾ ಪ್ರಚಾರಕ್ಕೆ ದೇಣಿಗೆ ಪಡೆಯಲಿಕ್ಕಾಗಿ ಕೆಲವೊಂದು ಕಂಪನಿಗಳಿಗೆ ಟೆಂಡರ್‌ನಲ್ಲಿ ಅನುಕೂಲ ಮಾಡಿಕೊಡಲಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.



ಜೈರಾಮ್ ರಮೇಶ್

ಮಹಾರಾಷ್ಟ್ರದಲ್ಲಿನ ಆಡಳಿತಾರೂಢ ಮಹಾಯುತಿ ಸರ್ಕಾರದ ಈ ನಿರ್ಧಾರದಿಂದ ತೆರಿಗೆದಾರರ ₹10,903 ಕೋಟಿ ನಷ್ಟವಾಗಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.

'ಇದು ಪ್ರೀಪೇಯ್ಡ್ ಚಂದಾ, ಪೋಸ್ಟ್ ಪೇಯ್ಡ್ ದಂಧೆ'ಗೆ ಹೋಲಿಕೆಯಾಗುತ್ತದೆ ಎಂದು ಎಐಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಉತ್ತರಿಸುತ್ತಾರೆಯೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಲೆಬನಾನ್‌ಗೆ ಭಾರತ ನೆರವು

ನವದೆಹಲಿ (ಪಿಟಿಐ): ಭಾರತವು ಶುಕ್ರವಾರ ಲೆಬನಾನ್‌ಗೆ ಔಷಧಗಳು ಸೇರಿದಂತೆ 33 ಟನ್‌ಗಳಷ್ಟು ಮಾನವೀಯ ನೆರವು ಸಾಮಗ್ರಿಗಳನ್ನು ಕಳುಹಿಸಲು ನಿರ್ಧರಿಸಿದೆ.

'ಒಟ್ಟು 33 ಟನ್‌ಗಳಷ್ಟು ನೆರವು ಸಾಮಗ್ರಿ ಕಳುಹಿಸಲಾಗುತ್ತದೆ. ಮೊದಲ ಕಂತಿನಲ್ಲಿ 11 ಟನ್ ವೈದ್ಯಕೀಯ ನೆರವು ಸಾಮಗ್ರಿಗಳನ್ನು ಶುಕ್ರವಾರ ರವಾನಿಸಲಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.

ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಯತ್ನ ಪ್ರಕರಣ

ವಿಕಾಸ್ ವಿರುದ್ಧ ಚಾರ್ಜ್‌ಶೀಟ್

ವಾಷಿಂಗ್ಟನ್/ ನ್ಯೂಯಾರ್ಕ್: ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಭಾರತ ಸರ್ಕಾರದ ಮಾಜಿ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಅಮೆರಿಕದ ತನಿಖಾಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

'39 ವರ್ಷದ ವಿಕಾಸ್ ಯಾದವ್ ಅವರು ಭಾರತದ ಗುಪ್ತಚರ ಸಂಸ್ಥೆ 'ರಿಸರ್ಚ್ ಆ್ಯಂಡ್ ಅನಲಿಸಿಸ್ ವಿಂಗ್'ನ (ರಾ) ಕಚೇರಿ ಒಳಗೊಂಡಿರುವ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು' ಎಂದು ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್‌ನ ನ್ಯಾಯಾಲಯದಲ್ಲಿ ಗುರುವಾರ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.

'ಪನ್ನು ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆಯು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿರುವ ವ್ಯಕ್ತಿಯು ಭಾರತ ಸರ್ಕಾರದ ಉದ್ಯೋಗಿಯಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಗುರುವಾರ ನವದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಹತ್ಯೆ ಯತ್ನ ಪ್ರಕರಣದಲ್ಲಿ ಬಾಡಿಗೆ ಕೊಲೆಗಾರನನ್ನು ನೇಮಿಸಿದ ಮತ್ತು ಹಣ ಅಕ್ರಮ ವರ್ಗಾವಣೆಯ ಆರೋಪಗಳನ್ನು ಯಾದವ್ ಎದುರಿಸುತ್ತಿದ್ದಾರೆ. 'ಯಾದವ್ ತಲೆಮರೆಸಿಕೊಂಡಿದ್ದಾರೆ' ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.



ಗುರುಪತ್ವಂತ್ ಸಿಂಗ್ ಪನ್ನು

ಈ ಪ್ರಕರಣದ ಸಹ-ಸಂಚುಕೋರ ನಿಖಿಲ್ ಗುಪ್ತಾ ಎಂಬಾತನನ್ನು ಕಳೆದ ವರ್ಷ ಜೆಕ್ ರಿಪಬ್ಲಿಕ್‌ನಲ್ಲಿ ಬಂಧಿಸಲಾಗಿತ್ತು. ಹಸ್ತಾಂತರದ ಬಳಿಕ ಆತ ಅಮೆರಿಕದ ಜೈಲಿನಲ್ಲಿದ್ದಾನೆ.

'ಅಮೆರಿಕನ್ನರನ್ನು ಗುರಿಯಾಗಿಸುವ ಮತ್ತು ಅವರನ್ನು ಅಪಾಯಕ್ಕೆ ಸಿಲುಕಿಸುವ ಪ್ರಯತ್ನಗಳನ್ನು ನ್ಯಾಯಾಂಗ ಇಲಾಖೆಯು ಸಹಿಸುವುದಿಲ್ಲ' ಎಂಬುದನ್ನು ಈ ಚಾರ್ಜ್‌ಶೀಟ್ ತೋರಿಸುತ್ತದೆ ಎಂದು ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಬಿ ಗಾರ್ಲ್ಯಾಂಡ್ ಹೇಳಿದ್ದಾರೆ.

'ಪ್ರತಿವಾದಿಯಾಗಿರುವ ಭಾರತ ಸರ್ಕಾರದ ಉದ್ಯೋಗಿ, ತನ್ನ ಸಹವರ್ತಿಯೊಂದಿಗೆ ಕ್ರಿಮಿನಲ್ ಸಂಚು ರೂಪಿಸಿ ಅಮೆರಿಕ ನೆಲದಲ್ಲಿ ಅಮೆರಿಕದ ಪ್ರಜೆಯೊಬ್ಬರ ಹತ್ಯೆಗೆ ಪ್ರಯತ್ನಿಸಿದ್ದಾರೆ' ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ರೇ ಹೇಳಿದ್ದಾರೆ.

ಪನ್ನು ಹತ್ಯೆ ಯತ್ನ ಸಂಚಿನಲ್ಲಿ ತನ್ನ ಪಾತ್ರವನ್ನು ಭಾರತ ಸರ್ಕಾರ ಈಗಾಗಲೇ ನಿರಾಕರಿಸಿದೆ. ಅಮೆರಿಕದ ಆರೋಪದ ನಂತರ ಭಾರತವು ಈ ಬಗ್ಗೆ ತನಿಖೆಗೆ ಸಮಿತಿಯೊಂದನ್ನು ರಚಿಸಿತ್ತು. ತನಿಖೆಗೆ ಭಾರತ ನೀಡುತ್ತಿರುವ ಸಹಕಾರದ ಬಗ್ಗೆ ಅಮೆರಿಕ ತೃಪ್ತಿ ವ್ಯಕ್ತಪಡಿಸಿದೆ. 'ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು' ಎಂದು ಆರೋಪಿಸಿ, ಪನ್ನೂ ದಾಖಲಿಸಿರುವ ದಾವೆಗೆ ಸಂಬಂಧಿಸಿದಂತೆ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೂ ಪನ್ನು ಹತ್ಯೆ ಯತ್ನ ಪ್ರಕರಣಕ್ಕೂ ನಂಟು ಇದೆ ಎಂಬ ಅಂಶವೂ ದೋಷಾರೋಪ ಪಟ್ಟಿಯಲ್ಲಿದೆ.

'₹ 84 ಲಕ್ಷ ಸುಪಾರಿ'

'ಯಾದವ್ ಅವರು ಸಹ-ಸಂಚುಕೋರ ನಿಖಿಲ್ ಗುಪ್ತಾ ಜತೆ 2023ರ ಬೇಸಿಗೆಯಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲಲು ಸಂಚು ಹೂಡಿದ್ದರು' ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ. ಕೊಲೆ ಕೃತ್ಯ ನಡೆಸಲು ಗುಪ್ತಾ, ಒಬ್ಬ ವ್ಯಕ್ತಿಯನ್ನು ನೇಮಿಸಿಕೊಂಡಿದ್ದರು. ಆ ಅಪರಿಚಿತ ವ್ಯಕ್ತಿ ಈ ಕೆಲಸಕ್ಕಾಗಿ 1 ಲಕ್ಷ ಅಮೆರಿಕನ್ ಡಾಲರ್ (ಸುಮಾರು ₹ 84 ಲಕ್ಷ) ನೀಡುವಂತೆ ಬೇಡಿಕೆಯಿಟ್ಟಿದ್ದರು. 2023ರ ಜೂನ್ 9ರಂದು ಮುಂಗಡವಾಗಿ 15 ಸಾವಿರ ಡಾಲರ್ (ಸುಮಾರು ₹12 ಲಕ್ಷ) ಪಡೆದುಕೊಂಡಿದ್ದರು' ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.

ಸೇನಾ ಸಮವಸ್ತ್ರದಲ್ಲಿರುವ ಯಾದವ್ ಅವರ ಚಿತ್ರವನ್ನೂ 18 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಲಗತ್ತಿಸಲಾಗಿದೆ. ಗುಪ್ತಾ ಮತ್ತು ಯಾದವ್ ಅವರು ನೇಮಿಸಿರುವ ಬಾಡಿಗೆ ಕೊಲೆಗಾರನಿಗೆ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನಲ್ಲಿ ಹಣ ನೀಡುತ್ತಿರುವ ಚಿತ್ರವೂ ಇದೆ.

'ಉತ್ತರ ಕೊರಿಯಾ ಮಧ್ಯ ಪ್ರವೇಶಿಸಿದರೆ ವಿಶ್ವ ಯುದ್ಧ'

ಬ್ರಸೆಲ್ಸ್ (ಎಪಿ): ಉತ್ತರಕೊರಿಯಾದ 10 ಸಾವಿರ ಸೈನಿಕರು ತಮ್ಮ ದೇಶದ ವಿರುದ್ಧ ಹೋರಾಡುತ್ತಿರುವ ರಷ್ಯಾ ಸೇನೆಗೆ ಸೇರಲು ಸಿದ್ಧರಾಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.



ವೊಲೊಡಿಮಿರ್ ಝೆಲೆನ್‌ಸ್ಕಿ

'ಉಕ್ರೇನ್ ರಷ್ಯಾ ನಡುವಣ ಯುದ್ಧದಲ್ಲಿ ಮೂರನೇ ರಾಷ್ಟ್ರವೊಂದು ತಲೆ ಹಾಕಿದರೆ, ಈಗ ನಡೆಯುತ್ತಿರುವ ಸಂಘರ್ಷ ವಿಶ್ವ ಯುದ್ಧವಾಗಿ ಪರಿವರ್ತನೆ ಆಗಲಿದೆ' ಎಂದು ಎಚ್ಚರಿಸಿದ್ದಾರೆ. ಆದರೆ ಝೆಲೆನ್‌ಸ್ಕಿ ಅವರು ತಮ್ಮ ಹೇಳಿಕೆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

'ಉತ್ತರ ಕೊರಿಯಾವು ಯುದ್ಧತಂತ್ರ ನಿಪುಣರು ಮತ್ತು ಸೇನೆಯ ಕೆಲವು ಅಧಿಕಾರಿಗಳನ್ನು ರಷ್ಯಾಕ್ಕೆ ಕಳುಹಿಸಿರುವ ಮಾಹಿತಿ ನಮಗೆ ಲಭಿಸಿದೆ' ಎಂದು ಝೆಲೆನ್‌ಸ್ಕಿ ಅವರು ನ್ಯಾಟೊ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. '10 ಸಾವಿರ ಸೈನಿಕರನ್ನು ತಮ್ಮದೇ ನೆಲದಲ್ಲಿ ಅಣಿಗೊಳಿಸುತ್ತಿದ್ದಾರೆ. ಅವರನ್ನು ಉಕ್ರೇನ್ ಅಥವಾ ರಷ್ಯಾಕ್ಕೆ ಇನ್ನಷ್ಟೇ ಕಳುಹಿಸಬೇಕಿದೆ' ಎಂದಿದ್ದಾರೆ.

ಪುರಾವೆ ಸಿಕ್ಕಿಲ್ಲ

'ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಉತ್ತರ ಕೊರಿಯಾ ಸೈನಿಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಲಭಿಸಿಲ್ಲ. ಆದರೆ ಉತ್ತರ ಕೊರಿಯಾವು ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನ ಪೂರೈಸುವ ಮೂಲಕ ರಷ್ಯಾಕ್ಕೆ ನೆರವಾಗುತ್ತಿದೆ ಎಂಬುದು ನಮಗೆ ತಿಳಿದಿರುವ ವಿಚಾರ' ಎಂದು ನ್ಯಾಟೊ ಮಹಾ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟೆ ಹೇಳಿದ್ದಾರೆ.

12 ಸಾವಿರ ಯೋಧರು ಸಜ್ಜು (ಸೋಲ್ ವರದಿ): ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾವನ್ನು ಬೆಂಬಲಿಸಲು ಉತ್ತರ ಕೊರಿಯಾ ವಿಶೇಷ ಕಾರ್ಯಾಚರಣೆ ಪಡೆಗಳು ಸೇರಿದಂತೆ 12 ಸಾವಿರ ಸೈನಿಕರನ್ನು ಕಳುಹಿಸಿರುವುದನ್ನು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ಪತ್ತೆ ಮಾಡಿದೆ ಎಂದು 'ಯೊನ್‌ಹಾಪ್' ಸುದ್ದಿ ಸಂಸ್ಥೆ ವರದಿ ಮಾಡಿದೆ. ರಷ್ಯಾ ಸೇನೆಯನ್ನು ಸೇರಲು ಉತ್ತರ ಕೊರಿಯಾದ ಪಡೆಗಳು ಈಗಾಗಲೇ ದೇಶವನ್ನು ತೊರೆದಿವೆ ಎಂದು ಗುಪ್ತಚರ ಸಂಸ್ಥೆಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಜಗದಾಂಬಿಕಾ ಪಾಲ್‌ಗೆ ವಿಪಕ್ಷ ಬೆದರಿಕೆ: ಸ್ಪೀಕರ್‌ಗೆ ಸೂರ್ಯ ಪತ್ರ

ನವದೆಹಲಿ (ಪಿಟಿಐ): ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಸಮಿತಿಯ ಸಭೆ ನಡೆಸುವಾಗ ವಿರೋಧ ಪಕ್ಷದ ಕೆಲ ಸದಸ್ಯರು ಅವರಿಗೆ ಬೆದರಿಕೆ ಹಾಕಿ, ದಾಖಲೆಗಳನ್ನು ಹರಿದರು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈ ಸಂಬಂಧ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಸಂಸದೀಯ ಶಿಷ್ಟಾಚಾರ, ನೀತಿ–ನಿಯಮಗಳನ್ನು ಪಾಲಿಸುವಂತೆ ವಿರೋಧ ಪಕ್ಷದ ಸದಸ್ಯರಿಗೆ ನಿರ್ದೇಶನ ನೀಡುವಂತೆ ಮತ್ತು ಈ ಅಶಿಸ್ತಿನ ಹಾಗೂ ಅಸಂಸದೀಯ ವರ್ತನೆಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಸದ ಸೂರ್ಯ ಅವರು ಪತ್ರದಲ್ಲಿ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ನಡೆದಿರುವ ವಕ್ಫ್ ಭೂ ಹಗರಣದ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ಅಭಿಪ್ರಾಯಗಳನ್ನು ಕೇಳಲು ಸಮಿತಿ ಅಕ್ಟೋಬರ್ 14ರಂದು ಸಭೆ ನಡೆಸುವಾಗ ವಿರೋಧ ಪಕ್ಷದ ಸದಸ್ಯರು ಅಸಂಸದೀಯ ವರ್ತನೆ ತೋರಿದರು ಎಂದು ಸೂರ್ಯ ಆರೋಪಿಸಿದ್ದಾರೆ.



ತೇಜಸ್ವಿ ಸೂರ್ಯ

ಸಂಸದೀಯ ಸಮಿತಿಯ ಸಭೆಯಲ್ಲಿ ಪಾಲ್ ಅವರು ಸಂಸದೀಯ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಸ್ಪೀಕರ್‌ಗೆಪತ್ರ ಬರೆದ ಕೆಲವು ದಿನಗಳ ನಂತರ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಪತ್ರ ಬರೆದಿದ್ದಾರೆ.

'ಮಾಣಿಪ್ಪಾಡಿ ಅವರು 2012ರಲ್ಲಿ ಸಲ್ಲಿಸಿದ ವರದಿ ಬಗ್ಗೆ ಚರ್ಚಿಸಲಾಯಿತು. ಸುಮಾರು 2,000 ಎಕರೆ ವಕ್ಫ್ ಭೂಮಿ ಭಾರಿ ಪ್ರಮಾಣದಲ್ಲಿ ಅತಿಕ್ರಮಣವಾಗಿದೆ ಅಥವಾ ಮಾರಾಟ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಭೂಮಿಯ ಮೌಲ್ಯ ಸುಮಾರು ₹2 ಲಕ್ಷ ಕೋಟಿ. ಈ ಭೂಮಿ ಕೆಲವು ಕಾಂಗ್ರೆಸ್ ನಾಯಕರಿಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳ ಪಾಲಾಗಿದೆ. ಈ ವಿಷಯವನ್ನು ಸಮಿತಿಯ ಗಮನಕ್ಕೆ ತಂದ ಕೂಡಲೇ ಪ್ರತಿಪಕ್ಷದ ಸದಸ್ಯರು ಸಭೆಗೆ ಅಡ್ಡಿಪಡಿಸಿದರು. ಸಮಿತಿ ಅಧ್ಯಕ್ಷರಿಗೆ ಬೆದರಿಕೆ ಹಾಕಿದರು ಮತ್ತು ಸಮಿತಿಯ ದಾಖಲೆಗಳನ್ನು ಹರಿದು ಹಾಕಿದರು' ಎಂದು ಸೂರ್ಯ ಪತ್ರದಲ್ಲಿ ಆರೋಪಿಸಿದ್ದಾರೆ.



ದೋಣಿ ಸಾಗಲಿ... ಅರುಣಾಚಲ ಪ್ರದೇಶದ ಶಿವಸಾಗರ ಜಿಲ್ಲೆಯ ದಿಸಾಂಗ್ ನದಿ ದಾಟಲು ವಿದ್ಯಾರ್ಥಿಗಳು ದೋಣಿಯಲ್ಲಿ ಸಾಗಿದರು -ಪಿಟಿಐ ಚಿತ್ರ

'ಕೊಲೆಗಡುಕರಿಗೆ ಗಲ್ಲಾದರೆ ನ್ಯಾಯ ಸಿಕ್ಕಂತೆ'

ಲಖನೌ(ಪಿಟಿಐ): 'ಪತಿಯನ್ನು ಕೊಲೆಗೈದವರನ್ನು ಸಾಯಿಸಿದರೆ ಮಾತ್ರ ನನಗೆ ನ್ಯಾಯ ಸಿಗಲಿದೆ' ಎಂದು ಬಹರಾಯಿಚ್‌ನಲ್ಲಿ ಕೋಮು ಹಿಂಸಾಚಾರದಲ್ಲಿ ಮೃತಪಟ್ಟ ರಾಮ್‌ಗೋಪಾಲ್ ಮಿಶ್ರಾ ಪತ್ನಿ ರೋಲಿ ಮಿಶ್ರಾ ತಿಳಿಸಿದ್ದಾರೆ.

'ಅಧಿಕಾರಿಗಳು ಹಣ ಪಡೆದು, ನನಗೆ ನ್ಯಾಯ ಸಿಗದಂತೆ ಅನ್ಯಾಯ ಎಗುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ. ಕಳೆದ ಭಾನುವಾರ ಬಹರಾಯಿಚ್‌ನಲ್ಲಿ ನಡೆದ ದುರ್ಗಾಮೂರ್ತಿ ವಿಸರ್ಜನೆ ವೇಳೆ ಉಂಟಾದ ಕೋಮು ಹಿಂಸಾಚಾರದ ವೇಳೆ, 22 ವರ್ಷದ ರಾಮ್‌ಗೋಪಾಲ್ ಮಿಶ್ರಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.

ಈ ಕುರಿತಂತೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಮ್‌ಗೋಪಾಲ್ ಪತ್ನಿ ರೋಲಿ ಮಿಶ್ರಾ, 'ನಮಗೆ ನ್ಯಾಯ ಸಿಗಬೇಕಿದೆ. ಆದರೆ, ಅಧಿಕಾರಿಗಳು ಲಂಚ ಪಡೆದಿದ್ದು, ನಮಗೆ ನ್ಯಾಯ ಸಿಗದಂತೆ ಮಾಡಲಾಗುತ್ತಿದೆ' ಎಂದು ಆರೋಪಿಸಿದ್ದಾರೆ. 'ಆರೋಪಿಗಳ ಕಾಲಿಗೆ ಗುಂಡು ಹೊಡೆದಿರುವುದನ್ನು ತೋರಿಸಲಾಗಿದೆ. ಆದರೆ, ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ' ಎಂದು ದೂರಿದ್ದಾರೆ.

ಮಿಶ್ರಾ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಎನ್‌ಕೌಂಟರ್ ನಡೆಸಿದ್ದರು. ಈ ವೇಳೆ ಇಬ್ಬರಿಗೆ ಗುಂಡು ತಗುಲಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಉಳಿದ ಮೂವರನ್ನು ನಂತರ ಬಂಧಿಸಲಾಗಿತ್ತು.

ಬಿಷ್ಣೋಯಿ ಗ್ಯಾಂಗ್‌ನಿಂದ ಸಲ್ಮಾನ್‌ಗೆ ಬೆದರಿಕೆ

ಪ್ರಜಾವಾಣಿ ವಾರ್ತೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೀವ ಬೆದರಿಕೆ ಸಂದೇಶವನ್ನು ಕಳುಹಿಸಿದೆ. ಬೆದರಿಕೆ ಒಡ್ಡಿರುವ ದುಷ್ಕರ್ಮಿಗಳು ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

'ನಗರ ಸಂಚಾರ ನಿಯಂತ್ರಣ ಕೊಠಡಿಯ ವಾಟ್ಸ್‌ಆ್ಯಪ್ ಸಹಾಯವಾಣಿಗೆ ಗುರುವಾರ ಮಧ್ಯಾಹ್ನ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ' ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

'ಸಲ್ಮಾನ್ ಖಾನ್ ಜೀವಂತವಾಗಿ ಇರಬೇಕಾದರೆ ಮತ್ತು ಲಾರೆನ್ಸ್ ಬಿಷ್ಣೋಯಿ ಜೊತೆಗಿನ ವೈರತ್ವವನ್ನು ಕೆಳದುಕೊಳ್ಳಬೇಕಾದರೆ ₹5 ಕೋಟಿ ನೀಡಬೇಕು. ಈ ಸಂದೇಶವನ್ನು ಲಘುವಾಗಿ ಪರಿಗಣಿಸಬೇಡಿ. ಬಾಬಾ ಸಿದ್ದೀಕಿಗಿಂತಲೂ ಕೆಟ್ಟ ಪರಿಸ್ಥಿತಿ ಸಲ್ಮಾನ್ ಖಾನ್‌ಗೆ ಎದುರಾಗಲಿದೆ' ಎಂದು ಬೆದರಿಕೆ ಸಂದೇಶದಲ್ಲಿ ತಿಳಿಸಲಾ ಗಿದೆ. 'ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಸಲ್ಮಾನ್ ಖಾನ್‌ಗೆ ಈ ಹಿಂದೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆ ಸಂದೇಶಗಳು ಬಂದಿದ್ದವು. ಸಲ್ಮಾನ್ ಖಾನ್ ಮತ್ತು ಅವರ ತಂದೆ



ಸಲ್ಮಾನ್ ಖಾನ್

ಸಲೀಮ್ ಖಾನ್ ಮೇಲೆ ಬಿಷ್ಣೋಯಿ ಗ್ಯಾಂಗ್ ಕಣ್ಣಿಟ್ಟಿರುವ ಸಾಧ್ಯತೆಗಳು ಹೆಚ್ಚಿವೆ.

ಪಾಕಿಸ್ತಾನದಿಂದ ಎಕೆ 47, ಎಕೆ 92 ಮತ್ತು ಎಂ 92 ಬಂದೂಕು ಗಳನ್ನು ಮತ್ತು ಟರ್ಕಿ ನಿರ್ಮಿತ ಝಿಗಾನ ಪಿಸ್ತೂಲನ್ನು ಖರೀದಿಸಲು ಬಿಷ್ಣೋಯಿ ಗ್ಯಾಂಗ್ ಸಿದ್ಧತೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಸಲ್ಮಾನ್ ಖಾನ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದ ತಂಡದ ಶಾರ್ಪ್ ಶೂಟರ್‌ವೊಬ್ಬನನ್ನು ನವ ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಹರಿಯಾಣ ಮೂಲದ ಸುಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಈ ಬೆಳವಣಿಗೆಗಳಿಗೆ ಸಂಬಂಧಿಸಿ, ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫಾನ್ಸಲ್ಕರ್ ಅವರು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿ ಮಾಡಿದ್ದಾರೆ. ಬಿಷ್ಣೋಯಿ ಗ್ಯಾಂಗ್‌ನಿಂದ ಹತ್ಯೆಯಾದ ಎನ್‌ಸಿಪಿ ನಾಯಕ ಸಿದ್ದೀಕಿ ಅವರ ಪುತ್ರ ಹಾಗೂ ವಾಂಡ್ರೆ ಪೂರ್ವದ ಶಾಸಕ ಝೀಶಾನ್ ಸಿದ್ದೀಕ್ ಅವರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಮಾಡತುಕತೆ ನಡೆಸಿದ್ದಾರೆ.

ಯಹ್ಯಾ ಸಿನ್ವರ್ ಹತ್ಯೆ ದೃಢಪಡಿಸಿದ ಹಮಾಸ್ ● ಗಾಜಾಗೆ ಇನ್ನಷ್ಟು ಸೇನೆ ಕಳುಹಿಸಿದ ಇಸ್ರೇಲ್

ಯುದ್ಧ ಕೊನೆಗೊಂಡಿಲ್ಲ: ನೆತನ್ಯಾಹು

ಜೆರುಸಲೇಂ/ ಕೈರೊ (ರಾಯಿಟರ್ಸ್/ ಎಪಿ): ಗಾಜಾ ಮತ್ತು ಲೆಬನಾನ್‌ನಲ್ಲಿ ಕ್ರಮವಾಗಿ ಹಮಾಸ್ ಹಾಗೂ ಹಿಜ್ಬುಲ್ಲಾ ಬಂಡುಕೋರರ ವಿರುದ್ಧದ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವರ್ ಅವರ ಹತ್ಯೆಯು ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷವನ್ನು ಕೊನೆಗೊಳಿಸಲು ಸಹಾಯ ಮಾಡಲಿದೆ ಎಂಬ ಭರವಸೆ ಇದರೊಂದಿಗೆ ಅಸ್ತಮಿಸಿದಂತಾಗಿದೆ.

ಇದೇ ವೇಳೆ, ಗಾಜಾ ಪಟ್ಟಿಯಲ್ಲಿ ಭೂಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಇಸ್ರೇಲ್ ಇನ್ನಷ್ಟು ಸೈನಿಕರನ್ನು ಕಳುಹಿಸಿದೆ. ಜಬಲಿಯಾದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನೆಗೆ ಬೆಂಬಲವಾಗಿ ಇನ್ನೊಂದು ತುಕಡಿಯನ್ನು ಕಳುಹಿಸಿಕೊಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಹಿಜ್ಬುಲ್ಲಾ ವಿರುದ್ಧದ ಹೋರಾಟಕ್ಕೆ ಲೆಬನಾನ್ ಗಡಿಯಲ್ಲೂ ಸೇನೆಯ ಹೆಚ್ಚುವರಿ ತುಕಡಿಯನ್ನು ನಿಯೋಜಿಸಲಾಗಿದೆ.

'ಪ್ರಿಯ ಪ್ರಜೆಗಳೇ, ಯುದ್ಧ ಇನ್ನೂ ಕೊನೆಗೊಂಡಿಲ್ಲ' ಎಂದು ನೆತನ್ಯಾಹು ಅವರು ಗುರುವಾರ ದೇಶದ ಜನರಿಗೆ ನೀಡಿದ ಸಂದೇಶದಲ್ಲಿ ಹೇಳಿದ್ದಾರೆ. ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.



ಹಮಾಸ್ ನಾಯಕ ಯಹ್ಯಾ ಸಿನ್ವರ್ ಅವರದ್ದು ಎನ್ನಲಾದ ವಿಡಿಯೊವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಸಿನ್ವರ್ ಕುರ್ಚಿಯಲ್ಲಿ ಕುಳಿತಿರುವುದನ್ನು ಕಾಣಬಹುದು —ಎಎಫ್‌ಪಿ ಚಿತ್ರ

ಕದನ ವಿರಾಮಕ್ಕೆ ಅವಕಾಶ: ಸಿನ್ವರ್ ಅವರ ಹತ್ಯೆಯು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಅವಕಾಶದ ಬಾಗಿಲನ್ನು ತೆರೆದಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

'ಸಿನ್ವರ್ ಅವರು ಕದನ ವಿರಾಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಆ ಅಡ್ಡಿಯನ್ನು ಈಗ ತೆಗೆದುಹಾಕಲಾಗಿದೆ. ಸಿನ್ವರ್ ಜಾಗಕ್ಕೆ ಬರುವವರು ಕದನ ವಿರಾಮಕ್ಕೆ ಒಪ್ಪುವರು ಎಂದು ಊಹಿಸಲು ಸಾಧ್ಯವಿಲ್ಲ. ಆದರೆ, ಈಚೆಗಿನ ತಿಂಗಳುಗಳಲ್ಲಿ ಕದನ ವಿರಾಮಕ್ಕೆ ಇದ್ದಂತಹ ಅಡ್ಡಿ ನಿವಾರಣೆಯಾಗಿದೆ' ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದ್ದಾರೆ.

ವಿಡಿಯೊ ಬಿಡುಗಡೆ: ಸಿನ್ವರ್ ಅವರದ್ದು ಎನ್ನಲಾದ ಕೊನೆಯ ಕ್ಷಣಗಳ ವಿಡಿಯೊವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಸಿನ್ವರ್ ಅವರು ನಾಶಗೊಂಡ ಕಟ್ಟಡದ ಒಳಗೆ ಕುರ್ಚಿಯಲ್ಲಿ ಕುಳಿತಿರುವ ದೃಶ್ಯ ವಿಡಿಯೊದಲ್ಲಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ತಮ್ಮ ಸನಿಹ ಬರುತ್ತಿದ್ದ ಡ್ರೋನ್‌ನತ್ತ ಕೋಲು ಎಸೆಯುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಸಿನ್ವರ್ ಮೃತಪಟ್ಟಿರುವುದನ್ನು ಹಮಾಸ್ ಶುಕ್ರವಾರ ದೃಢಪಡಿಸಿದೆ.

'ಯುದ್ಧ ಹೊಸ ಹಂತ ಪ್ರವೇಶಿಸಿದೆ'

ಜೆರುಸಲೇಂ (ಎಪಿ): ಇಸ್ರೇಲ್ ವಿರುದ್ಧದ ತನ್ನ ಹೋರಾಟವು 'ಹೊಸ ಹಂತ'ವನ್ನು ಪ್ರವೇಶಿಸಿದೆ ಎಂದು ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರ ಸಂಘಟನೆ ಹೇಳಿದೆ.

'ತನ್ನ ಹೋರಾಟಗಾರರು ಕಳೆದ ಒಂದು ವಾರದ ಅವಧಿಯಲ್ಲಿ ಹೊಸ ಮಾದರಿಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿ ಇಸ್ರೇಲ್ ವಿರುದ್ಧ ಹೋರಾಡುತ್ತಿದ್ದಾರೆ' ಎಂದು ಸಂಘಟನೆಯು ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯಲ್ಲಿ ಈಚೆಗೆ ಇಸ್ರೇಲ್‌ನ ನಾಲ್ವರು ಯೋಧರು ಮೃತಪಟ್ಟಿದ್ದರು. ಅದೇ ರೀತಿ, ಖದ್ರ್–2 ಹೆಸರಿನ ಕ್ಷಿಪಣಿ ಮೂಲಕ ಟೆಲ್ ಅವೀವ್ ಮೇಲೆ ದಾಳಿ ನಡೆಸಿತ್ತು. ಇಸ್ರೇಲ್‌ನ ಎರಡು ಹೆರ್ಮೆಸ್–450 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿಯೂ ಪ್ರಕಟಣೆ ತಿಳಿಸಿದೆ.

ನಿರ್ಮೂಲನೆ ಸಾಧ್ಯವಿಲ್ಲ: ಹಮಾಸ್

ಗಾಜಾ (ಎಎಫ್‌ಪಿ): ನಾಯಕರ ಹತ್ಯೆಯೊಂದಿಗೆ ನಮ್ಮ ಸಂಘಟನೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಹಮಾಸ್‌ನ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

'ಹಮಾಸ್ ಎಂಬುದು ಸ್ವಾತಂತ್ರ್ಯ ಮತ್ತು ಘನತೆಯ ಬದುಕನ್ನು ಹುಡುಕುವ ಜನರ ನೇತೃತ್ವದ ಒಂದು ಚಳವಳಿಯಾಗಿದೆ. ಅದನ್ನು ತೊಡೆದುಹಾಕಲು ಸಾಧ್ಯವಿಲ್ಲ' ಎಂದು ಹಮಾಸ್‌ನ ರಾಜಕೀಯ ವಿಭಾಗದ ಹಿರಿಯ ಸದಸ್ಯ ಬಾಸೆಮ್ ನೈಮ್ ತಿಳಿಸಿದ್ದಾರೆ.

'ನಮ್ಮ ನಾಯಕರ ಹತ್ಯೆಯು ಈ ಚಳವಳಿ ಮತ್ತು ಪ್ಯಾಲೆಸ್ಟೀನ್ ಜನರ ಹೋರಾಟದ ಅಂತ್ಯ ಎಂದು ಇಸ್ರೇಲ್ ಭಾವಿಸಿದಂತಿದೆ. ಆದರೆ ಹುತಾತ್ಮರಾದ ನಾಯಕರು ಭವಿಷ್ಯದ ಪೀಳಿಗೆಯ ಜನರ ಐಕಾನ್ ಆಗಿದ್ದಾರೆ. ಹಮಾಸ್‌ನ ಶಕ್ತಿ ಮತ್ತು ಜನಪ್ರಿಯತೆ ಹೆಚ್ಚುತ್ತಲೇ ಇದೆ' ಎಂದು ಪ್ರತಿಪಾದಿಸಿದ್ದಾರೆ.

ಶಸ್ತ್ರಾಸ್ತ್ರಗಳೊಂದಿಗೆ ದೇವಸ್ಥಾನಕ್ಕೆ ನುಗ್ಗಿದ ಗುಂಪು

ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆ

ಜೈಪುರ (ಪಿಟಿಐ): ರಾಜಸ್ಥಾನದ ಜೈಪುರದಲ್ಲಿ ದೇವಸ್ಥಾನವೊಂದರಲ್ಲಿ ಆಯೋಜಿಸಲಾಗಿದ್ದ ಶರದ್ ಪೂರ್ಣಿಮಾ ಕಾರ್ಯಕ್ರಮದ ವೇಳೆ ಶಸ್ತ್ರಧಾರಿಗಳು ನಡೆಸಿದ ದಾಳಿಯಲ್ಲಿ ಆರ್‌ಎಸ್‌ಎಸ್‌ನ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) 10 ಜನ ಕಾರ್ಯಕರ್ತರು ಗಾಯಗೊಂಡಿದ್ದಾರೆ.

'ಜೈಪುರದ ಕರ್ಣಿ ವಿಹಾರ ದೇವಸ್ಥಾನದಲ್ಲಿ ಗುರುವಾರ ರಾತ್ರಿ 'ಜಾಗರಣೆ' ಕಾರ್ಯಕ್ರಮ ನಡೆಯುತ್ತಿತ್ತು. ಇದರಿಂದ ಗದ್ದಲ ಮತ್ತು ಜನಸಂದಣಿ ಉಂಟಾಗಿ ತೊಂದರೆಯಾಗುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವನ್ನು ವಿತರಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಇಬ್ಬರು ಸ್ಥಳೀಯ ನಿವಾಸಿಗಳು ವಾಗ್ವಾದಕ್ಕಿಳಿದರು. ನಂತರ ಚಾಕು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಹೆಚ್ಚಿನ ಜನರನ್ನು ಕರೆತಂದ ಅವರು ಗುಂಪು ಕಟ್ಟಿಕೊಂಡು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರು' ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.

'ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ನಸೀಬ್ ಚೌಧರಿ ಹಾಗೂ ಆತನ ಮಗನನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಘಟನೆಯನ್ನು ವಿರೋಧಿಸಿ ರಸ್ತೆಗಳನ್ನು ಬಂದ್ ಮಾಡಿ ಜನರು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ' ಎಂದರು.


ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ರಾಜಸ್ಥಾನದ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ 'ಘಟನೆ ಕುರಿತು ಉನ್ನತ ತನಿಖೆ ನಡೆಸಲಾಗುವುದು ಹಾಗೂ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ಅ.25ರಿಂದ ಆರ್‌ಎಸ್‌ಎಸ್ ಕಾರ್ಯಕಾರಿಣಿ ಸಭೆ

ಮಥುರಾ (ಪಿಟಿಐ): ಮಥುರಾ ಬಳಿಯ ಪಾರ್ಖಮ್ ಗ್ರಾಮದಲ್ಲಿ ಅ.25 ಹಾಗೂ 26ರಂದು ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ.

ಸಭೆಯಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಭಾಗವಹಿಸಲಿ ದ್ದಾರೆ. ಭಾಗವತ್ ಅವರು ಅ.25 ಹಾಗೂ 26ರಂದು ನಡೆಯುವ ಕಾರ್ಯಕಾರಿಣಿ ಸಮಿತಿ ಸಭೆ ಸೇರಿದಂತೆ ಇನ್ನಿತರೆ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಗೋವು ಸಂಶೋಧನಾ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಪ್ರಗತಿ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ.

ಸಭೆಯು ಮಥುರಾದ ದೀನದಯಾಳ್ ಗೋವು ವಿಜ್ಞಾನ ಸಂಶೋಧನಾ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಭಾಗವತ್ ಅವರು 10 ದಿನ ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ.



ಮೋಹನ್ ಭಾಗವತ್

ಆರ್‌ಎಸ್‌ಎಸ್‌ನ 46 ಪ್ರಾಂತ ಘಟಕಗಳ ಕಾರ್ಯ ದರ್ಶಿಗಳು ಹಾಗೂ ಪ್ರಚಾರಕರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭದ್ರತೆ ದೃಷ್ಟಿಯಿಂದ ಸಭೆ ನಡೆಯುವ ಸ್ಥಳವನ್ನು ಅಧಿಕಾರಿಗಳು ಪರಿಶೀಲಿಸಿದರು.

ಸುಧಾ ಮಯೂರ ಓದಿರಿ

ಜೀ ಎಂಟರ್‌ಟೈನ್‌ಮೆಂಟ್‌ಗೆ ಪುನೀತ್ ಮರು ನೇಮಕ

ನವದೆಹಲಿ (ಪಿಟಿಐ): ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ಜೆಡ್‌ಇಇಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಪುನೀತ್ ಗೋಯೆಂಕಾ ಅವರನ್ನು 5 ವರ್ಷಗಳಿಗೆ ಕಂಪನಿಯು ಮರು ನೇಮಕ ಮಾಡಿದೆ.

ಈ ನೇಮಕವು ಮುಂದಿನ ವರ್ಷದ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಕಂಪನಿಯು ಶುಕ್ರವಾರ ಷೇರುಪೇಟೆಗೆ ತಿಳಿಸಿದೆ. ಗೋಯೆಂಕಾ ಅವರು ಸೆಬಿ ಅಥವಾ ಯಾವುದೇ ಪ್ರಾಧಿಕಾರದಿಂದ ಅನರ್ಹಗೊಂಡಿಲ್ಲ ಎಂದು ತಿಳಿಸಿದೆ.


2023ರ ಜೂನ್‌ನಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಪುನೀತ್ ಗೋಯೆಂಕಾ ಮತ್ತು ಅವರ ತಂದೆ, ಜೀ ಎಸ್ಸೆಲ್ ಸಮೂಹದ ಅಧ್ಯಕ್ಷ ಸುಭಾಷ್ ಚಂದ್ರ ಅವರು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಕಂಪನಿಯ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ ಎಂಬ ಆರೋಪದ ಮೇರೆಗೆ ಅನರ್ಹಗೊಳಿಸಿತ್ತು.

ಈ ಆದೇಶವನ್ನು ಷೇರುಪೇಟೆ ಮೇಲ್ಮನವಿ ನ್ಯಾಯಮಂಡಳಿಯು (ಎಸ್‌ಎಟಿ) ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರದ್ದುಪಡಿಸಿತ್ತು.

ಅಡಿಕೆ ಧಾರಣೆ (₹ಗಳಲ್ಲಿ)

ಬಂಟ್ವಾಳ	
ಕೋಕ	19000-27000
ಹಳತು	40500-48500
ಚಿತ್ರದುರ್ಗ	
ಅಪಿ	48100-48500
ಬೆಟ್ಟೆ	32600-33000
ಕೆಂಪುಗೋಟು	27400-27800
ರಾಶಿ	47600-48000
ಕಾರ್ಕಳ	
ಹೊಸತು	25000-32500
ಹಳತು	30000-49000
ಕುಮಟ	
ಚಿಪ್ಪು	22609-25899
ಕೋಕ	7019-22109
ಫ್ಯಾಕ್ಟರಿ	5019-16929
ಹಳೆಚಾಲಿ	36809-40369
ಹೊಸಚಾಲಿ	30069-33909
ಪುತ್ತೂರು	
ಕೋಕ	21000-32500
ಹೊಸತು	30000-49000
ಶಿವಮೊಗ್ಗ	
ಬೆಟ್ಟೆ	49300-54700
ಗೊರಬಲು	17009-38099
ಹೊಸತು	46159-47609
ರಾಶಿ	35069-49399
ಸರಕು	56619-83200
ಸಿದ್ದಾಪುರ	
ಬಿಳಿಗೋಟು	23899-26899
ಚಾಲಿ	31299-34699
ಕೋಕ	20709-24609
ರಾಶಿ	42099-46339
ತಟ್ಟಿಬೆಟ್ಟೆ	27139-36399
ಶಿರಸಿ	
ಬೆಟ್ಟೆ	28199-38008
ಬಿಳಿಗೋಟು	20469-29899
ಚಾಲಿ	32608-35508
ಕೆಂಪುಗೋಟು	14689-22069
ರಾಶಿ	40809-42799
ಯಲ್ಲಾಪುರ	
ಅಪಿ	58299-61309
ಬಿಳಿಗೋಟು	16612-28000
ಚಾಲಿ	29319-35199
ಕೋಕ	4099-17109
ಕೆಂಪುಗೋಟು	16499-24899
ರಾಶಿ	38099-54950
ತಟ್ಟಿಬೆಟ್ಟೆ	24899-35009

ಷೇರುಪೇಟೆ ವಹಿವಾಟು



ಎನ್‌ಎಸ್‌ಇ ನಿಫ್ಟಿ

ಹಿಂದಿನ ಅಂತ್ಯ	24,749
ಇಂದಿನ ಅಂತ್ಯ	24,854
▲	104
ದಿನದ ಗರಿಷ್ಠ	24,886

ಎನ್‌ಇಸಿಸಿ ಸೂಚಿಸಿರುವ ಮೊಟ್ಟೆ ಧಾರಣೆ

ಬೆಂಗಳೂರು	
100ಕ್ಕೆ	₹550
12 ಕ್ಕೆ	₹75
ಮೈಸೂರು	
100ಕ್ಕೆ	₹555

ರಾಮನಗರ ರೇಷ್ಮೆಗೂಡು

ಮಿಶ್ರತಳಿ (ಸಿ.ಬಿ)	₹100-471
ದ್ವಿತಳಿ (ಬಿ.ವಿ)	₹277-632

ಎನ್.ಆರ್.ಪುರ ರಬ್ಬರ್

ಆರ್‌ಎಸ್‌ಎಸ್-4	₹190
ಆರ್‌ಎಸ್‌ಎಸ್-5	₹185
ಗುಡ್ ಲಾಟ್	₹180

(ಪ್ರತಿ ಕೆ.ಜಿಗೆ)

ಖಾದ್ಯ ತೈಲ ಮುಂಬೈ (10 ಕೆಜಿಗೆ)

(ಆವರಣದಲ್ಲಿ ಹಿಂದಿನ ವಹಿವಾಟಿನ ದರ)

ಶೇಂಗಾ (ರಿಫೈನ್ಡ್)	₹1505 (1520)
ಸೋಯಾ (ರಿಫೈನ್ಡ್)	₹1265 (1265)
ಸೂರ್ಯಕಾಂತಿ (ರಿಫೈನ್ಡ್)	₹1300 (1290)
ಪಾಮೋಲಿನ್	₹1260 (1265)

ಜಿಎಸ್‌ಟಿ ಸರಳೀಕರಣ ಸಚಿವರ ಸಮಿತಿ ಸಭೆ ಇಂದು

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳೀಕರಣ ಹಾಗೂ ಆರೋಗ್ಯ, ಜೀವ ವಿಮೆ ಕಂತಿನ ಮೇಲೆ ವಿಧಿಸಿರುವ ಜಿಎಸ್‌ಟಿ ಕಡಿಮೆಗೊಳಿಸುವುದಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಗಳ ಸಭೆಯು ಅಕ್ಟೋಬರ್ 19ರಂದು ನಡೆಯಲಿದೆ.

ವಿಮೆ ಸಂಬಂಧ ರಚಿಸಿರುವ ಸಮಿತಿಯಲ್ಲಿ 13 ಸಚಿವರಿದ್ದು, ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಇದರ ಅಧ್ಯಕ್ಷರಾಗಿದ್ದಾರೆ. ಇದು ಸಮಿತಿಯ ಮೊದಲ ಸಭೆಯಾಗಿದೆ.

ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ಗೋವಾ, ಗುಜರಾತ್, ಮೇಘಾಲಯ, ಪಂಜಾಬ್, ತಮಿಳುನಾಡು, ತೆಲಂಗಾಣದ ಸಚಿವರಿದ್ದಾರೆ.

ಸದ್ಯ ವಿಮೆ ಕಂತಿನ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ರದ್ದುಪಡಿಸಬೇಕು ಅಥವಾ ಕಡಿಮೆಗೊಳಿಸಬೇಕು ಎಂಬ ಒತ್ತಾಯ ಹೆಚ್ಚಿದೆ. ಈ ಬಗ್ಗೆ ಪರಿಶೀಲಿಸಿ ಜಿಎಸ್‌ಟಿ ಮಂಡಳಿಗೆ ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ.

ಜಿಎಸ್‌ಟಿ ಸರಳೀಕರಣ: ಜಿಎಸ್‌ಟಿ ಸರಳೀಕರಣ ಸಂಬಂಧ ರಚಿಸಿರುವ ಸಮಿತಿಗೂ ಸಾಮ್ರಾಜ್ ಚೌಧರಿ ಅವರೇ ಅಧ್ಯಕ್ಷರಾಗಿದ್ದು, ಆರು ಸಚಿವರು ಇದ್ದಾರೆ.

ಜಿಎಸ್‌ಟಿ ಅಡಿ ರಚಿಸಿರುವ ನಾಲ್ಕು ಸ್ಲ್ಯಾಬ್‌ಗಳ ಪರಿಷ್ಕರಣೆ ಬಗ್ಗೆ ಸಮಿತಿಯು ಸಮಾಲೋಚಿಸಲಿದೆ. ಶೇ 12 ಮತ್ತು ಶೇ 18ರ ಸ್ಲ್ಯಾಬ್ ಅನ್ನು ವಿಲೀನಗೊಳಿಸುವ ಬಗ್ಗೆಯೂ ಚರ್ಚಿಸಿ ಮಂಡಳಿಗೆ ವರದಿ ಸಲ್ಲಿಸಲಿದೆ.


ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿಕೆ

‘ರೆಪೊ ದರ ಕಡಿತಕ್ಕೆ ಕಾಲ ಅಪಕ್ವ’

ನವದೆಹಲಿ (ಪಿಟಿಐ): ‘ರೆಪೊ ದರ ಕಡಿತಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ. ಸದ್ಯ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಈ ಹಂತದಲ್ಲಿ ಬಡ್ಡಿದರ ಕಡಿತದ ನಿರ್ಧಾರ ಕೈಗೊಳ್ಳುವುದು ಬಹಳ ಅಪಾಯಕಾರಿಯಾಗಲಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಬ್ಲೂಮ್‌ಬರ್ಗ್‌ನಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸದ್ಯ ಹಣದುಬ್ಬರವು ಶೇ 5.50ರಷ್ಟಿದೆ. ಇದು ಮುಂದಿನ ತಿಂಗಳುಗಳಲ್ಲಿಯೂ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.

ಮುಂಬರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರ ಕಡಿತದ ಬಗ್ಗೆ ಯಾವುದೇ ಸುಳಿವು ನೀಡಲು ನಿರಾಕರಿಸಿದ ಅವರು, ‘ಆರ್ಥಿಕತೆಯ ಮುನ್ನೋಟ ಆಧಾರದ ಮೇಲೆ ಎಂಪಿಸಿ ಸಭೆಯ ನಿಲುವು ಬದಲಾಗಲಿದೆ’ ಎಂದು ಹೇಳಿದರು.


ಶಕ್ತಿಕಾಂತ ದಾಸ್

ಈ ತಿಂಗಳ ಮೊದಲ ವಾರದಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮುಂದಿನ ಎಂಪಿಸಿ ಸಭೆಯು ಡಿಸೆಂಬರ್ 4ರಿಂದ 6ರ ವರೆಗೆ ನಡೆಯಲಿದೆ.

ನಿರ್ಬಂಧ: ಸಚಿನ್ ಬನ್ಸಾಲ್ ಅವರ ನವಿ ಫಿನ್‌ಸರ್ವ್ ಹಾಗೂ ಮೂರು ಬ್ಯಾಂಕೇತರ ಹಣಕಾಸು ಕಂಪನಿಗಳ ವಹಿವಾಟಿಗೆ ಇದೇ 21ರಿಂದ ಆರ್‌ಬಿಐ ನಿರ್ಬಂಧ ವಿಧಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ದಾಸ್ ಅವರು, ‘ಆರ್‌ಬಿಐ ಪೊಲೀಸ್ ಅಲ್ಲ. ನಾವು ಎಲ್ಲವನ್ನೂ ಕೂಲಂಕಷವಾಗಿ ಗಮನಿಸುತ್ತಿರುತ್ತೇವೆ. ಹಣಕಾಸು ಮಾರುಕಟ್ಟೆ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿರುತ್ತೇವೆ. ಅಗತ್ಯವಿದ್ದಾಗ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಷೇರು ಸೂಚ್ಯಂಕ ಚೇತರಿಕೆ

ಮುಂಬೈ (ಪಿಟಿಐ): ಸತತ ಮೂರು ದಿನದ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಷೇರು ಸೂಚ್ಯಂಕಗಳು, ಶುಕ್ರವಾರ ಚೇತರಿಕೆ ಕಂಡಿವೆ.

ಬ್ಯಾಂಕಿಂಗ್ ಷೇರುಗಳ ಖರೀದಿಯಲ್ಲಿ ಏರಿಕೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟಿನಿಂದ ಸೂಚ್ಯಂಕಗಳು ಏರಿಕೆಯಾಗಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 218 ಅಂಶ ಏರಿಕೆಯಾಗಿ, 81,224ಕ್ಕೆ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 104 ಅಂಶ ಹೆಚ್ಚಳವಾಗಿ 24,854ಕ್ಕೆ ಸ್ಥಿರಗೊಂಡಿತು.

ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್ಸ್, ಟಾಟಾ ಸ್ಟೀಲ್, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯು ಸ್ಟೀಲ್, ಎಸ್‌ಬಿಐ ಮತ್ತು ಅದಾನಿ ಪೋರ್ಟ್ಸ್‌ನ ಷೇರುಗಳು ಗಳಿಕೆ ಕಂಡಿವೆ. ಏಷ್ಯನ್ ಪೇಂಟ್ಸ್, ನೆಸ್ಲೆ, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್ನಾಲಜೀಸ್ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಚಿನ್ನ, ಬೆಳ್ಳಿ ಧಾರಣೆ ಏರಿಕೆ

ನವದೆಹಲಿ (ಪಿಟಿಐ): ಹಬ್ಬದ ಋತುವಿನ ಅಂಗವಾಗಿ ಬೇಡಿಕೆ ಹೆಚ್ಚಿದ್ದರಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಏರಿಕೆಯಾಗಿದೆ. ಚಿನ್ನದ ದರವು 10 ಗ್ರಾಂಗೆ ₹550 ಹೆಚ್ಚಳವಾಗಿ ₹79,900ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1 ಸಾವಿರ ಏರಿಕೆಯಾಗಿ ₹94,500ಕ್ಕೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಇರಾನ್‌ನಿಂದ ಬೆಳ್ಳುಳ್ಳಿ ಪೂರೈಕೆ ಸ್ಥಗಿತ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಭಾರತಕ್ಕೆ ಬೆಳ್ಳುಳ್ಳಿ ಪೂರೈಕೆ ಮೇಲೆ ಪರಿಣಾಮ ಬೀರಿದೆ.

ಸದ್ಯ ಸಗಟು ದರವು ಕೆ.ಜಿಗೆ ₹250ರಿಂದ ₹450 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ‘ಎ’ ಗ್ರೇಡ್ ಬೆಳ್ಳುಳ್ಳಿ ಧಾರಣೆಯು ₹500 ದಾಟಿದೆ.

‘ಮಧ್ಯಪ್ರದೇಶದಿಂದ ಮಾತ್ರವೇ ಬೆಂಗಳೂರಿನ ಮಾರುಕಟ್ಟೆಗೆ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ವಾರಕ್ಕೊಮ್ಮೆ ಅಫ್ಗಾನಿಸ್ತಾನದಿಂದ 20ರಿಂದ 30 ಟನ್ ಪೂರೈಕೆಯಾಗುತ್ತಿದೆ. ಇದು ಇಲ್ಲಿನ ಬೇಡಿಕೆಗೆ ಸಾಕಾಗುವುದಿಲ್ಲ’ ಎಂದು ಬೆಂಗಳೂರಿನ ಗುಜರಾತ್ ಟ್ರೇಡರ್ಸ್‌ನ ವರ್ತಕ ಜುಬೇರ್ ತಿಳಿಸಿದರು.

‘ಪಶ್ಚಿಮ ಏಷ್ಯಾ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಹಡಗಿನ ಮೂಲಕ ಸರಕು ಸಾಗಣೆಗೆ ಅಡ್ಡಿಯಾಗಿದೆ. ಇದರಿಂದ ಇರಾನ್‌ನಿಂದ ಬೆಳ್ಳುಳ್ಳಿ ಪೂರೈಕೆಯು ಸಂಪೂರ್ಣ ಸ್ಥಗಿತಗೊಂಡಿದೆ’ ಎಂದರು.


ಎರಡನೇ ವಿಮಾನ ನಿಲ್ದಾಣ ವಾರದೊಳಗೆ ಸ್ಥಳ ಅಂತಿಮ

ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐದು ಸ್ಥಳಗಳನ್ನು ಗುರುತಿಸಲಾಗಿದ್ದು, ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಎರಡನೇ ವಿಮಾನ ನಿಲ್ದಾಣದ ರೂಪುರೇಷೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು. ಇದರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

ಸಭೆಯ ನಂತರ ಮಾತನಾಡಿದ ಎಂ.ಬಿ. ಪಾಟೀಲ, ‘ದಾಬಸ್‌ಪೇಟೆ,


ಎಂ.ಬಿ. ಪಾಟೀಲ

ನೆಲಮಂಗಲ, ಬಿಡದಿ, ಹಾರೋಹಳ್ಳಿ ಬಳಿ ಸ್ಥಳಗಳನ್ನು ಗುರುತಿಸಲಾಗಿದೆ. ಇನ್ನೊಂದು ಸ್ಥಳದ ಬಗ್ಗೆಯೂ ಚರ್ಚೆ ನಡೆದಿದೆ. ವಸ್ತುಸ್ಥಿತಿ ಆಧರಿಸಿ, ಸಾಧಕ-ಬಾಧಕ ಗಮನಿಸಿ, ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ವಾರ ಮತ್ತೊಂದು ಸಭೆ ಕರೆದು ಸ್ಥಳವನ್ನು ಆಯ್ಕೆ ಮಾಡಲಾಗುವುದು’ ಎಂದರು.

‘ರಾಜಕೀಯ ಹಿತಾಸಕ್ತಿ ಆಧಾರದಲ್ಲಿ ಸ್ಥಳ ಆಯ್ಕೆ ನಡೆದಿಲ್ಲ. ಬೆಂಗಳೂರಿನ ಜನತೆಗೆ ಮತ್ತು ಉದ್ಯಮಿಗಳ ಅನುಕೂಲ ಪರಿಗಣಿಸಿದ್ದೇವೆ. ಆರ್ಥಿಕ ಬೆಳವಣಿಗೆಗೆ ಒಳ್ಳೆಯ ಕೊಡುಗೆ ಬರಬೇಕು. ಅಂತಿಮವಾಗಿ ಬೆಂಗಳೂರು ನಗರ ಇನ್ನೊಂದು ಸ್ತರಕ್ಕೆ ಏರಬೇಕು ಎನ್ನುವುದೇ ಆದ್ಯತೆಯಾಗಿದೆ’ ಎಂದರು.

ಆಕಾಸಾ ಏರ್‌ಗೆ ಡಿಜಿಸಿಎ ₹30 ಲಕ್ಷ ದಂಡ

ನವದೆಹಲಿ (ಪಿಟಿಐ): ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ ಎಸಗಿದ ವಿಮಾನಯಾನ ಸಂಸ್ಥೆ ಆಕಾಸಾ ಏರ್‌ಗೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ₹30 ಲಕ್ಷ ದಂಡ ವಿಧಿಸಿದೆ.

ದಂಡ ವಿಧಿಸಿದ ಆದೇಶದ ಪ್ರತಿಯನ್ನು ಅಕ್ಟೋಬರ್ 17ರಂದು ಸ್ವೀಕರಿಸಲಾಗಿದೆ. ಕಂಪನಿಯು ಈ ವಿಚಾರವಾಗಿ ಡಿಜಿಸಿಎ ಜೊತೆ ನಿಕಟ ಸಂಪರ್ಕದಲ್ಲಿದೆ. ಆಕಾಸಾ ಏರ್ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡುತ್ತಿದ್ದು, ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಬದ್ಧವಾಗಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ವಿನಿಮಯ ದರ

$ ಡಾಲರ್	84.06
£ ಪೌಂಡ್	109.56
€ ಯುರೊ	91.16
¥ ಯೆನ್ (100ಕ್ಕೆ)	56

ಕೊಬ್ಬರಿ ಧಾರಣೆ

(ಕ್ವಿಂಟಲ್‌ಗೆ)

ಅರಸೀಕೆರೆ	₹13800-15000
ಮಧುಗಿರಿ	₹10000-15000
ತಿಪಟೂರು	₹15300-16000

ಎಂಆರ್‌ಪಿಎಲ್: ₹682 ಕೋಟಿ ನಷ್ಟ

ಪ್ರಜಾವಾಣಿ ವಾರ್ತೆ

ಮಂಗಳೂರು: ನಗರದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಸ್ಥೆಯು ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ 2024–25ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹682 ಕೋಟಿ ನಷ್ಟ ಅನುಭವಿಸಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಸ್ಥೆ ₹1,059 ಕೋಟಿ ಲಾಭ ದಾಖಲಿಸಿತ್ತು. ಶುಕ್ರವಾರ ನಡೆದ ಸಭೆಯಲ್ಲಿ ಎರಡನೇ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಆರ್ಥಿಕ ವರದಿಗೆ ಅನುಮೋದನೆ ನೀಡಲಾಯಿತು.

ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿ ಕಾರ್ಯಾಚರಣೆಗಳಿಂದ ₹28,786 ಕೋಟಿ ವರಮಾನ ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ₹22,844 ಕೋಟಿ ವರಮಾನ ದಾಖಲಿಸಿತ್ತು.

ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಾರ್ಯಾಚರಣೆಗಳ ಮೂಲಕ ಸಂಸ್ಥೆ ₹56,075 ಕೋಟಿ ವರಮಾನ ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಾರ್ಯಾಚರಣೆಗಳ ಮೂಲಕ ₹47,669 ವರಮಾನ ಗಳಿಸಿತ್ತು. ಎರಡನೇ ತ್ರೈಮಾಸಿಕದಲ್ಲಿ ಬೆಂಗಳೂರು ಹೊರವಲಯದ ದೇವನಗುಂದಿಯಲ್ಲಿ ಮಾರುಕಟ್ಟೆ ಟರ್ಮಿನಲ್ ಆರಂಭಿಸಲಾಗಿದ್ದು, ಅತಿಹೆಚ್ಚು ಕಚ್ಚಾತೈಲ ಸಂಸ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ.

ತಡವಾಗಿ ಶುರುವಾದ ರಣಜಿ ಟ್ರೋಫಿ ಪಂದ್ಯ

ಕೇರಳಕ್ಕೆ ಉತ್ತಮ ಆರಂಭ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಇತ್ತೀಚಿನ ಮಳೆಗೆ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದ ಹೊರಾಂಗಣ ತೇವಗೊಂಡಿದ್ದ ಕಾರಣ ಕರ್ನಾಟಕ– ಕೇರಳ ನಡುವಣ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೊದಲ ದಿನವಾದ ಶುಕ್ರವಾರ ಹೆಚ್ಚಿನ ಅವಧಿಯ ಆಟ ನಷ್ಟವಾಯಿತು. ಕೇರಳ 23 ಓವರುಗಳ ಆಟದಲ್ಲಿ ವಿಕೆಟ್ ನಷ್ಟವಿಲ್ಲದೇ 88 ರನ್ ಗಳಿಸಿ ಉತ್ತಮ ಆರಂಭ ಮಾಡಿತು.

ಮಧ್ಯಾಹ್ನ 3.10ಕ್ಕೆ ಟಾಸ್ ನಡೆದಿದ್ದು, 3.30ಕ್ಕೆ ಪಂದ್ಯ ಆರಂಭವಾಯಿತು. 30 ಓವರುಗಳ ಆಟ ನಡೆಯಬೇಕಾಗಿತ್ತು. ಆದರೆ ಮಂದ ಬೆಳಕಿನ ಕಾರಣ ನಿಗದಿಗಿಂತ ಏಳು ಓವರ್ ಮೊದಲೇ ಆಟ ಕೊನೆಗೊಂಡಿತು.

ಟಾಸ್ ಗೆದ್ದ ಆತಿಥೇಯರು ಬೌಲ್ ಮಾಡಲು ನಿರ್ಧರಿಸಿದರು. ಆದರೆ ಕೇರಳ ಆರಂಭ ಆಟಗಾರರಾದ ವತ್ಸಲ್


ಪಂದ್ಯ ಆರಂಭಕ್ಕೆ ಮುನ್ನ ಕರ್ನಾಟಕ ಮತ್ತು ಕೇರಳ ತಂಡದ ಆಟಗಾರರು ಕ್ರೀಡಾಂಗಣವನ್ನು ವೀಕ್ಷಿಸಿದರು —ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.

ಗೋವಿಂದ್ (31 ರನ್, 64ಎ, 4x4) ಮತ್ತು ರೋಹನ್ ಕುನ್ನುಮ್ಮಾಳ್ (57 ರನ್, 74ಎ, 4x9, 6x1) ಕರ್ನಾಟಕದ ಬೌಲರ್‌ಗಳಿಗೆ ಯಶಸ್ಸು ನಿರಾಕರಿಸಿ ಆಟವನ್ನು ಎರಡನೇ ದಿನಕ್ಕೆ ಕಾದಿರಿಸಿದರು. ಮಧ್ಯಮ ವೇಗಿಗಳಾದ ವೈಶಾಖ ವಿಜಯಕುಮಾರ್, ವಾಸುಕಿ ಕೌಶಿಕ್ ಅವರು ಬಿಗುವಾಗಿ ದಾಳಿ ನಡೆಸಿದರೂ ವಿಕೆಟ್ ಪಡೆಯಲಾಗಲಿಲ್ಲ.

ಕರ್ನಾಟಕ, ಮಧ್ಯಪ್ರದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೇರಳ: 23 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 88 (ವತ್ಸಲ್ ಗೋವಿಂದ್ ಬ್ಯಾಟಿಂಗ್ 31, ರೋಹನ್ ಕುನ್ನುಮ್ಮಾಳ್ ಬ್ಯಾಟಿಂಗ್ 57) ವಿರುದ್ಧ ಕರ್ನಾಟಕ.

ಐಎಸ್‌ಎಲ್: ಬಿಎಫ್‌ಸಿ ಜಯಭೇರಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: ನವೋಯೆಮ್ ರೋಷನ್ ಸಿಂಗ್ ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಎಫ್‌ಸಿ ವಿರುದ್ಧ ಜಯಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 43ನೇ ನಿಮಿಷದಲ್ಲಿ ರೋಷನ್ ಸಿಂಗ್ ಗೋಲು ಹೊಡೆದರು. ಅದರ ನಂತರ ಬಿಎಫ್‌ಸಿಯ ರಕ್ಷಣಾ ಆಟಗಾರರು ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಡಲಿಲ್ಲ. ಅದರಲ್ಲೂ ತಂಡದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಚಾಕಚಕ್ಯತೆಯ ಮುಂದೆ ಪಂಜಾಬ್ ತಂಡದವರ ಆಟ ನಡೆಯಲಿಲ್ಲ.

ಆರಂಭದಿಂದಲೂ ಉಭಯ ತಂಡಗಳು ಗೋಲು ಗಳಿಸಲು ತುರುಸಿನ ಸ್ಪರ್ಧೆ ನಡೆಸಿದವು. ಬಿಎಫ್‌ಸಿ ತಂಡವು ಎಲ್ಲ ವಿಭಾಗಗಳಲ್ಲಿಯೂ ಮುಂಚೂಣಿಯಲ್ಲಿತ್ತು. ಪಂದ್ಯದಲ್ಲಿ ಶೇ 59ರಷ್ಟು ಕಾಲ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. 428 ಪಾಸ್‌ಗಳನ್ನು ಮಾಡಿದ ತಂಡದ ಆಟಗಾರರು ಶೇ 80ರಷ್ಟು ನಿಖರತೆ ಕಾಪಾಡಿಕೊಂಡರು. 287 ಪಾಸ್‌ಗಳನ್ನು


ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದ ನವೊರಮ್ ರೋಷನ್ ಸಿಂಗ್ ಮತ್ತು ಸಹ ಆಟಗಾರ

ಮಾಡಿದ ಪಂಜಾಬ್ ಶೇ 78ರಷ್ಟು ನಿಖರತೆ ಸಾಧಿಸಿದರು.

ಒರಟು ಆಟವಾಡಿದ್ದಕ್ಕಾಗಿ ಬಿಎಫ್‌ಸಿಯ ಚಿಂಗ್ಲೆಸನಾ ಸಿಂಗ್ (58ನೇ ನಿ) ಅವರು ಕೆಂಪು ಕಾರ್ಡ್ ದರ್ಶನ ಪಡೆದು ಹೊರಹೋಗಬೇಕಾಯಿತು. ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಂಡಕ್ಕೆ ಇದು ಐದನೇ ಪಂದ್ಯ ಮತ್ತು 4ನೇ ಜಯವಾಗಿದೆ. ಒಂದು ಪಂದ್ಯ ಡ್ರಾ ಮಾಡಿಕೊಂಡಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

4ನೇ ವರ್ಷದ ಪುಣ್ಯಸ್ಮರಣೆ



ಗೌರವಾಂಜಲಿಗಳು



ಶ್ರೀ ಕೆ. ಸಿ. ಜನಾರ್ಧನನ್

01/01/1945 - 19/10/2023

ರಚಿನ್ ರವೀಂದ್ರ ಶತಕ, ವಿರಾಟ್, ಸರ್ಫರಾಜ್ ಅಮೋಘ ಜೊತೆಯಾಟ; ರೋಹಿತ್ ಅರ್ಧಶತಕ

ಸೋಲುವ ಆತಂಕದಲ್ಲಿ ಆತಿಥೇಯರು

• ಗಿರೀಶ ದೊಡ್ಡಮನಿ





ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಸೇರಿದ್ದ ಹದಿನಾರು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಕ್ರಿಕೆಟ್‌ನ ಎಲ್ಲ ರೀತಿಯ ಸೊಬಗು ಸವಿಯುವ ಅವಕಾಶ ಲಭಿಸಿತು. ಇಲ್ಲಿ ಒಟ್ಟು 90.3 ಓವರ್‌ಗಳ ಆಟ ನಡೆಯಿತು. ಅದರಲ್ಲಿ ಒಂದು ಶತಕ, ನಾಲ್ಕು ಅರ್ಧಶತಕಗಳಿದ್ದ 453 ರನ್‌ಗಳು ದಾಖಲಾದವು. ಒಟ್ಟು 10 ವಿಕೆಟ್‌ಗಳೂ ಉರುಳಿದವು.

ಹೌದು; ಇಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟವು ಇಷ್ಟೆಲ್ಲ ವಿಶೇಷಗಳಿಗೆ ವೇದಿಕೆಯಾಯಿತು. ಆದರೆ ಇದೆಲ್ಲದರಾಚೆ; ಆತಿಥೇಯರ ನೆತ್ತಿಯ ಮೇಲೆ ಇನ್ನೂ ಸೋಲಿನ ಕತ್ತಿ ತೂಗುತ್ತಿದೆ. ದಿನದಾಟದ ಕೊನೆಯ ಎಸೆತದಲ್ಲಿ ಔಟಾದ ವಿರಾಟ್ ಕೊಹ್ಲಿ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಅವರ ಮುಖದಲ್ಲಿ ಆತಂಕದ ಛಾಯೆ ಎದ್ದುಕಂಡಿತು. ಪ್ರಥಮ ಇನಿಂಗ್ಸ್ ಪ್ರಮಾದ (46ಕ್ಕೆ ಆಲೌಟ್) ಸರಿಪಡಿಸಿಕೊಳ್ಳುವ ಪ್ರಯತ್ನ ಫಲಿಸುವುದೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಸಾಧಿಸಿರುವ 356 ರನ್‌ಗಳ ದೊಡ್ಡ ಮುನ್ನಡೆಗೆ ಉತ್ತರವಾಗಿ ಭಾರತ ತಂಡವು ದಿನದಾಟದ ಕೊನೆಗೆ 49 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 231 ರನ್ ಗಳಿಸಿದೆ. ಈ ಮೊತ್ತ ಚುಕ್ತಾ ಮಾಡಲು ಆತಿಥೇಯರು ಇನ್ನೂ 125 ರನ್ ಗಳಿಸಬೇಕು. ಅದರ ನಂತರ ಕಿವೀಸ್ ಬಳಗಕ್ಕೆ 200ಕ್ಕೂ ಹೆಚ್ಚು ರನ್‌ಗಳ ಗುರಿಯೊಡ್ಡಿದರೆ, ಬೌಲರ್‌ಗಳು ಜಯದ ಕಾಣಿಕೆ ನೀಡಲು ಪ್ರಯತ್ನಿಸಬೇಕು. ಇದೆಲ್ಲ ಮಾಡಲು ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇವೆ. ಸದ್ಯ ಕ್ರೀಸ್‌ನಲ್ಲಿರುವ ಸರ್ಫರಾಜ್ ಖಾನ್ (ಔಟಾಗದೆ 70; 78ಎ) ಮತ್ತು ಇನ್ನುಳಿದ ಬ್ಯಾಟರ್‌ಗಳು ಈ ಕಠಿಣ ಗುರಿಯನ್ನು ಸಾಧ್ಯವಾಗಿಸುವರೇ ಎಂಬುದೇ ಈಗ ಕುತೂಹಲ ಮೂಡಿಸಿರುವ ಸಂಗತಿ. ಆದರೆ ನ್ಯೂಜಿಲೆಂಡ್ ತಂಡವು ಶನಿವಾರವೇ ಆತಿಥೇಯರಿಗೆ ಸೋಲಿನ ರುಚಿ ತೋರಿಸುವ ಹುಮ್ಮಸ್ಸಿನಲ್ಲಿದೆ.

ವಿರಾಟ್–ಸರ್ಫರಾಜ್ ಜೊತೆಯಾಟ

ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ವಿರಾಟ್ ಮತ್ತು ಸರ್ಫರಾಜ್ ಅವರ ಶತಕದ ಜೊತೆಯಾಟವು (136 ರನ್) ಎರಡನೇ ಇನಿಂಗ್ಸ್‌ನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು.

ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ (35 ರನ್) ಮತ್ತು ನಾಯಕ ರೋಹಿತ್ ಶರ್ಮಾ (52 ರನ್) ಮೊದಲ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು. 18ನೇ ಓವರ್‌ನಲ್ಲಿ ಎಜಾಜ್ ಪಟೇಲ್ ಎಸೆತವನ್ನು ಎರಡೆಜ್ಜೆ ಮುಂದೆ ಹೋಗಿ ಆಡುವ ಧಾವಂತಕ್ಕೆ ಬಿದ್ದ ಜೈಸ್ವಾಲ್ ಅವರನ್ನು ಸ್ಟಂಪಿಂಗ್ ಮಾಡುವಲ್ಲಿ ವಿಕೆಟ್‌ಕೀಪರ್ ಟಾಮ್ ಬ್ಲಂಡೆಲ್ ಯಶಸ್ವಿಯಾದರು. ಆಗ ಕ್ರೀಸ್‌ಗೆ ಬಂದ ವಿರಾಟ್ ಅವರಿಗೆ ಪ್ರೇಕ್ಷಕರಿಂದ ಸಂಭ್ರಮದ ಸ್ವಾಗತ ದೊರೆಯಿತು. ತಮ್ಮ ಅಭಿಮಾನಿಗಳನ್ನು ಅವರು ನಿರಾಶೆಗೊಳಿಸಲಿಲ್ಲ.

ರೋಹಿತ್ ಮತ್ತು ಕೊಹ್ಲಿ ನಿಧಾನವಾಗಿ ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಇಬ್ಬರ ಜೊತೆಯಾಟದಲ್ಲಿ 23 ರನ್‌ಗಳು ಸೇರಿದ್ದ ಸಂದರ್ಭದಲ್ಲಿ ರೋಹಿತ್‌ಗೆ ಅದೃಷ್ಟ ಕೈಕೊಟ್ಟಿತು. ಪಟೇಲ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದರು. ಆದರೆ ಚೆಂಡು ಬ್ಯಾಟ್‌ಗೆ ಬಡಿದು ಮುಂದೆ ಹೋಗುವ ಬದಲು ಹಿಂದೆ ಸಾಗಿತು. ರೋಹಿತ್ ಕಾಲಿನ ಹಿಂದೆ ಪುಟಿದು ಸ್ಟಂಪ್‌ಗಳಿಗೆ ಮುತ್ತಿಕ್ಕಿತು.

ವಿರಾಟ್ ಜೊತೆಗೂಡಿದ ಸರ್ಫರಾಜ್ ಇನಿಂಗ್ಸ್ ದಿಕ್ಕನ್ನೇ ಬದಲಿಸಿಬಿಟ್ಟರು. ವಿರಾಟ್‌ಗಿಂತಲೂ ವೇಗವಾಗಿ ರನ್ ಗಳಿಸಿದರು. 100ರ ಸ್ಟ್ರೈಕ್‌ರೇಟ್‌ನಲ್ಲಿ ಅವರ ಗಳಿಕೆ ಇತ್ತು. ಪರಿಣಾಮಕಾರಿ ಬೌಲರ್ ಎಜಾಜ್ ಪಟೇಲ್ ಅವರ ಒಂದೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಸ್ಲಾಗ್ ಸ್ವೀಪ್ ಮೂಲಕ ಹೊಡೆದರು. ವಿಲಿಯಂ ಓ ರೂರ್ಕಿ ಎಸೆತವೊಂದನ್ನು ಕಾಮನಬಿಲ್ಲಿನಂತೆ ಬೆನ್ನು ಬಾಗಿಸಿಕೊಂಡು ಆಡಿದ ಹೊಡೆತವಂತೂ ಅಮೋಘವಾಗಿತ್ತು. ಕ್ಲಿಷ್ಟವಾದ ಈ ಹೊಡೆತವನ್ನು ಅವರು ಯಶಸ್ವಿಯಾಗಿ ಆಡಿದರು. ಇನ್ನೊಂದೆಡೆ ವಿರಾಟ್ ತಮ್ಮ ಆಕರ್ಷಕವಾದ ಡ್ರೈವ್, ಫ್ಲಿಕ್‌ಗಳ ಮೂಲಕ ರನ್ ಗಳಿಸಿದರು. 31ನೇ ಅರ್ಧಶತಕ ದಾಖಲಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳ ಮೈಲಿಗಲ್ಲು ಕೂಡ ದಾಟಿದರು. ಆದರೆ ದಿನದಾಟದ ಕೊನೆಯ ಎಸೆತದಲ್ಲಿ ಗ್ಲೆನ್ ಫಿಲಿಪ್ ಎಸೆತವು ಬ್ಯಾಟ್ ಅಂಚನ್ನು ಸವರಿ ವಿಕೆಟ್‌ಕೀಪರ್ ಕೈಸೇರಿದ್ದು ಅಂಪೈರ್ ತೀರ್ಪು ಮರುಪರಿಶೀಲನೆಯಲ್ಲಿ ಖಚಿತವಾಯಿತು.

ಶತಕ ಸಂಭ್ರಮದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರ ರಚಿನ್ ರವೀಂದ್ರ ಪ್ರಜಾವಾಣಿ ಚಿತ್ರಗಳು: ಎಸ್‌.ಕೆ. ದಿನೇಶ್



ಸರ್ಫರಾಜ್ ಖಾನ್ ಬ್ಯಾಟಿಂಗ್ ಶೈಲಿ

ರಚಿನ್ ಶತಕ; ಸೌಥಿ ಅಬ್ಬರ

ಈ ಪಂದ್ಯದ ಮೊದಲ ದಿನದಾಟವು ಸಂಪೂರ್ಣವಾಗಿ ಮಳೆಗೆ ಕೊಚ್ಚಿಹೋಗಿತ್ತು. ಎರಡನೇ ದಿನ ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ 46 ರನ್‌ಗಳಿಗೆ ಆಲೌಟ್ ಆಗಿ, ಸ್ವದೇಶದಲ್ಲಿ ಅತಿ ಕನಿಷ್ಠ ಮೊತ್ತ ಗಳಿಸಿದ ದಾಖಲೆ ಮಾಡಿತ್ತು. ಆತಿಥೇಯರು ಪರದಾಡಿದ್ದ ಪಿಚ್‌ನಲ್ಲಿಯೇ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 402 ರನ್ ಗಳಿಸಿತು.

ಅದಕ್ಕೆ ಕಾರಣವಾಗಿದ್ದು ಬೆಂಗಳೂರು ಮೂಲದ ಹುಡುಗ ರಚಿನ್ ರವೀಂದ್ರ (134; 157ಎ) ಶತಕ ಮತ್ತು ಟಿಮ್ ಸೌಥಿ (65; 73ಎ) ಅವರ ಮಿಂಚಿನ ಅರ್ಧಶತಕ. ಇಬ್ಬರೂ 8ನೇ ವಿಕೆಟ್ ಜೊತೆಯಾಟದಲ್ಲಿ 137 ರನ್ ಸೇರಿಸಿದರು.

ಗುರುವಾರ ದಿನದಾಟದ ಕೊನೆಗೆ ಕಿವೀಸ್ ಬಳಗವು 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ಮೂರನೇ ದಿನ ಬೆಳಿಗ್ಗೆ ಆಟ ಮುಂದುವರಿಸಿತು. ಕ್ರೀಸ್‌ನಲ್ಲಿದ್ದ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಅವರ ಜೊತೆಯಾಟವು ದೊಡ್ಡದಾಗಿ ಬೆಳೆಯಲು ಸಿರಾಜ್ ಅವಕಾಶ ಕೊಡಲಿಲ್ಲ.

ದಿನದ ಮೂರನೇ ಓವರ್‌ನಲ್ಲಿಯೇ ಮಿಚೆಲ್ ವಿಕೆಟ್ ಗಳಿಸಿದರು. ಬ್ಲಂಡೆಲ್, ಹೆನ್ರಿ ಮತ್ತು ಗ್ಲೆನ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ಪಿನ್ನರ್‌ಗಳು ಮಿಂಚಿದರು. ಆದರೆ ರಚಿನ್ ಜೊತೆಗೂಡಿದ ಟಿಮ್ ಸೌಥಿ ಮಾತ್ರ ಯಾರಿಗೂ ಜಗ್ಗಲಿಲ್ಲ. ಇದರಿಂದಾಗಿ ರಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದರು.

ಮಗನ ಶತಕ ಮನದುಂಬಿಕೊಂಡ ಅಪ್ಪ

ಬಹುತೇಕ ಎಲ್ಲ ಮಕ್ಕಳಿಗೂ ಅಜ್ಜ– ಅಜ್ಜಿಯ ಊರೆಂದರೆ ನಲಿವಿನ ತಾಣ. ಮನೋಲ್ಲಾಸದ ಸೊಬಗಿನ ಊರು. ಅಜ್ಜಿಯ ಊರಿನಲ್ಲಿ ಕಳೆದ ರಜಾ ದಿನಗಳು ಜೀವನದ ಪ್ರತಿ ಹಂತದಲ್ಲಿಯೂ ಸ್ಮರಣೀಯ-ವಾಗಿರುತ್ತವೆ.



ರವಿ ಕೃಷ್ಣಮೂರ್ತಿ

ನ್ಯೂಜಿಲೆಂಡ್ ತಂಡದ ಆಟಗಾರ ರಚಿನ್ ರವೀಂದ್ರ ಅವರಿಗೆ ಇದೆಲ್ಲದರ ಜೊತೆಗೆ ತಮ್ಮ ಅಜ್ಜ, ಅಜ್ಜಿ ಇರುವ ಬೆಂಗಳೂರಿನಲ್ಲಿ ಟೆಸ್ಟ್ ಶತಕ ಸಾಧನೆ ಮಾಡಿದ ನೆನಪು ಕೂಡ ಈಗ ಸೇರಿಕೊಂಡಿದೆ. ಅದೂ ಭಾರತ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎನ್ನುವುದು ಇನ್ನೊಂದು ವಿಶೇಷ.

ರಚಿನ್ ಹುಟ್ಟಿ, ಬೆಳೆದಿದ್ದು ನ್ಯೂಜಿಲೆಂಡ್‌ನಲ್ಲಿ. ಆದರೆ ಅಪ್ಪ, ಅಮ್ಮನ ಊರು ಬೆಂಗಳೂರೆಂದರೆ ಅಚ್ಚುಮೆಚ್ಚು. ಅದಕ್ಕಾಗಿಯೇ ಇಲ್ಲಿ ಬಂದಾಗಲೆಲ್ಲ ಒಂದು ಸಾಧನೆಯನ್ನು ಮಾಡಿ ಹೋಗುತ್ತಾರೆ.

ಕಳೆದ ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅವರು ಪಾಕ್ ಎದುರು ಶತಕ ದಾಖಲಿಸಿದ್ದರು. ಇದೀಗ ಇಲ್ಲಿ ಶತಕ ಹೊಡೆಯುವ ಮೂಲಕ ಭಾರತ ತಂಡಕ್ಕೆ ಸೋಲಿನ ಭೀತಿ ಎದುರಾಗುವಂತೆ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೂರರ ಗಡಿ ದಾಟಿದಾಗ ಅವರು ತುಸು ಭಾವುಕರಾದಂತೆ ಕಂಡರು.

ಗಣ್ಯರ ಗ್ಯಾಲರಿಯಲ್ಲಿದ್ದ ಅವರ ತಂದೆ, ಅಜ್ಜ, ಅಜ್ಜಿ ಮತ್ತು ಸಂಬಂಧಿಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ 'ಪ್ರಜಾವಾಣಿ'ಯೊಂದಿಗೆ ಸಂತಸ ಹಂಚಿಕೊಂಡ ರಚಿನ್ ತಂದೆ ರವಿ ಕೃಷ್ಣಮೂರ್ತಿ, 'ಯಾವ ಸಾಧನೆಯೂ ಸುಲಭವಾಗಿ ಒಲಿಯುವುದಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ, ಪೂರ್ವಾಭ್ಯಾಸಗಳು ಬೇಕು. ರಚಿನ್ ಬಹಳ ಕಷ್ಟಪಟ್ಟಿದ್ದರ ಫಲ ಈಗ ಲಭಿಸುತ್ತಿದೆ. ಈ ಟೆಸ್ಟ್ ಪಂದ್ಯ ಆರಂಭವಾಗುವ ಒಂದು ವಾರ ಮುನ್ನ ರಚಿನ್ ಚೆನ್ನೈ ಸೂಪರ್ ಕಿಂಗ್ಸ್ ಶಿಬಿರದಲ್ಲಿ ಅಭ್ಯಾಸ ಮಾಡಿದ್ದರು. ಚೆನ್ನೈನ 40 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಬೆವರು ಹರಿಸಿದ್ದರು. ಅದರಿಂದಾಗಿ ಇಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಟೆಸ್ಟ್ ಪಂದ್ಯದಲ್ಲಿ ಯಾರು ಬೇಕಾದರೂ ಶತಕ ಮಾಡುತ್ತಾರೆ. ಇದೇ ಪಂದ್ಯದಲ್ಲಿ ಡೆವೊನ್ ಕಾನ್ವೆ ಅಲ್ಪ ಅಂತರದಲ್ಲಿ ನೂರರ ಗಡಿ ಮುಟ್ಟುವುದನ್ನು ತಪ್ಪಿಸಿಕೊಂಡರಲ್ಲವೇ. ಆದರೆ ಅದರ ಹಿಂದೆ ಇರುವ ಪರಿಶ್ರಮ ಮುಖ್ಯ' ಎಂದರು.

'ನಾನು ರಚಿನ್‌ಗೆ ಕ್ರಿಕೆಟ್ ಬಗ್ಗೆ ಈಗ ಹೆಚ್ಚು ಹೇಳಿಕೊಡುವುದಿಲ್ಲ. ಬಾಲ್ಯದಲ್ಲಿ ಹೇಳಿಕೊಡುತ್ತಿದ್ದೆ. ಅದು ಬೇರೆ ವಿಷಯ. ಈಗ ರಚಿನ್ ಉನ್ನತ ಹಂತದಲ್ಲಿ ಆಡುತ್ತಿದ್ದಾರೆ. ಬೂಮ್ರಾ ಅಥವಾ ಅಶ್ವಿನ್ ಅವರಂತಹ ಶ್ರೇಷ್ಠ ಬೌಲರ್‌ಗಳನ್ನು ಎದುರಿಸುತ್ತಿದ್ದಾರೆ. ಆ ಹಂತದಲ್ಲಿ ಸಲಹೆ ನೀಡುವುದು ನನ್ನಿಂದಾಗದು. ಆದ್ದರಿಂದ ನಾನೀಗ ರಚಿನ್ ಆಟವನ್ನು ಮನತುಂಬಿ ಆಸ್ವಾದಿಸುತ್ತಿದ್ದೇನೆ' ಎಂದರು.

ದಿನದಾಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಚಿನ್, 'ಅಪ್ಪ ಮತ್ತು ಕುಟುಂಬದವರ ಮುಂದೆ ಶತಕ ಗಳಿಸಿದ್ದು ಖುಷಿಯಾಗಿದೆ. ಶ್ರೇಷ್ಠ ದರ್ಜೆಯ ಸ್ಪಿನ್ನರ್‌ಗಳ ಮುಂದೆ ಆಡಿದ್ದು ಉತ್ತಮ ಅನುಭವ. ಇದರಿಂದ ತಂಡದ ಗೆಲುವಿನ ಅವಕಾಶ ಹೆಚ್ಚಿದೆ' ಎಂದರು.

ಸ್ಕೋರ್ ಕಾರ್ಡ್

ಮೊದಲ ಇನಿಂಗ್ಸ್

ಭಾರತ 46 (31.2 ಓವರ್‌ಗಳಲ್ಲಿ)

ನ್ಯೂಜಿಲೆಂಡ್: 402 (91.3 ಓವರ್‌ಗಳಲ್ಲಿ)

ರಚಿನ್ ಸಿ ಧ್ರುವ (ಬದಲಿ ವಿಕೆಟ್‌ಕೀಪರ್) ಬಿ ಕುಲದೀಪ್ 134 (157ಎ, 4X13, 6X4)
ಮಿಚೆಲ್ ಸಿ ಜೈಸ್ವಾಲ್ ಬಿ ಸಿರಾಜ್ 18 (49ಎ, 4X2), ಬ್ಲಂಡೆಲ್ ಸಿ ರಾಹುಲ್ ಬಿ ಬೂಮ್ರಾ 5 (8ಎ, 4X1) ಫಿಲಿಪ್ಸ್ ಬಿ ಜಡೇಜ 14 (18ಎ, 4X1, 6X1), ಹೆನ್ರಿ ಬಿ ಜಡೇಜ 8 (9ಎ, 4X2), ಸೌಥಿ ಸಿ ಜಡೇಜ ಬಿ ಸಿರಾಜ್ 65 (73ಎ, 4X5, 6X4)
ಪಟೇಲ್ ಎಲ್‌ಬಿಡಬ್ಲ್ಯು ಬಿ ಕುಲದೀಪ್ 4 (8ಎ, 6X1), ವಿಲಿಯಮ್ಸ್ ಔಟಾಗದೆ 0 (1ಎ)
ಇತರೆ: (ಬೈ 8, ಲೆಗ್‌ಬೈ 4, ನೋಬಾಲ್ 1, ವೈಡ್ 2) 15
ವಿಕೆಟ್ ಪತನ: 4-193 (ಡ್ಯಾರಿಲ್ ಮಿಚೆಲ್; 54.6), 5-204 (ಟಾಮ್ ಬ್ಲಂಡೆಲ್; 57.4), 6-223 (ಗ್ಲೆನ್ ಫಿಲಿಪ್ಸ್ 62.3), 7-233 (ಮ್ಯಾಟ್ ಹೆನ್ರಿ; 64.5), 8-370 (ಟಿಮ್ ಸೌಥಿ; 86.4), 9-383 (ಎಜಾಜ್ ಪಟೇಲ್; 89.5), 10-402 (ರಚಿನ್ ರವೀಂದ್ರ; 91.3)

ಬೌಲಿಂಗ್
ಜಸ್‌ಪ್ರೀತ್ ಬೂಮ್ರಾ 19-7-41-1, ಮೊಹಮ್ಮದ್ ಸಿರಾಜ್ 18-2-84-2, ಆರ್. ಅಶ್ವಿನ್ 16-1-94-1, ಕುಲದೀಪ್ ಯಾದವ್ 18.3-1-99-3, ರವೀಂದ್ರ ಜಡೇಜ 20-1-72-3

ಎರಡನೇ ಇನಿಂಗ್ಸ್
ಭಾರತ: 3ಕ್ಕೆ231 (49 ಓವರ್‌ಗಳಲ್ಲಿ)
ಯಶಸ್ವಿ ಸ್ಟಂಪ್ಡ್ ಬ್ಲಂಡೆಲ್ ಬಿ ಪಟೇಲ್ 35 (52ಎ, 4X6), ರೋಹಿತ್ ಬಿ ಪಟೇಲ್ 52 (63ಎ, 4X8, 6X1)
ವಿರಾಟ್ ಸಿ ಬ್ಲಂಡೆಲ್ ಬಿ ಫಿಲಿಪ್ಸ್ (70; 102ಎ, 4X8, 6X1)
ಸರ್ಫರಾಜ್ ಬ್ಯಾಟಿಂಗ್ 70 (78ಎ, 4X7, 6X3)
ಇತರೆ: 4 (ಲೆಗ್‌ಬೈ 3, ನೋಬಾಲ್ 1)
ವಿಕೆಟ್ ಪತನ: 1-72 (ಯಶಸ್ವಿ ಜೈಸ್ವಾಲ್; 17.1), 2-95 (ರೋಹಿತ್ ಶರ್ಮಾ 21.5), 3-231 (ವಿರಾಟ್ ಕೊಹ್ಲಿ; 48.6)
ಬೌಲಿಂಗ್
ಟಿಮ್ ಸೌಥಿ 7-1-22-0, ಮ್ಯಾಟ್ ಹೆನ್ರಿ 11-1-52-0, ವಿಲಿಯಂ ಓ ರೂರ್ಕಿ 11-1-48-0, ಎಜಾಜ್ ಪಟೇಲ್ 12-2-70-2, ಗ್ಲೆನ್ ಫಿಲಿಪ್ಸ್ 8-1-36-1

ಟೆಸ್ಟ್ ಪಂದ್ಯದ ದಿನದಾಟವೊಂದರಲ್ಲಿ ದಾಖಲಾದ ಒಟ್ಟು ರನ್

ರನ್	ಪಂದ್ಯ	ತಾಣ	ವರ್ಷ
470 (2ನೇ ದಿನ)	ಭಾರತ–ಶ್ರೀಲಂಕಾ	ಮುಂಬೈ	2009
453 (3ನೇ ದಿನ)	ಭಾರತ–ನ್ಯೂಜಿಲೆಂಡ್	ಬೆಂಗಳೂರು	2024
437(4ನೇ ದಿನ)	ಭಾರತ–ಬಾಂಗ್ಲಾ	ಕಾನ್ಪುರ	2024
418 (3ನೇ ದಿನ)	ಭಾರತ–ಆಸ್ಟ್ರೇಲಿಯಾ	ಮೊಹಾಲಿ	2013

ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಸಿಕ್ಸರ್ ದಾಖಲೆ (ತಂಡ)

ಸಿಕ್ಸರ್	ತಂಡ	ವರ್ಷ
102*	ಭಾರತ	2024
89	ಇಂಗ್ಲೆಂಡ್	2022
87	ಭಾರತ	2021
81	ನ್ಯೂಜಿಲೆಂಡ್	2014
71	ನ್ಯೂಜಿಲೆಂಡ್	2013

9000

ಈ ಪಂದ್ಯದಲ್ಲಿ 53 ಗಳಿಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಗಳಿಸಿದ ಬ್ಯಾಟರ್‌ಗಳ ಸಾಲಿಗೆ ಸೇರಿದರು. ತೆಂಡೂಲ್ಕರ್ (15,921), ದ್ರಾವಿಡ್ (13,288), ಗಾವಸ್ಕರ್ (10,122)

137

ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ ಮತ್ತು ಟಿಮ್ ಸೌಥಿ (65) ಜೊತೆಯಾಟದಲ್ಲಿ ಗಳಿಸಿದ ರನ್‌ಗಳು. ಭಾರತದ ಎದುರಿನ ಟೆಸ್ಟ್‌ನಲ್ಲಿ ಎಂಟನೇ ವಿಕೆಟ್ ಪಾಲುದಾರಿಕೆಯಲ್ಲಿ ಸೇರಿಸಿದ ಗರಿಷ್ಠ ಮೊತ್ತ. (ಕಿವೀಸ್ ಸಾಧನೆ)

ಮಹಿಳಾ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿ

ಫೈನಲ್‌ಗೆ ಕಿವೀಸ್–ದಕ್ಷಿಣ ಆಫ್ರಿಕಾ

ಶಾರ್ಜಾ (ಪಿಟಿಐ): ಆಫ್ ಸ್ಪಿನ್ನರ್ ಎಡೆನ್ ಕಾರ್ಸನ್ (29ಕ್ಕೆ3) ಅವರ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ತಂಡ, ಕುತೂಹಲಕರವಾಗಿದ್ದ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಶುಕ್ರವಾರ ವೆಸ್ಟ್ ಇಂಡೀಸ್ ತಂಡವನ್ನು ಎಂಟು ರನ್‌ಗಳಿಂದ ಸೋಲಿಸಿ ಫೈನಲ್ ತಲುಪಿತು.

ನ್ಯೂಜಿಲೆಂಡ್ ತಂಡ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಮಧ್ಯಮ ವೇಗಿ ಡಿಯೆಂಡ್ರಾ ಡಾಟಿನ್ (22ಕ್ಕೆ4 ಮತ್ತು 22 ಎಸೆತಗಳಲ್ಲಿ 33) ಅವರ ಆಲ್‌ರೌಂಡ್ ಆಟ ವೆಸ್ಟ್ ಇಂಡೀಸ್ ಗೆಲುವಿಗೆ ಸಾಲಲಿಲ್ಲ.



ವೆಸ್ಟ್ ಇಂಡೀಸ್ ವೇಗಿ ಡಿಯೆಂಡ್ರಾ ಡಾಟಿನ್ ಎಎಫ್‌ಪಿ ಚಿತ್ರ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 9 ವಿಕೆಟ್‌ಗೆ 128 ರನ್ ಗಳಿಸಿತು. ಸೂಝಿ ಬೇಟ್ಸ್ (26) ಮತ್ತು ಜಾರ್ಜಿಯಾ ಪ್ಲಿಮ್ಮರ್ (33, 31ಎಸೆತ) ಮೊದಲ ವಿಕೆಟ್‌ಗೆ 48 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಒಂದು ಹಂತದಲ್ಲಿ 14.3 ಓವರುಗಳಲ್ಲಿ 3 ವಿಕೆಟ್‌ಗೆ 96 ರನ್ ಗಳಿಸಿದ್ದ ಕಿವೀಸ್ ತಂಡ ನಂತರ ಡಿಯೆಂಡ್ರಾ ದಾಳಿಗೆ ಕುಸಿದು 104 ರನ್ ಗಳಾಗುಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡಿತು.

ಸ್ಕೋರುಗಳು: ನ್ಯೂಜಿಲೆಂಡ್: 20 ಓವರುಗಳಲ್ಲಿ 9 ವಿಕೆಟ್ 128 (ಸೂಝಿ ಬೇಟ್ಸ್ 26, ಜಾರ್ಜಿಯಾ ಪ್ಲಿಮ್ಮರ್ 33, ಇಸಬೆಲ್ಲಾ ಗೇಝ್ ಔಟಾಗದೇ 20; ಆಫಿ ಫ್ಲೆಚರ್ 23ಕ್ಕೆ2, ಡಿಯೆಂಡ್ರಾ ಡಾಟಿನ್ 22ಕ್ಕೆ4); ವೆಸ್ಟ್ ಇಂಡೀಸ್: 20 ಓವರುಗಳಲ್ಲಿ 8 ವಿಕೆಟ್‌ಗೆ 120 (ಡಿಯೆಂಡ್ರಾ ಡಾಟಿನ್ 33; ಎಡೆನ್ ಕಾರ್ಸನ್ 29ಕ್ಕೆ3, ಅಮೇಲಿಯಾ ಕೆರ್ 14ಕ್ಕೆ2). ಪಂದ್ಯದ ಆಟಗಾರ್ತಿ: ಎಡೆನ್ ಕಾರ್ಸನ್.

ಬ್ಯಾಟರ್‌ಗಳ ಮೇಲೆ ಕುಲದೀಪ್ ವಿಶ್ವಾಸ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುತ್ತಿದೆ. ನಾವು ಬೌಲಿಂಗ್ ಮಾಡುವಾಗ ಅದರ ಅನುಭವ ಆಗಿದೆ. ನಮ್ಮ ಬ್ಯಾಟರ್‌ಗಳು ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿಯ ಮೊತ್ತವನ್ನು ನೀಡಿದರೆ ಐದನೇ ದಿನ ನಮಗೆ ಅನುಕೂಲವಾಗಬಹುದು ಎಂದು ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದರು.

ಟೆಸ್ಟ್ ಪಂದ್ಯದ ಮೂರನೇ ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮ್ಮ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಅಲ್ಲದೇ ಈಗಿನ್ನೂ ಮೂರು ವಿಕೆಟ್‌ಗಳು ಮಾತ್ರ ಹೋಗಿವೆ. ಸರ್ಫರಾಜ್ ಖಾನ್ ಕ್ರೀಸ್‌ನಲ್ಲಿದ್ದಾರೆ. ಅವರು ಉತ್ತಮ ಲಯದಲ್ಲಿದ್ದಾರೆ. ಉಳಿದ ಬ್ಯಾಟರ್‌ಗಳು ಇದ್ದಾರೆ. ಆದ್ದರಿಂದ ನಮಗಿನ್ನೂ ಭರವಸೆ ಇದೆ. ಈಚೆಗೆ ಇರಾನಿ ಟ್ರೋಫಿಯಲ್ಲಿ ಸರ್ಫರಾಜ್ ದ್ವಿಶತಕ ಗಳಿಸಿದ್ದರು. ಇಲ್ಲಿಯೂ 200 ರನ್ ಗಳಿಸಲಿ ಎಂದು ಹಾರೈಸುತ್ತೇನೆ. ಅವರ ಬ್ಯಾಟಿಂಗ್ ಶೈಲಿ ಮತ್ತು ಕೌಶಲವು ನನಗೆ ಬಹಳ ಇಷ್ಟ' ಎಂದರು.

ರಿಷಭ್ ವಿಶ್ರಾಂತಿ: ಗುರುವಾರ ವಿಕೆಟ್‌ಕೀಪಿಂಗ್ ಮಾಡುವಾಗ ಮೊಣಕಾಲಿಗೆ ಚೆಂಡು ಬಡಿದು ಗಾಯಗೊಂಡಿದ್ದ ರಿಷಭ್ ಪಂತ್ ಅವರು ಶುಕ್ರವಾರವೂ ಕೀಪಿಂಗ್ ಮಾಡಲಿಲ್ಲ. ಡ್ರೆಸಿಂಗ್ ರೂಮ್‌ನಲ್ಲಿಯೇ ವಿಶ್ರಾಂತಿ ಪಡೆದರು. ಧ್ರುವ ಜುರೇಲ್ ಅವರು ಕೀಪಿಂಗ್ ಮಾಡಿದರು. ಅವರು ಫಿಟ್ ಆಗಿರುವ ಬಗ್ಗೆ ಮಾಹಿತಿ ಇಲ್ಲ.

ಪ್ರೊ ಕಬಡ್ಡಿ: ತೆಲುಗು ಟೈಟನ್ಸ್ ವಿಜಯಭೇರಿ

ಬೆಂಗಳೂರಿಗೆ ಸಿಗದ ಗೆಲುವು

• ಬಸವರಾಜ ದಳವಾಯಿ

ಹೈದರಾಬಾದ್: ಅತಿಥೇಯ ತೆಲುಗು ಟೈಟನ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲುಣಿಸಿತು.

ಟೈಟನ್ಸ್ ತಂಡವು 37–29 ಪಾಯಿಂಟ್‌ಗಳಿಂದ ಬೆಂಗಳೂರು ತಂಡವನ್ನು ಮಣಿಸಿತು.

ಇಲ್ಲಿಯ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉಭಯ ತಂಡಗಳ ನಡುವಣ ಹಣಾಹಣಿ ಕುತೂಹಲ ಕೆರಳಿಸಿತು. ತೆಲುಗು ಟೈಟನ್ಸ್ ತಂಡವು ಆರಂಭದಲ್ಲೇ ಮೇಲುಗೈ ಸಾಧಿಸುತ್ತ ಸಾಗಿತು.

ಪ್ರಥಮಾರ್ಧದಲ್ಲಿ ಮೇಲುಗೈ ಪಡೆಯಿತು. ಬೆಂಗಳೂರು ದ್ವಿತೀಯಾರ್ಧದಲ್ಲಿ ಒಂದಿಷ್ಟು ಪೈಪೋಟಿ ನೀಡಿದರೂ ಪ್ರಯೋಜನವಾಗಲಿಲ್ಲ.

ತೆಲುಗು ಟೈಟನ್ಸ್ ಪರ ನಾಯಕ ಪವನ್ ಸೆಹ್ರಾವತ್ 13 ಪಾಯಿಂಟ್ಸ್ ಗಳಿಸಿ ಮಿಂಚಿದರು. ಡಿಫೆಂಡರ್ ಕ್ರಿಶನ್ ಆರು ಪಾಯಿಂಟ್ಸ್ ಕಲೆ ಹಾಕಿದರು. ಅಂಕಿತ್ ಮತ್ತು ಸಾಗರ್ ತಲಾ ಮೂರು ಪಾಯಿಂಟ್ಸ್ ಗಳಿಸಿದರು.

ನೂತನ ನಾಯಕ ಪ್ರದೀಪ್ ನರ್ವಾಲ್ ನಿರೀಕ್ಷೆಗೆ ತಕ್ಕ ಆಟವಾಡುವಲ್ಲಿ ವಿಫಲವಾದದ್ದು ಬೆಂಗಳೂರು ತಂಡಕ್ಕೆ ಮುಳುವಾಯಿತು. ಅವರು ಕೇವಲ ಮೂರು ಪಾಯಿಂಟ್ಸ್ ಗಳಿಸಿದರು.



ಬೆಂಗಳೂರು ಬುಲ್ಸ್ ವಿರುದ್ಧ ಪಂದ್ಯದಲ್ಲಿ ತೆಲುಗು ಟೈಟನ್ಸ್ ನಾಯಕ ಪವನ್ ಸೆಹ್ರಾವತ್ ರೈಡಿಂಗ್ ಮಾಡಿದರು

ಸುರೇಂದರ್ ದಹಲ್ (5 ಪಾಯಿಂಟ್) ಆಟ ಸಾಕಾಗಲಿಲ್ಲ. ಜೈ ಭಗವಾನ್, ಸೌರಭ್ ನಂದಾಲ್, ನಿತಿನ್ ರಾವಲ್ ತಲಾ 3 ಪಾಯಿಂಟ್ ಕಲೆಹಾಕಿದರು.

ಪವನ್ ಸೆಹ್ರಾವತ್ ಟೂರ್ನಿಯಲ್ಲಿ 1200 ಪಾಯಿಂಟ್ಸ್ ಗಳಿಸಿದ ಸಾಧನೆ ಮಾಡಿದರು.

ದಿನದ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವು 36-28ರಿಂದ ಯು ಮುಂಬಾ ಎದುರು ಗೆಲುವು ಸಾಧಿಸಿತು.

ಇಂದಿನ ಪಂದ್ಯಗಳು

ತೆಲುಗು ಟೈಟನ್ಸ್–ತಮಿಳು ತಲೈವಾಸ್: ರಾತ್ರಿ 8ರಿಂದ
ಪುಣೇರಿ ಪಲ್ಟನ್–ಹರಿಯಾಣ ಸ್ಟೀಲರ್ಸ್: ರಾತ್ರಿ 9ರಿಂದ

ಕ್ರಿಕೆಟ್: ಕರ್ನಾಟಕ ತಂಡಕ್ಕೆ ಅನೀಶ್ ನಾಯಕ

ಬೆಂಗಳೂರು: ಕೆ.ವಿ. ಅನೀಶ್ ಅವರನ್ನು ಕರ್ನಾಟಕದ 25 ವರ್ಷದೊಳಗಿನವರ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಈ ತಂಡವು ಪಿ. ರಾಮಚಂದ್ರರಾವ್ ಸ್ಮಾರಕ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪ್ರಕಟಿಸಿರುವ ತಂಡ: ಕೆ.ವಿ. ಅನೀಶ್ (ನಾಯಕ), ರೋಹನ್ ಎ ಪಾಟೀಲ, ಎಲ್.ಆರ್. ಚೇತನ್, ಅಕ್ಷನ್ ರಾವ್, ಶುಭಾಂಗ್ ಹೆಗ್ಡೆ, ಕೃಶಿವ್ ಬಜಾಜ್, ನಿಶ್ಚಿತ್ ಪೈ, ಭೀಮರಾವ್, ಆದಿತ್ಯ ನಾಯರ್, ರಾಜವೀರ್ ವಾದ್ವಾ, ಬಿ.ಎನ್. ಯಶವಂತ್, ಎ.ಸಿ. ರೋಹಿತ್ ಕುಮಾರ್, ಲೋಚನ್ ಸಿ ಗೌಡ, ಮಾಧವ ಧಾರವಾಡಕರ್, ರಾಜೇಂದ್ರ ಡಂಗನವರ. ಎಸ್.ಎಲ್. ಅಕ್ಷಯ್ (ಕೋಚ್).

ಫುಟ್‌ಬಾಲ್: ಡ್ರಾ ಪಂದ್ಯದಲ್ಲಿ ಎಎಸ್‌ಸಿ

ಬೆಂಗಳೂರು: ಎಎಸ್‌ಸಿ ಅಂಡ್ ಸೆಂಟರ್ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ 2–2 ಗೋಲುಗಳಿಂದ ರೆಬೆಲ್ಸ್ ಎಫ್‌ಸಿ ವಿರುದ್ಧ ಡ್ರಾ ಸಾಧಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ ಪರ ಸೋಮೇಶ್ ಕೊಠಾರಿ (35ನೇ ನಿಮಿಷ) ಮತ್ತು ಟಿ.ಕೃಷ್ಣಕಾಂತ ಸಿಂಗ್ (45 + 2ನೇ) ಗೋಲು ಗಳಿಸಿದರು. ರೆಬೆಲ್ಸ್ ಪರ ಸಂಜಯ್ ಎಸ್ (54ನೇ ಮತ್ತು 68ನೇ) ಡಬಲ್ಸ್ ಗೋಲು ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ ತಂಡವು 1–1ರಿಂದ ಎಂಇಜಿ ಅಂಡ್ ಸೆಂಟರ್ ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿತು.


ಸಂಭ್ರಮಾಚರಣೆಯ
ಆನಂದದ ಚಾಲನೆ.
ಈ ದೀಪಾವಳಿ ಹಬ್ಬವನ್ನು Hero Motocorpನ VIDA V1 ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ ₹40,000* ಮೌಲ್ಯದ ಕೊಡುಗೆಗಳನ್ನು ಸಂಭ್ರಮಿಸಿ.
2 ಕಳಚಬಹುದಾದ ಬ್ಯಾಟರಿಗಳು
165 ಕಿಮೀ** ಪ್ರಮಾಣಿತ ರೇಂಜ್
2500+ ಫಾಸ್ಟ್ ಚಾರ್ಜರ್‌ಗಳು
ವಿಸ್ತೃತ ಸರ್ವಿಸ್ ನೆಟ್‌ವರ್ಕ್
Avail exciting festive offers* on amazon | Flipkart
#MAKEWAY
*T&C Apply.
VIDA
Powered by Hero
*Limited period offer. Call your nearest Hero dealership now.
Visit us in BANGALORE: Vittal Mallya Road — VIDA EXPERIENCE CENTRE, 7428411021 | Bommanahalli — VIDA HUB RT KRISHNA AUTO, 8762865999 | Banashankari — SAI MOTORS, 7428412219 | J P Nagar — SAI MOTORS, 9035024284 | Kanakapura Main Road — SAI MOTORS, 8904677394 | Yeshwanthpur — SAI BIKES, 7428411869 | Nagarabhavi — SAI BIKES PREMIA, 7428412128 | Banaswadi Ring Road — BHAGATH MOTORS, 7428408355 | K R Puram — BHAGATH MOTORS, 9900349199 | Electronic City — RT KRISHNA AUTOS, 7428411368 | Rajajinagar — MAX MOTORS, 7428409766 | Magadi Main Road — POORNA MOTORS, 7428409953 | Lal Bagh Main Road — PRAKASH MOTORS, 7428410886 | Magadi Road — RT KRISHNA AUTOS, 7428411021 | Bellary Road — BIMAL MOTORS, 7428408801 | Singsandra — RT KRISHNA AUTOS PREMIA, 7428411368 | BTM Layout — V3S MOTORS, 08048247240 | VAAYURATHA MOTORS, 08048247239 | TUMKUR: Sira Gate — SAI WHEELZ, 7428481172 | BH Road — SAI WHEELZ, 7676016623 | Kunigal — SAI WHEELZ, 9164972652 | Tiptur — SAI WHEELZ, 9164840456. **Certified range by Govt. certified agency. Real-world range of 110 km. Certified and Real-world range may vary depending on riding style, road/vehicle conditions, and vehicle models.


JOS ALUKKAS
A TRADITION OF FINE JEWELLERY
ಚಿನ್ನದ ಆಭರಣಗಳನ್ನು ಖರೀದಿಸಿದಾಗ
ಬೆಳ್ಳಿ ಉಚಿತ
ಆಹಾ... ದೀಪಾವಳಿ
ರೂ.60,000 ಮೌಲ್ಯದ ವಜ್ರಾಭರಣಗಳನ್ನು ಖರೀದಿಸಿದಾಗ
ಚಿನ್ನದ ನಾಣ್ಯ ಉಚಿತ
Push360
Bengaluru GOLD Shopping Festival
3rd Oct-16th Nov 2024
THE JEWELLERS' ASSOCIATION JAB BENGALURU
ಷರತ್ತುಗಳು ಅನ್ವಯಿಸುತ್ತವೆ
ಮೆಗಾ ಬಂಪರ್ ಬಹುಮಾನ
1 ಕೆಜಿ ಚಿನ್ನ
ಬಂಪರ್ ಬಹುಮಾನಗಳು
▪3.5 ಕೆಜಿ ಚಿನ್ನದ ಬಹುಮಾನಗಳು
▪100 ಕೆಜಿ ಬೆಳ್ಳಿ ಬಹುಮಾನಗಳು
20% ರಿಯಾಯಿತಿ ವಜ್ರಗಳ ಮೇಲೆ
7% ರಿಯಾಯಿತಿ ಪ್ಲಾಟಿನಂ ಆಭರಣಗಳ ಮೇಲೆ
ಸರಗಳ ಮೇಕಿಂಗ್ ಶುಲ್ಕಗಳು 4.99% ರಿಂದ ಪ್ರಾರಂಭ
DEVIKA | ದೀಪಾವಳಿ ವಿಶೇಷ ವಜ್ರಾಭರಣಗಳ ಸಂಗ್ರಹಗಳು
ರೂ.1,06,000 ರಿಂದ ಪ್ರಾರಂಭ
ರೂ.1,86,000 ರಿಂದ ಪ್ರಾರಂಭ
ರೂ.2,58,500 ರಿಂದ ಪ್ರಾರಂಭ
ಕಾರು ಗೆಲ್ಲಿರಿ
ಲಕ್ಕಿ ಡ್ರಾ ಮುಖಾಂತರ
ಜೋಸ್ ಆಲುಕ್ಕಾಸ್ ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ 9ನೇ ಶೋರೂಮ್ ಅನ್ನು 2024, ಅಕ್ಟೋಬರ್ 26, ಶನಿವಾರದಂದು ತೆರೆಯಲಿದೆ.
BENGALURU: DICKENSON ROAD, Ph: 080-25552281 | FORUM SOUTH BANGALORE. Ph: 080-6836 5475 | JAYANAGAR, Ph: 080-41539802 | K.R.PURAM, Ph: 080-22440916 | KAMMANAHALLI, Ph: 080-22204916 | RAJAJINAGAR, Ph: 080-23192319 | HSR LAYOUT, Ph: 080-22445916 | R.R.NAGAR, Ph:080-27622544 | HOSUR, Ph:04344-227491. Shop online at www.josalukkasonline.com
KARNATAKA | ANDHRA PRADESH | TELANGANA | TAMIL NADU | PUDUCHERRY | KERALA
ಜೋಸ್ ಆಲುಕ್ಕಾಸ್


PHILIPS
Home Appliances
ಇಂದೇ ಇಮ್ಮಡಿ ಆನಂದ
ಮನೆಗೆ ಬರಮಾಡಿಕೊಳ್ಳಿ.
#BringHomePhilips
ಪಡೆಯಿರಿ ಉಚಿತ*
ಆಲಿವ್‌ವೇರ್ 3-ಪೀಸ್-ಸೆಟ್ ಗ್ಲಾಸ್ ಟಿಫಿನ್
MRP ₹1699
ಪಡೆಯಿರಿ ಉಚಿತ*
ಫಿಲಿಪ್ಸ್ ಹ್ಯಾಂಡ್ ಮಿಕ್ಸರ್
MRP ₹2495
ಪಡೆಯಿರಿ ಉಚಿತ*
ಟ್ರೈಡೆಂಟ್ ಡಬಲ್ ಬೆಡ್‌ಶೀಟ್, ಪಿಲ್ಲೋ ಕೇಸ್‌ನೊಂದಿಗೆ
MRP ₹1999
*ಆಯ್ದ ಮಾಡೆಲ್‌ಗಳ ಮೇಲೆ ಆಫರ್ ಮಾನ್ಯ. ಸ್ಟಾಕ್ ಇರುವವರೆಗೆ ಆಫರ್ ಮಾನ್ಯ. ಅಕ್ಟೋಬರ್ 1, 2024ರಿಂದ ಅಕ್ಟೋಬರ್ 31, 2024ರವರೆಗೆ ಆಫರ್ ಮಾನ್ಯ. ನಿಬಂಧನೆಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ವಿವರವಾದ ನಿಬಂಧನೆಗಳು ಮತ್ತು ಷರತ್ತುಗಳಿಗಾಗಿ ಭೇಟಿಕೊಡಿ: www.domesticappliances.philips.co.in/festive-offer-2024-terms
@philipshomelivingindia
@philipshomelivingindia
@smartcookingbyphilips
www.domesticappliances.philips.co.in